

ಬರದಲ್ಲಿಯೂ ಬದುಕು ನೀಡುವ ದರಮಾಷ್ಟೆ

ಹೆಚ್. ಎ. ಪುರುಷೋತ್ತಮರಾವ್

ದಾವಾಪಾ ಎಂದರೆ ಹಂಚಿಕೊಂಡು ಬಾಳುವುದು ಎಂದರ್ಥ. ನೀರು ಹಂಚಿಕೆಗೆ ಈ ಪದ ತಳುಕು ಹಾಕಿಕೊಂಡಿರುವುದು ಸೋಜಿಗೆ. ಅಶ್ವಂತ ಹಳೆಯ ನೀರು ಹಂಚಿಕೆಯ ವಿಧಾನ. ಸಿಗುವ ಅಲ್ಲ ಪ್ರಮಾಣದ ನೀರಿನಲ್ಲಿ ಎಲ್ಲರೂ ಬೇಕೆ ತೆಗೆಯುವ ಅದ್ವಿತೀಯ ಪದ್ಧತಿ ಇದು. ಕೋರುಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದಾಗ ಹಾತ್ತ ಜಾರಿಗೆ ಬರುವ ದಾವಾಪಾ ಕೋಲಾರ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಈಗಲೂ ಜಾಲ್ಯಾಯಲ್ಲಿದೆ.

ಪ್ರಾಯಿತಃ ಎರಡು ಪರಿಸರ ಹಿಂದೆ ಎನಿಸುತ್ತದೆ. ಹಂಪಿಯ ವಿಶ್ವವಿದ್ಯಾಲಯ ಪ್ರಕಟಿಸಿದ್ದ ನೀಲತ್ತಹಳ್ಳಿ ಕನ್ನೂರಿಯವರ ಕನಾಟಕದಲ್ಲಿ ಕೆರೆ ನೀರಾವರಿ ಎಂಬ ಅನುಭಾದಿತ ಕೃತಿಯ ಪ್ರಟಿಗಳನ್ನು ತಿರುವಿಹಾಕುತ್ತದೆ, ಯಾವುದೋ ಪ್ರಟಿದಲ್ಲಿದ್ದ ಒಂದು ಸಣ್ಣ ಪ್ರಾಣಿ ಇಡ್ಕಿದಂತೆ ನನ್ನ ಗಮನ ಸೆಳೆಯಿತು. ಅದರ ಒಕ್ಕೆನ್ನೇ ಹೀಗಿತ್ತು, ಕೋಲಾರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಜೋಡಮುಖಲ್ಲಿಯ ದೊಡ್ಡಕೆರೆ ಮತ್ತು ಮಾನುಗನೆಸುಂಟ ಕೆರೆ ಅಚ್ಚಕಟ್ಟಿನ ಜನ ಕೆರೆಯಲ್ಲಿ ನೀರು ಕಡಿಮೆಯಿದ್ದಾಗ ಅದರ ಪ್ರಮಾಣಕ್ಕೆ ಅನುಗುಣವಾಗಿ ಕೆರೆ ತಲೆಭಾಗದಲ್ಲಿ ದಾಮಾಸಿ ಅಚ್ಚಕಟ್ಟಿನ ಬೇಸಾಯದಲ್ಲಿ ಭಾಗವಹಿಸುತ್ತಾರೆ. ಏನಿದು ದಾಮಾಸಿ? ನನ್ನ ಕುಕ್ಕಳ ಕೆರಳಿತ್ತು. ಒಮ್ಮೆ ಜೋಡಮುಖಲ್ಲಿಗೆ ಹೋಗಿ ವಿಚಾರಿಸಿ ಬರೋಣ ಎನಿಸಿತು. ನನ್ನ ದುರದೃಷ್ಟಕ್ಕೆ ಚಿಂತಾಮಣಿ ತಾಲೂಕಿನಲ್ಲಿ ಈ ಹೆಸರಿನ ಹಳ್ಳಿಯೇ ಸಿಗಲಿಲ್ಲ, ಹೋಗಲಿ ಬೇರೆಲ್ಲಾದರೂ ಈ ಬಗ್ಗೆ ಏನಾದರೂ ಮಾಹಿತಿ ದೊರಕಬಹುದೇನೋ ಎಂಬ ಆಸೆಯಿಂದ ಹಲವು ನಿಷಂಠಿಗಳಲ್ಲಿ ಹುಡುಕಾಡಿದೆ. ಅವುಗಳಲ್ಲಿಲ್ಲ ದಾಮಾಸಿ ಪದಕ್ಕೆ ಸಮಾನವಾಗಿ ದಾಮಾಷಾ, ದಾಮಾಷೆ, ದಾಮಾಷಾಯ ಎಂಬೆಲ್ಲ ಪದಗಳು ಸಿಕ್ಕುವು. ಹಿಂದಿಯಲ್ಲಿ ಇದು ದಾಮಾಸಾಹಿ, ಮರಾಯಿಲ್ಲಿ ದಾಮಾಶಾಯೇ ಎಂದಾಗಿತ್ತು ಈ ಎಲ್ಲ ಪದಗಳಿಗೆ ತಕ್ಕ ಪ್ರಮಾಣ, ಸಮಾಖ್ಯ, ಸರಿಯಾದ ಪಾಲು ಎಂಬೆಲ್ಲ ಅರ್ಥಗಳಿದ್ದವು. ದೇಶದ ಅನೇಕ ನೀರಿನ ಹಂಚಿಕೆ ವಿಧಾನಗಳಂತೆ ಇದೂ ಇದ್ದಿತ್ತು ಎಂಬ ಅಂಶವಂತೂ ಸ್ವಾಷಾಗಿತ್ತು.

ಕನಾಟಕದಲ್ಲಿ ಹಿಂದೆ ನೀರುಗಂಟಿ ವ್ಯವಸ್ಥೆ ಇತ್ತೆಂಬುದು ತಿಳಿದ ವಿಚಾರ. ಕೆಲವೇಡೆ ಈಗಲೂ ಇದೆ. ಮಹಾರಾಷ್ಟ್ರದಲ್ಲಿ ಸುಮಾರು ಇನ್ನೂರು ಪರಿಸರ ಹಿಂದಿನಿಂದಲೂ ಫರ್ಡ್ ಪದ್ಧತಿ ಜಾರಿಯಲ್ಲಿದೆ. ಅಂದರೆ ಗ್ರಾಮದ ರೈತರೇ ಆರಿಸಿದ ಹಂಚರ ಸಮಿತಿಯೋಂದು ನೀರಾವರಿ ನಿರ್ವಹಣೆಯ ಹೋಣ ಹೋರುತ್ತದೆ. ಇದೋಂದು ಬಗೆಯಲ್ಲಿ ಪಲಾನುಭವಿಗಳೇ ನೀರು ನಿರ್ವಹಿಸುವ ವಿಧಾನ. ಅಚ್ಚಕಟ್ಟಿನ ಇಡೀ ಕೃಷಿ ಪ್ರದೇಶವನ್ನು ದೊಡ್ಡ ದೊಡ್ಡ ಭಾಗ - ಘಡೀಗಳನ್ನಾಗಿ ವಿಭಜಿಸಿ ಜನ ತೀವ್ರಾನಿಸುವಂತೆ ಒಂದೋಂದು ಘಡೀನಲ್ಲಿ ಒಂದೇ ಬಗೆಯ ಬೇಕೆ ಇಡಲಾಗುವುದು. ಸಾಮಾನ್ಯವಾಗಿ ಈ ಘಡೀಗಳು ಕೆಲವು ಹೆಕ್ಕೇರಿಗಳಿಂದ, ಏವತ್ತು ಹೆಕ್ಕೇರಿಗಳಷಟ್ಟರೆಗೂ ಇರುತ್ತವೆ. ಈ ಘಡೀಗಳಿಗೆ ಆದ್ಯತೆ ಮತ್ತು ಅವಶ್ಯಕತೆಯ ಹೇರೆಗೆ ನೀರು ಕಾಯಿಸಲಾಗುತ್ತದೆ. ಅದೇ ರೀತಿ ಗುಜರಾತಿನ ಕಾಕ್ರಾಪಾರಾದ ಜಲಸಹಕಾರಿ ಸಂಘಗಳು ನೀರು ಹೆಂಚುವ ಬಗ್ಗೆ, ಮಧ್ಯ ಪ್ರದೇಶದ ಟಾವಾ ಯೋಜನೆಯ ಸಿಂಚಾಯಿ ಹಂಚಾಯಿತ್ತಾಗೆ ನೀರು ನಿರ್ವಹಿಸುವ ವ್ಯವಸ್ಥೆಗಳ ಬಗ್ಗೆ ಓದಿ ತಿಳಿದಿದ್ದೆ. ಆದರೆ ಕನಾಟಕದಲ್ಲಿ ಅದರಲ್ಲೂ ಕೆರೆಗಳ ಜಿಲ್ಲೆ ಎನಿಸಿಕೊಂಡಿದ್ದ ಕೋಲಾರ ಜಿಲ್ಲೆಯಲ್ಲಿ ದಾಮಾಸಿ! ಅಚ್ಚಯವೆನಿಸಿತು.



ಕುತ್ತಾಹೆಲ ತಣೆಯದೆ ಕೆರೆಗಳ ಕುರಿತು ಇನ್ನೊಷ್ಟು ಮಾಹಿತಿಗಳ ಬಗ್ಗೆ ಕೆದಕಿದೆ. ೧೯೦೦ರಲ್ಲಿ ಮೈಸೂರು ಪ್ರಾಂತ ಮಾಡಿದ್ದ ಫ್ರಾಸ್ಸಿನ್ ಬುಖಾನನ್ನರ ದಿನಚರಿಯಲ್ಲಿ ದಾಮಾಸಿ ಬಗ್ಗೆ ಪ್ರಸ್ತಾಪವಿರಲಿಲ್ಲ. ಮುಳಭಾಗಿಲಿನ ಗಳಿಂದ ರಾಜಗುಂಡೆ ಹಳ್ಳಿ ಶಾಸನದಲ್ಲಿ ಕೆರೆಗಳ ನಿರ್ಮಾಣ, ಸಂರಕ್ಷಣೆ, ನಿರ್ವಹಣೆ ಬಗ್ಗೆ ಮಾತ್ರ ಸಂಪೂರ್ಣ ವಿವರಗಳಿದ್ದವು. ಕರೆ ನಿರ್ಮಿಸುವವರಿಗೆ ಕ್ಯಾಪಿಡಿಯಂತಿರುವ ಆಂಡ್ರೆ ಪ್ರದೇಶದ ಕಡತಾ ಜಿಲ್ಲೆಯ ವ್ಯೋರುಮಾಮಿಲ್ಲ ಶಾಸನದಲ್ಲಿ ದಾಮಾಸಿ ಬಗ್ಗೆ ಎನ್ನಾ ಕಾಣಲಿಲ್ಲ. ನೊರಿಬಿದನೂರಿನ ಶಾಸನದಲ್ಲಿ ಜಲ ಸೂತ್ರಧಾರ ಸಿಂಗಾರುಯಭಟ್ಟ ಪೆನ್ನಾರ್ ನದಿಯ ನೀರನ್ನ ಪೆನುಗೊಂಡೆಗೆ ಹಾಯಿಸಿದ ಪ್ರಸ್ತಾಪವಿತ್ತು ಈ ಯಾವುದರಲ್ಲಿ ದಾಮಾಸಿ ಬಗ್ಗೆ ಸ್ವಷ್ಟ ಮಾಹಿತಿ ದೊರೆಯದೆ ತಪ್ಪಾಗಿಬಿಟ್ಟೇ.

ಇದಾದ ಒಂದೆರಡು ತಿಂಗಳಲ್ಲಿ ಕವಿ ಮಿತ್ರ ಸ. ರಘುನಾಥ ಕಾಲೇಜು ವಿದ್ಯಾರ್ಥಿಯೊಬ್ಬ ಸ್ವಫ್ಂಗೆಂದು ಬರೆದಿದ್ದ ಪ್ರಬಂಧದಲ್ಲಿ ಈ ಬಗ್ಗೆ ಮಾಹಿತಿ ಇರುವುದಾಗಿ ವಿವರಿಸಿದರು. ಉರಿನ ಹೆಸರನ್ನ ಬೋಡಂಪಲ್ಲಿ ಎಂದರು. ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಅಲ್ಲಿನ ಹೋಗಿ ಬರುವ ಸನ್ನಾಹದಲ್ಲಿದ್ದಂತೆಯೇ ಬ್ರಾಹ್ಮ ಪತ್ರಕರ್ತೆ ಶ್ರೀಪತ್ರೇಯವರು ಪೋನ್ ಮಾಡಿ ತಾವು ಬೋಡಂಪಲ್ಲಿ ನೋಡಬೇಕಾಗಿದೆ ಎಂದರು. ನನಗೂ ಸಂತೋಷವಾಲಿಯು. ಅವರೊಂದಿಗೆ ಹಲವು ಮಿತ್ರರೊಡಗೂಡಿ ಬೋಡಂಪಲ್ಲಿನ ಭೇಟಿ ನೀಡಿದೆವು. ನನ್ನ ಕಣ್ಣಗಳನ್ನು ನಾನೇ ನಂಬಿದಾದೆ. ಕೇವಲ ಕಾಗದದ ದಾಖಲೆಯಾಗಬಹುದಾಗಿದ್ದ ಅತ್ಯಂತ ಹಳೆಯ, ಸಾಂಪ್ರದಾಯಿಕ ನೀರು ಹಂಜಿಕೆಯ ವಿಧಾನವಾದ ದಾಮಾಡಾ ಈ ಕುಗ್ರಾಮದಲ್ಲಿ ಇನ್ನೂ ಜೀವಂತವಾಗಿತ್ತು ಮಳೆಯ ಕೂರತೆಯಿಂದಾಗಿ ಸಿಗುವ ಅಲ್ಲ ಪ್ರಮಾಣದ ನೀರಿಗೆ ಅನುಗುಣವಾಗಿ ಲಭ್ಯವಾಗಬಹುದಾದ ಸೀಮಿತ ಪ್ರಮಾಣದ ಕೃಷಿ ಭಾವಿಯನ್ನೇ ಅಳ್ಳುಕಟ್ಟಿನ ಎಲ್ಲಾ ರೈತರು ಹಂಚಿಕೊಂಡು ಒಟ್ಟಿಗೆ ಬೆಳೆ ಬೆಳೆಯುವ ವಿಶಿಷ್ಟ ಪೆದ್ದತಿ ಇನ್ನೂ ಜಾಲಿಯಲ್ಲಿತ್ತು. ಈ ಪದ್ಧತಿ ಜಾಲಿಯಲ್ಲಿದ್ದ ಎರಡು ಗ್ರಾಮಗಳ ಮಾಹಿತಿ ಇಲ್ಲಿದೆ.

ಬೋಡಂಪಲ್ಲಿಯ ಬಾಂಧವ್ಯ

ಬೋಡಂಪಲ್ಲಿ ಹಾಗೂ ಚೆನ್ನರಾಯನಹಳ್ಳಿ ಗ್ರಾಮಗಳಿಗೆ ಹೊಂದಿಕೊಂಡಂತೆ ಮುನುಗಾನಕುಂಟೆ ಹಾಗೂ ದೊಡ್ಡಕರೆ ಎಂಬ ಎರಡು ಕೆರೆಗಳಿವೆ. ಮುನುಗಾನಕುಂಟೆ ಸುಮಾರು ಎಷ್ಟುತ್ತು ಎಕರೆ ಅಷ್ಟು ಕಟ್ಟು ಪ್ರದೇಶ ಹೊಂದಿದ್ದರೆ ದೊಡ್ಡಕರೆಯ ಅಷ್ಟು ಕಟ್ಟು ಸುಮಾರು ತೊಂಬತ್ತು ಎಕರೆಗಳಷ್ಟು. ಬೋಡಂಪಲ್ಲಿ


ನುವಾರು ಇನ್ನಾರು ಕುಟುಂಬಗಳಿರುವ ಪ್ರಯೋಗ. ಜನಸಂಖ್ಯೆ ಹೆಚ್ಚೆಂದರೆ ಸಾವಿರದಿನ್ನಾರು ಇದ್ದೀತು. ಮುಸ್ಲಿಂ, ದಲಿತ ಕುಟುಂಬಗಳೂ ಸೇರಿದಂತೆ ಎಲ್ಲ ಜಾತಿ, ವರ್ಗದ ಜನರೂ ಇಲ್ಲಿದ್ದಾರೆ. ಲೆಕ್ಕಾಕ್ಕೆ ಇಪ್ಪತ್ತು ಎಕರೆಗೂ ಹೆಚ್ಚು ಜಮೀನು ಹೊಂದಿರುವ ದೊಡ್ಡ ರೈತರೂ ಇಲ್ಲಿದ್ದಾರೆ. ಆದರೆ ಮಳೆ ಸಕಾಲದಲ್ಲಿ ಕೇವಲುವುದು ಸಾಮಾನ್ಯ ಸಂಗತಿಯಾದ್ದರಿಂದ ಹೆಚ್ಚೆನಂತೆ ಮಳೆ ಅಥಾರಿತ ಕೃಷಿ ಭೂಮಿಯನ್ನೇ ನಂಬಿರುವ ಇವರಾರೂ ನಿಜವಾದ ಅರ್ಥದಲ್ಲಿ ದೊಡ್ಡ ರೈತರಾಗಿ ಉಳಿದಿಲ್ಲ.

ಯಾವುದೇ ನದಿ, ತೊರೆಗಳ ಆಸರೆಯಿಲ್ಲದ ಈ ಪ್ರದೇಶದಲ್ಲಿ ಬೀಳುವ ವಾರ್ಷಿಕ ಸರಾಸರಿ ಮಳೆ ೨೪೦ ಮೀ.ಮೀ.ಗಿಂತಲೂ ಕಡಿಮೆ. ಅದೂ ಪ್ರತಿ ವರ್ಷವೂ ಬೀಳುವುದೆಂಬ ಖಾತ್ರಿ ಇಲ್ಲ. ಹೀಗಾಗಿ ಕೆರೆ ಒಂದು ವರ್ಷ ತುಂಬಿದರೆ ಮತ್ತೆ ಎರಡು ಮೂರು ವರ್ಷ ಅರ್ಥಾಂಬಧವೇ ಗತಿ. ಜನ, ಜಾನುವಾರಗಳು ಕುಡಿಯುವ ನೀರಿಗೆ ಪರದಾಡುವುದು ಸಾಮಾನ್ಯ ಸಂಗತಿ. ವಿಪರ್ಯಾಸವೆಂದರೆ ಕೆರೆ ತುಂಬಿದ ಸಂದರ್ಭಗಳಲ್ಲಾ ಪೂರ್ತಿ ನೀರು ಬೆಳೆಗೆ ಒದಗಿಬಬುವುದಿಲ್ಲ. ಹೀಗಾಗಿ ಅಚ್ಚಕಟ್ಟು ಪ್ರದೇಶದ ಶೇ ಇಂ ರಿಂದ ಓ ರಷ್ಟರಲ್ಲಿ ಮಾತ್ರ ಬೆಳೆ ತೆಗೆಯಲು ಸಾಧ್ಯ. ಪ್ರತಿ ವರ್ಷ ನೀರಿನ ಕೂರತೆಯಿಂದಾಗಿ ಅಚ್ಚಕಟ್ಟಿನ ಎಲ್ಲರಿಗೂ ಬೆಳೆ ದಕ್ಕುವುದಿಲ್ಲ. ಕೂಲಿಗೂ ಕುತ್ತಂಟಾಗುವ ಪರಿಸ್ಥಿತಿ.

ಬೋಡಂಪಲ್ಲಿಯ ಗ್ರಾಮಸ್ಥರು ಈ ವಿಷಯಕ್ಕಿನಿಂದ ಪಾರಾಗಲು ಅನುಸರಿಸುವ ಪರಿಹಾರ ಮಾರ್ಗ ದಾಮಾಡ ಪಡ್ಡತಿ.

ಮಳೆಗಾಲದ ವಾಡಿಕೆಯ ಕಡೆಯ ಮಳೆ ಕೈಲಟ್ಟಿದ್ದು ಖಾತ್ರಿಯಾದೊಡನೆ ಹಿರಿಯರು, ಮುಖಂಡರ ಮಾತಿನಂತೆ ಗ್ರಾಮಸ್ಥರೆಲ್ಲ ಒಂದೆಡೆ ಸಭೆ ಸೇರುತ್ತಾರೆ. ಪರಿಸ್ಥಿತಿಯ ಸುರಿತು ಚರ್ಚೆ ಮಾಡುತ್ತಾರೆ. ನಂತರ ಎಲ್ಲರೂ ಒಟ್ಟಾಗಿ ಕರೆಯಲ್ಲಿ ಎಷ್ಟು ನೀರಿದೆ ಎಂಬದನ್ನು ಕಂಡುಕೊಳ್ಳುತ್ತಾರೆ. ಈ ನೀರು ಎಷ್ಟು ಕೃಷಿ ಭೂಮಿಯ ಬೆಳೆಗೆ ಸಾಕಾಗಬಹುದು ಎಂಬ ಅಂದಾಜು ಮಾಡುತ್ತಾರೆ. ನಂತರ ಎಲ್ಲರೂ ಅಲ್ಲಿಯೇ ಕುಳಿತು ದಾಮಾಡಾ ಹಾಕುವ ಬಗ್ಗೆ ತೀವ್ರಾನ ಕೈಗೊಂಡು ಅದಕ್ಕಾಗಿ ಒಂದು ದಿನವನ್ನು ನೋತ್ತುಪಡಿಸುತ್ತಾರೆ. ಅದರಂತೆ ಅಚ್ಚಕಟ್ಟು ಪ್ರದೇಶದಲ್ಲಿ ಜಮೀನು ಹೊಂದಿರುವ ಎಲ್ಲ ರೈತರು ಆ ದಿನ ಕರೆಯ ಬಳಿ ಸೇರಬೇಕೆಂದು ತೀವ್ರಾನಿಸಲಾಗುತ್ತದೆ. ಏಕೆಂದರೆ ಬೇರೆಯವರಿಗೆ ಇದರಲ್ಲಿ ಅವಕಾಶ ಇರುವುದಿಲ್ಲ. ಈ ರೀತಿ ದಾಮಾಡಾ ಜಾರಿಗೆ ಬರುತ್ತದೆ.





ದಾಮಾಣಾಕ್ಕೆ ಒಳಪಡುವ ಕೃಷಿ ಭೂಮಿಯನ್ನು ಆಳಿಯಲು ಇವರು ಅನುಸರಿಸುವ ಅನುಪಾತ ಬಹು ಸರಳ. ಉರಿನ ಹಿರಿಯರಾದ ರಾಮಸ್ವಾಮಿ ಹಾಗೂ ವೆಂಕಟಪ್ಪನವರು ಹೇಳುವಂತೆ ಕೆರೆಯಲ್ಲಿ ಭತ್ತಿರ ನೀರಿದ್ದರೆ ರೂಪಾಯಿಯಲ್ಲಿ ಎಂಟಾಣ ಭಾಗ, ಅರ್ಥಕೆರೆ ತುಂಬಿದ್ದರೆ ನಾಲ್ಕಾಣ ಭಾಗ. ಅಂದರೆ ಅರ್ಥಕೆರೆ ನೀರಿಗೆ ಇವರು ದಾಮಾಣಾಕ್ಕೆ ಒಳಪಡಿಸುವ ಕೃಷಿ ಭೂಮಿಯ ಪ್ರಮಾಣ ಒಟ್ಟು ಅಚ್ಚಕಟ್ಟಿ ಪ್ರದೇಶದ ಕಾಲು ಭಾಗ ಮಾತ್ರ. ಅವರೇ ಹೇಳುವಂತೆ ಲಭ್ಯವಿದ್ದ ನೀರಿನ ಪ್ರಮಾಣಕ್ಕೆ ಅನುಗುಣವಾಗಿ ಅನೇಕ ಸಂದರ್ಭಗಳಲ್ಲಿ ಎಂಟಾಣ, ನಾಲ್ಕಾಣ, ಮೂರಾಣ ಭಾಗಕ್ಕೂ ದಾಮಾಣಾ ಹಾಕಲಾಗಿದೆ. ಕೆಲವೊಂದು ತೀವ್ರ ಅಭಾವ ಪರಿಸ್ಥಿತಿಗಳಲ್ಲಿ ಎರಡಾಣ ಭಾಗದ ಜಮಿನಿಗೂ ದಾಮಾಣಾ ಪ್ರಯೋಗವಾಗಿದೆ. ಆದರೆ ಇದಕ್ಕಿಂತ ಕಡಿಮೆ ಪ್ರಮಾಣಕ್ಕೆ ದಾಮಾಣಾ ಸಾಧ್ಯವಾಗುವುದಿಲ್ಲ ಎಂಬುದು ಅವರ ಅನುಭವದ ಮಾತ್ರ.

ಒಮ್ಮೆ ದಾಮಾಣಾಕ್ಕೆಂದು ಒಂದಷ್ಟು ಜಮಿನು ನಿರ್ಧಾರವಾಯಿತ್ತೇನ್ನು. ಗುರುತಿಸಿದ ಜಮಿನು ಯಾರದೇ ಆಗಿರಲಿ ಅವೆಲ್ಲವೂ ಸದ್ಯಕ್ಕೆ ಸಾರ್ವತ್ರಿಕ ಸ್ವತ್ತಿದಂತೆ. ಹೀಗೆ ಲಭ್ಯವಾಗುವ ಸೀಮಿತ ಪ್ರಮಾಣದ ಜಮಿನನ್ನೇ ಅಚ್ಚಕಟ್ಟಿ ಪ್ರದೇಶದ ಎಲ್ಲಾರಿಗೂ ಅವರವರ ಸ್ವಂತ ಜಮಿನುಗಳ ಪ್ರಮಾಣಕ್ಕೆ ಅನುಗುಣವಾಗಿ ವಿಂಗಡಿಸಿ ಹಂಚಲಾಗುತ್ತದೆ. ಇದಕ್ಕೆ ಯಾರ ತಕರಾರೂ ಇರುವುದಿಲ್ಲ. ಆದರೆ ಜಮಿನು ಹಂಚುವುದು ಹೇಗೆ? ಟೇಪ್ಪ ಬೇಕಲ್ಲವೇ? ಇಲ್ಲ, ಇವರಿಗೆ ಅದರ ಅಗತ್ಯವೇ ಬೀಳುವುದಿಲ್ಲ. ಏಕೆಂದರೆ ಇಲ್ಲಿ ವಿಂಗಡಿಸಲಾಗುವ ಜಮಿನಿನ ತುಳಸುಗಳೆಲ್ಲ ಗುಂಟೆಗಳ ಪ್ರಮಾಣದಲ್ಲಿರುತ್ತದೆ. ಹಿರಿಯರೊಬ್ಬರು ತಮ್ಮ ನಡಿಗೆಯ ಹೆಚ್ಚಿಗಳ ಮೂಲಕವೇ ಅಳತೆ ಕಾಯುವಮುಗಿಸಿದ್ದಾರ್ತಿ. ಇಲ್ಲಿ ಅವರ ಸಾಮಾನ್ಯ ನಡಿಗೆಯ ಒಂದು ಹೆಚ್ಚಿ ಒಂದು ಗಜಕ್ಕೆ ಸಮು. ಅದರಂತೆ ಗಜ ಉದ್ದ ಹಾಗೂ ಗಜ ಗಜ ಅಗಲ ವಿಸ್ತೀರ್ಣದ ಜಮಿನು ಒಂದು ಗುಂಟೆಗಿಂತ ಸಮು. ಈ ಪ್ರಕಾರವೇ ಎಲ್ಲಾರಿಗೂ ಸಮ್ಮತವಾಗುವಂತೆ ಜಮಿನು ಹಂಚಿಕೆಯ ಕಾಯುವ ಮುಗಿಯುತ್ತದೆ. ಹೀಗೆ ಘಲಾನುಭವಿಗಳು ತಮತಮಗೆ ದಕ್ಷಿಧ ಜಮಿನುಗಳಿಗೆ ತಾತ್ಕಾಲಿಕ ಬದುಗಳನ್ನು ನಿರ್ಮಿಸಿಕೊಳ್ಳುತ್ತಾರೆ. ಆದರೆ ಮೂಲ ಒಡೆಯರನ್ನು ಬಿಟ್ಟು ಈ ಜಮಿನು ತುಂಡುಗಳ ಮೇಲೆ ಯಾರೂ ಒಡೆತನದ ಹಕ್ಕನ್ನು ಸಾಧಿಸುವಂತಿಲ್ಲ. ಏನಿದ್ದರೂ ಆ ಅವಧಿಗೆ ಬೆಳೆ ಬೆಳೆದುಕೊಳ್ಳಲು ಮಾತ್ರ ಅವಕಾಶವಿರುತ್ತದೆ.

ಕೆರೆ ನೀರನ್ನು ಯಾರೂ ತಮಗಿಷ್ಟು ಬಂದಂತೆ ಬಳಣಲು ಬಿಡುವುದಿಲ್ಲ. ಇಲ್ಲಿ ನೀರುಗಂಟಿ ವ್ಯವಸ್ಥೆ ಇದೆ. ಬೆಳೆಗಳಿಗೆ ನೀರು ಹಾಯಿಸುವ ಜವಾಬ್ದಾರಿಯೆಲ್ಲ ಇವರದೆ. ಈತ ಯಾವ ಕಾರಣಕ್ಕೂ ನೀರು ವ್ಯೋಲಾಗಲು ಬಿಡುವುದಿಲ್ಲ. ಗ್ರಾಮದ ಮುಖಂಡ ಬಿ.ವಿ ಅಂಜನಪ್ಪ ಸೇರಿದಂತೆ ಅನೇಕ ಹಿರಿಯರು ಹೇಳುವಂತೆ, ಅವರ ಹಿರಿಯರ ಕಾಲದಿಂದಲೂ ಈ ಪದ್ಧತಿ ನಡೆದು ಬಂದಿದೆ. ಪಟ್ಟೇಲರು, ಶಾಂತಿನಭೋಗರಿದ್ದಾಗಲೂ ಇದು ವ್ಯವಸ್ಥೆತಾಗಿ ಜರುಗುತ್ತಿತ್ತು. ಗ್ರಾಮದ ಜನರ ಒಗ್ಗಟ್ಟು ಮತ್ತು ಪರಸ್ಪರ ಹೊಂದಾಣಿಕೆ ಮನೋಭಾವದಿಂದಷ್ಟೆ ಈ ಪದ್ಧತಿ ಇಂದಿಗೂ ಉಳಿದಿರಲು ಸಾಧ್ಯ ಎಂಬುದು ಇವರ ಅಭಿಪ್ರಾಯ.

ಗ್ರಾಮದಲ್ಲಿ ಉಂಟಾಗುವ ತಗಾದೆ, ವ್ಯಾಜ್ಯಾಗಳಾವುವೂ ದಾಮಾಷಾ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲವಾದರೂ ಈತ್ತಿಪ್ಪತ್ತು ವರ್ಷಗಳಿಂದ ಬೀಸಿದ ರಾಜಕೀಯದ ಗಾಳಿ ಜನರ ಒಗ್ಗಟ್ಟನ್ನು ಮುರಿದಿದೆ. ಇತ್ತೀಚಿನ ವರ್ಷಗಳಲ್ಲಿ ಒಂದೆರಡು ಬಾರಿ ಇಂತಹದೇ ಭಿನ್ನಾಭಿಪ್ರಾಯಗಳಿಂದಾಗಿ ದಾಮಾಷಾ ಯಂತ್ರಸ್ವಯಂಶಾಗಲಿಲ್ಲ. ಒಬ್ಬ ಜಮೀನಾರ ಕೆರೆಯ ನೀರನ್ನು ರಾತ್ಮೇರಾತ್ರಿ ತನ್ನಾಬ್ಜನ ಜಮೀನಿಗೆ ಹಾಯಿಸಿಕೊಂಡ. ಅವನಿನೂ ನೀರು ಸಾಕಾಗಲಿಲ್ಲ. ಸಾಕಷ್ಟು ನೀರು ವ್ಯೋಲಾಗಿ ಹೋಯಿತು. ಪರಿಣಾಮ ಅವನಿನೂ ಬೆಳೆ ದಕ್ಕಲಿಲ್ಲ, ಇತರರಿಗೂ ದಕ್ಕಲಿಲ್ಲ ಎನ್ನುತ್ತಾರೆ ಗ್ರಾಮದ ಶ್ರೀರಂಗಾಚಾರ್. ಸಾಮಾನ್ಯವಾಗಿ ಅಚ್ಚಕಟ್ಟು ಪ್ರದೇಶದ ರೈತರೇ ಮುಂದಾಳತ್ವ ವಹಿಸುವುದರಿಂದ ಈ ವ್ಯವಸ್ಥೆಗೆ ಈಗಲೂ ಜೀವ ಇದೆ. ಅಂತಹ ಮತ್ತು ಅಂತಹ ರಲ್ಲಿಯೂ ದಾಮಾಷಾ ಜಾರಿಯಾಗಿದೆ.

ಬೆರಗು ಮೂಡಿಸುವ ಬಾಳಸಂದ್ರ


ಮುಳಬಾಗಿಲು ತಾಲೂಕಿನ ಚಿಕ್ಕ ಗ್ರಾಮ. ಪಟ್ಟಣದಿಂದ ಕೇವಲ ೧೦ ಕಿ.ಮೀ ದೂರದಲ್ಲಿದ್ದರೂ ಉತ್ತಮ ಸಾರಿಗೆ ವ್ಯವಸ್ಥೆಯಿಲ್ಲ. ಪ್ರಟ್ಟ ಗ್ರಾಮವಾದ ಬಾಳಸಂದ್ರ ತನ್ನಾಳಿಗೆ ಒಂದು ವಿಶಿಷ್ಟ ಜೀವನ ವಿಧಾನವನ್ನು ಅಡಗಿಸಿಟ್ಟುಕೊಂಡಿದೆ. ಸಮುದಾಯವೊಂದರ ಸಂಘರ್ಷಿತ ಬದುಕಿಗೆ ಮಾದರಿಯನ್ನಿಸಬಲ್ಲ ವಿಧಾನವಿದು. ಇಲ್ಲಿ ದಾಮಾಷಾ ವಿಶೇಷ ರೀತಿಯಲ್ಲಿ ಅಸ್ತಿತ್ವದಲ್ಲಿದೆ.

ಇನ್ನೂರು ಕುಟುಂಬಗಳ ಬಾಳಸಂದ್ರದ ಜನಸಂಖ್ಯೆ ಸಾಮಿದ್ದಿನ ಸುತ್ತ-ಮುತ್ತ. ಸುಮಾರು ಇಪ್ಪತ್ತೆಂದು ಕುಟುಂಬಗಳಿಗೆ ಜಮೀನೇ ಇಲ್ಲ. ಅವರೆಲ್ಲ ಕೂಲಿನಾಲಿ ಮಾಡುತ್ತಾರೆ. ಗ್ರಾಮದಲ್ಲಿ ಏದಾರು ಎಕರೆ ಹೊಂದಿದ ರೈತರೇ ಸಿಗುವುದಿಲ್ಲ. ಅರ್ಥದಷ್ಟು ಗ್ರಾಮ ಪರಿಶಿಷ್ಟ ಜಾತಿ, ವರ್ಗ ಮತ್ತು ಹಿಂದುಳಿದವರಿಂದ ಕೂಡಿದೆ.

ಬೋಡಂಪಲ್ಲಿಯಂತೆ ಇಲ್ಲಿಯೂ ಎರಡು ಕರೆಗಳಿವೆ. ಒಂದು ಅರವತ್ತೆಂದು ಎಕರೆ ಅಚ್ಚಕಟ್ಟು ಪ್ರದೇಶದ ದೊಡ್ಡಕರೆ, ಇನ್ನೊಂದು ಇಪ್ಪತ್ತೆಂದು ಎಕರೆ ಅಚ್ಚಕಟ್ಟಿನ ಹೊಸಕರೆ. ಸುಮಾರು ಇಪ್ಪತ್ತೆಂದು ವರ್ಷಗಳಿಗೂ ಹಿಂದೆ ಇಲ್ಲಿ ಕಬ್ಬಿ ಪ್ರಥಾನ ಬೆಳೆಯಾಗಿತ್ತು, ಆದರೆ ಈಗಲ್ಲಿ ಬರಿ ಭತ್ತ. ಸಾಂಪ್ರದಾಯಿಕ ತಳಿ ಮತ್ತು ಕೃಷಿ ಪದ್ಧತಿಗಳಲ್ಲೇ ಜನ ನೆಮ್ಮೆದಿ ಕಂಡುಕೊಂಡಿದ್ದಾರೆ.

ಇಲ್ಲಿ ಬೇಸಿಗೆ ಬೆಳೆಗೆ ಮಾತ್ರ ದಾಮಾಷಾ ವಿಧಾನವನ್ನು ಅನುಸರಿಸುತ್ತಾರೆ. ವಿಧಾನ ಬಹುತೇಕ ಬೋಡಂಪಲ್ಲಿಯನ್ನೇ ಹೋಲುವುದಾದರೂ ಸ್ಪಳ್ಬ ಬದಲಾವಣೆಯಿದೆ. ಇಲ್ಲಿನ ವಿಶೇಷತೆಯೆಂದರೆ ಪ್ರತಿ ವರ್ಷವೂ ಜಮೀನಾನ್ನು ಅಳೆದುಕೊಡುವ, ಬದುಗಳನ್ನು ನಿರ್ಮಿಸುವ ಗೋಜೇ ಇಲ್ಲಿಲ್ಲ. ಮೊದಲೇ ವಿಂಗಡಿಸಿ ಸಿದ್ಧಪಡಿಸಿಟ್ಟು ಸರಿ ಸುಮಾರು ಸಮ ವಿಸ್ತೀರ್ಣದ ಗಡೆ ತುಂಡುಗಳನ್ನೇ ದಾಮಾಷಕ್ಕಾಗಿ ಬಳಸಿಕೊಳ್ಳುತ್ತಾರೆ. ಈ ಪ್ರಟ್ಟ-ಪ್ರಟ್ಟ ಗಡೆಗಳ ಸಂಖ್ಯೆಯೇ ಇಲ್ಲಿ ಜಮೀನು ಹಂಚಿಕೆಯ ಮಾನದಂಡ. ವಿಶೇಷವೆಂದರೆ ಅಚ್ಚಕಟ್ಟು ಪ್ರದೇಶದ ರೈತರಿಗಷ್ಟೇ ಅಲ್ಲದೆ ಬೇರೆ ರೈತರಿಗೂ ಜಮೀನು ಹಂಚುವ ಉದಾರತೆ ಇಲ್ಲಿದೆ. ತಮ್ಮ ಗ್ರಾಮದವರಿಗೆ ವಿಶರಿಸಿ ಉಳಿದ ಗಡೆಯ ತುಂಡುಗಳನ್ನು ಪಕ್ಕದ ಪೂಜಾರಹಳ್ಳಿ ರೈತರಿಗೂ ಹಂಚಿಕೊಟ್ಟಿ ನಿದರ್ಶನಗಳಿವೆ.

ಗ್ರಾಮದ ಮಾಜಿ ಪಟ್ಟೇಲರಾದ ಎಂಭತ್ತರ ಅಂಚಿನ ಬಿ.ನಾರಾಯಣಗೌಡರು ಮೇಲ್ಲಿಮೇಲ್ಲನೇ



ತಮ್ಮ ಕಾಲದ ದಾರುಷಾ ನೆನಪುಗಳನ್ನು ಕೆದಕುತ್ತಿದ್ದರೆ ಕೇಳುಗರ ಮೈನವಿರೇಜುತ್ತದೆ. ಅವರಿಗೆ ಬುದ್ಧಿ ಬುಂದಾಗಿಸಿಂದಲೂ ಈ ಪದ್ಧತಿ ಜಾಚೂ ತಪ್ಪದೆ ನಡೆದು ಬಂದಿದೆಯಂತೆ. ಅವರ ಹಿರಿಯರು ಹಾಕಿಕೊಟ್ಟೇ ಈ ಪದ್ಧತಿಯನ್ನು ಮನೆಯ ಸಂಪ್ರದಾಯದಂತೆ ತಾವೆಲ್ಲರೂ ಆಚರಿಸುತ್ತಿರುವುದಾಗಿ ಅವರು ಹೇಳುತ್ತಾರೆ. ಆಜ್ಞಾಯಿಪೆಂದರೆ ಸುಮಾರು ನಲವತ್ತೊಂದು ವರ್ಷಗಳಲ್ಲಿ ಈ ಗ್ರಾಮದ ಕೆರೆ ಒಮ್ಮೆಯೂ ಬತ್ತಿಲ್ಲ. ಒಂದೇ ಒಂದು ಭಾರಿ ಮಾತ್ರ ಬೆಳೆ ತೆಗೆಯಿಲು ಸಾಧ್ಯವಾಗದೇ ಹೋದ ಸಂದರ್ಭ ಒದಗಿ ಬಂದಿತ್ತು ಎಂಬುದು ನಾರಾಯಣಗಾಡರ ಅನುಭವದ ಮಾತ್ರ. ಇದು ಹೇಗೆ ಸಾಧ್ಯ? ಮಿಳೆ ಕೈ ಕೊಡುವ ಕೋಲಾರ ಜಿಲ್ಲೆಯ ಕೆರೆಯೊಂದು ಬತ್ತುವುದೇ ಇಲ್ಲ ಎಂದರೆನು? ಇದು ವಿಸ್ತೃಯ ಹುಟ್ಟಿಸುವ ಸಂಗತಿಯಾದರೂ ಗ್ರಾಮಸ್ಥರು ಅನುಸರಿಸುವ ಕೆರೆ ನಿರ್ವಹಣೆಯ ವಿಶಿಷ್ಟ ವಿಧಾನಗಳು ಇದನ್ನು ನಿಜವಾಗಿಸಿವೆ.

ದಾರುಷಾದಿ ಜಮೀನು ದೊರೆತ ಖಾಷಿಯಿಲ್ಲಿ ಜನ ಮೈಮರೆತು ಕೂರುವುದಿಲ್ಲ. ಇಡೀ ಗ್ರಾಮ ಕ್ರಿಯಾಶೀಲವಾಗುವುದೇ ಇಲ್ಲಿಂದ. ದೊಡ್ಡವರು, ಚಿಕ್ಕವರು, ಮಹಿಳೆಯರು ಎನ್ನದೆ ಪ್ರತಿ ಮನೆಯಿಂದ ಕನಿಷ್ಠ ಒಬ್ಬರಂತೆ ಇನ್ನಾರು ಮಂದಿ ಸ್ವಯಂಸೇವಕರ ದಂಡೇ ಸಿದ್ಧವಾಗುತ್ತದೆ. ಈ ತಂಡ ವೋದಲು ಕೆರೆಗೆ ನೀರು ಹರಿದು ಬರುವ ನಾಲೆಗಳ ದುರಸ್ತಿ ಕಾಯೂ ಕೈಗೊಳ್ಳುತ್ತದೆ. ಕೆರೆಯ ಬಲಬದಿಯ ಕೂಸುಗುಟ್ಟಿದಿಂದ ಸುಮಾರು ಒಂದೂಪರೆ ಕೆ.ಮಿ.೯. ಉದ್ದದ ಕಾಲುವೆ, ಎಡ ಬದಿಯ ಅರಣ್ಯ ಪ್ರದೇಶದಿಂದ ಸುಮಾರು ಎರಡು ಕೆ.ಮಿ.೯. ಕೆಂಪುಮಣಿ ಹಳ್ಳಿದ ಕಾಲುವೆ ಹಾಗೂ ನಡುವೆ ಕಾಣುವ ಓಬಳೇಶ್ವರ ಬಂಡೆ ಎಂಬ ಗುಡ್ಡದಿಂದ ಸುಮಾರು ಮೂರು ಕೆ.ಮಿ.೯. ಉದ್ದದ ಮತ್ತೊಂದು ಕಾಲುವೆಯನ್ನು ಇವರು ಪ್ರತಿವರ್ಷ ಶ್ರಮದಾನದ ಮೂಲಕ ಸುಸ್ಥಿತಿಗೆ ತರುತ್ತಾರೆ. ಅಗತ್ಯವೆನಿಸಿದ ಕಡೆಗಳಲ್ಲಿ ಹೋನ ಒಡ್ಡುಗಳನ್ನು ನಿರ್ಮಿಸುತ್ತಾರೆ. ಇವು ಸಾಲದೆಂಬಂತೆ ಜಲಾನಯನ ಪ್ರದೇಶವಾದ ಓಬಳೇಶ್ವರ ಬಂಡೆಯಮೇಲ್ಲಾಗದಲ್ಲಿ ನೀರನ್ನು ಕೆರೆಯತ್ತ ತಿರುಗಿಸುವ ಸಲುವಾಗಿ ಕಲ್ಲು-ಮಣಿನ ತಡೆಗೋಡೆಗಳನ್ನು ನಿರ್ಮಿಸಿದ್ದಾರೆ. ಹೀಗಾಗಿ ಕೆರೆಗೆ ನೀರು ಯತ್ನಜ್ಞವಾಗಿ ಹರಿದು ಬರಲು ಸಾಧ್ಯವಾಗುತ್ತದೆ. ಕೆರೆ ಬತ್ತುವ ಸಾಧ್ಯತೆ ತೀರಾ ಕಡಿಮೆ.

ಬಾಳಸಂದ್ರದ ಜನ ಕೆರೆ ನೀರನ್ನು ಬಳಣುವುದರಲ್ಲಿ ವಿಶೇಷ ಮುತುಪಜೀ ಪಹಿಸುತ್ತಾರೆ. ದಾರುಷಾದ ಕೃಷಿ ಜಮೀನುಗಳಿಗೆ ಹೋದಿಕೊಂಡಂತೆ ತುಸು ಎತ್ತರದಲ್ಲಿ ಕೆರೆಯ ಎರಡೂ ಬದಿಯ ನೀರಿನ ಕೋಡಿಗಳಿಗೆ ಪ್ರತ್ಯೇಕ ಒಡ್ಡುಗಳನ್ನು ನಿರ್ಮಿಸಿದ್ದಾರೆ. ಇವುಗಳ ಮೂಲಕ ಹರಿಯುವ ನೀರನ್ನು

ಮೊದಲು ನಡ್ಗೆಗಳಿಗೆ ಹರಿಸುತ್ತಾರೆ. ಇಲ್ಲಿ ನೀರಿನ ಮಟ್ಟಿ ಕಡಿಮೆಯಾಗುವವರೆಗೆ ಏರಿಯ ಮಧ್ಯಭಾಗದ ಮುಖ್ಯ ತೂಬನ್ನು ತೆರೆಯುವುದೇ ಇಲ್ಲ. ಹೀಗಾಗಿ ನೀರು ಪ್ರೋಲಾಗುವ ಪ್ರಶ್ನೆಯೇ ಉದ್ಘಾವಿಸದು. ಇಲ್ಲಿನ ನೀರುಗಂಟಿ ನೀರು ಹಂಚಿಕೆಯ ಜವಾಬ್ದಾರಿ ವಹಿಸಿರುವುದು ಮತ್ತೊಂದು ಪ್ರೂರಕ ಅಂಶ.

ಬಾಳಿನಂದ್ರದಲ್ಲಿ ನೀರಗಂಟಿಯೂ ನೇರುಕ ವಂಶಪಾರಂಪರ್ಯವಾಗಿಲ್ಲ. ಆಗಿಂದಾಗ್ಗೆ ಬದಲಾಯಿಸಲಾಗುತ್ತದೆ. ದಾಮಾಡಾ ಚಾಲ್ತಿಯಲ್ಲಿರುವ ಮೂರು ತಿಂಗಳ ಕಾಲ ಪ್ರತಿ ಫಲಾನುಭವಿಯ ಮನೆಯಿಂದ ಇವರಿಗೆ ಸರದಿಯಂತೆ ದಿನವೂ ಉಂಟಿದ ವ್ಯವಸ್ಥೆಯಾಗುತ್ತದೆ, ಜತೆಗೆ ಬೇಳೆದ ಫಸಲಿನಲ್ಲಿ ಪಾಲೂ ಸಿಗುತ್ತದೆ.

ಈ ಗ್ರಾಮಸ್ಥರಿಗೆ ತಾವು ಆಚರಿಸುತ್ತಿರುವ ಪದ್ಧತಿಗೆ ದಾಮಾಡ ಎಂಬ ಹೆಸರಿರುವುದು ಈವರೆಗೂ ಸೊತ್ತಿಲ್ಲ. ಅದರೂ ಅದೇ ಇವರ ಜೀವನ ಕ್ರಮವಾಗಿದೆ. ಸದ್ದಿಲ್ಲದೆ ಸಾಂಘಿಕ ಜೀವನ ನಡೆಸಿಕೊಂಡು ಬರುತ್ತಿದ್ದಾರೆ. ಜಾತಿ, ಮತ, ಬೇಧ-ಭಾವಗಳು ಈವರೆಗೂ ಇವರನ್ನು ಕಾಡದಿರುವುದು ಸೋಜಿಗವೇ ಸರಿ. ದಾಮಾಡಾ ಪದ್ಧತಿಯನ್ನು ಯಶಸ್ವಿಯಾಗಿ ಅನುಸರಿಸಿಕೊಂಡು ಬಂದಂತೆ ಇನ್ನೂ ಅನೇಕ ವಿಶೇಷಗಳು ಇಲ್ಲವೇ. ಜನ ಈವರೆಗೂ ಪ್ರೋಲೀನ್ ಸ್ನೇಷನ್ ಮೆಟ್ಟೆಲು ತುಳಿದಿಲ್ಲ. ಸಾರಾಯಿಯನ್ನು ಸಂಪೂರ್ಣವಾಗಿ ನಿರ್ವೇಧಿಸಲಾಗಿದೆ. ಅಕ್ಕ-ಪಕ್ಕದ ಹಳ್ಳಿಗಳಿಗೆ ಇವರ ಪ್ರಯತ್ನ ಮಾಡರಿಯಾಗಿದೆ. ಹೆಣ್ಣುಮಕ್ಕಳು ಗಂಡಸರೂಂದಿಗೆ ದ್ಯೇನಂದಿನ ವ್ಯವಹಾರಗಳಲ್ಲಿ ಸ್ಕರೀಯವಾಗಿ ಹಾಲ್ಕಾಳ್ಳಾಪುದರಲ್ಲಿಯೂ ಹಿಂದೆ ಬಿದ್ದಿಲ್ಲ.

ಗ್ರಾಮವು ಕಲಾರು ಪರ್ವತಗಳಿಂದ ಮತ್ತೊಂದು ಸಮಸ್ಯೆಯನ್ನು ಎದುರಿಸುತ್ತದೆ. ಕೇರೆಗೆ ನೀರೊದಗಿಸುವ ಓಬಳೇಶ್ವರ ಬಂಡೆ ಕಲ್ಲುಗಳಿಗಾರಿಕೆಯ ದೃತ್ಯಾಯಂತ್ರಗಳಿಗೆ ಆಹಾರವಾಗುತ್ತಿದೆ. ಬಂಡೆ ಕರಗಿದಂತೆ ಹರಿಯುವ ನೀರು ದಿಕ್ಕು ತಪ್ಪಿ ಇನ್ನೆತ್ತಲೋ ಹರಿಯುತ್ತಿದೆ. ಜನ ಆತಂಕಗೊಂಡು ಇದನ್ನು ವಿರೋಧಿಸುತ್ತಿದ್ದಾರೆ.

ಬಾಳಿನಂದ್ರದ ಸೌಹಾದರ್ಶತೆ, ನೀರಿನ ಬಗ್ಗೆ ಇರುವ ಎಚ್ಚರ ಅನುಕರಣೀಯ ಹಾಗೂ ಇಂದಿನ ಅಗತ್ಯವೂ ಹೊದು.

ರಾಜ್ಯದ ಬೇರೆಲ್ಲಾ ಇರದ ದಾಮಾಡಾ ಕೋಲಾರದಲ್ಲಿರುವುದು ಅಚ್ಚರಿಯ ವಿಷಯ. ದಾಮಾಡಾ ಎಂಬ ಪದವೇ ವಿಶಿಷ್ಟವಾಗಿದೆ. ಇದರ ಮೂಲ ಯಾವುದು, ಎಷ್ಟು ಪರಂದಿಂದ ಚಾಲ್ತಿಯಲ್ಲಿದೆ ಮುಂತಾದ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಾಗಿದೆ.

ಆದರೆ ಈ ಪದ್ಧತಿಯಲ್ಲಿರುವ ಸರ್ವರಿಗೂ ಸಮಾಜಲ್ಯಾಧಾರದು, ಇದನ್ನು ಉಳಿಸಿಕೊಂಡು, ಅನುಸರಿಸುತ್ತಾ ಬರುತ್ತಿರುವ ಬೋಡಂಪಲ್ಲಿ ಮತ್ತು ಬಾಳಿನಂದ್ರದ ಜನತೆ ಆದಶಷಪ್ಪಾಯಿ.



ಹೆಚ್. ಎ. ಪ್ರರೂಪೋತ್ತಮರಾವ್ ಬರಹಗಾರು. ನಾಹಿತ್ಯ, ಪರಿಸರ, ವಿಜ್ಞಾನ, ಗ್ರಾಮ ಸಂಸ್ಕೃತಿಗಳ ಬಗ್ಗೆ ಅನಕ್ತಿ. ಕೋಲಾರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಣ್ಣೇರಿಯಲ್ಲಿ ಪ್ರಥಮದಜ್ರೆ ಸಹಾಯಕ. ‘ಕೆವುಡನ ಮಾಡಯ್ಯ ತಂದೆ’ ಮತ್ತು ‘ಭೂರಮೀಗೆ ಸ್ವೇಷೋಸ್ಮೋಹ್’ ಪ್ರಕಟಿತ ಪುಸ್ತಕಗಳು.



ಬಿಗಲಕ್ಸೆಎಟೀಯ

ಒರನಿರ್ಸೇರಿದರ ಜಿಣ್ಣು

ಶ್ರೀಲಜಿ ಡಿ.ಆರ್.

ಬರ ನಿರೋಧಕ ಜಾಣ್ಣೆ ಎನ್ನವುದು ನಮ್ಮಲ್ಲಿ ಇತ್ತೀಚೆಗಷ್ಟೇ ಜನಪೂನಸಕ್ಕೆ ಸೇರುತ್ತಿರುವ ಪರಿಕಲ್ಪನೆ. ಅದರೆ ಈ ವಿದ್ಯೆ ಬಾಗಲಕೋಟೆ ಜಿಲ್ಲೆಯಲ್ಲಿ ಹೊಸದಲ್ಲ, ಇವುಗಳ ಬಗ್ಗೆ ಅಲ್ಲಿನ ರ್ಯಾತರನ್ನು ಕೆಡಕಿದರೆ ನೇಲ - ಜಲ ಸಂರಕ್ಷಣೆಯ ತಜ್ಞರೂ ನಿಬ್ಬೋದಹಿಸಿದರು ವಿಧಾನಗಳು ತೆರದುಕೊಳ್ಳುತ್ತವೆ. ಅಂತಹ ಕೆಲವು ವಿಧಾನಗಳ ಪರಿಜಯ ಇಲ್ಲಿದೆ.

ಬಾಗಲಕೋಟೆ ಕೆನಾರಟಕದಲ್ಲೇ? ಕನಿಷ್ಠ ಮಳೆಭಾಗ್ಯ ಇರುವ ಜಿಲ್ಲೆ ಇಂದಿಯಿಂದ ಇಲ್ಲಿ ಅದು ಬೆಳೆನಷ್ಟು, ಸರಕಾರಿ ಅಂಕೆ-ಸಂಖ್ಯೆಗಳ ಪ್ರಕಾರ ೧೫೦೦ ಕೋಟಿ ರೂ.

ಕಡಿಮೆ ಮಳೆಯ ಮೂರು ವರ್ಷದ ಸಂಕಟಕಾಲದ ನಡುವೆಯೂ ಬಾಡಿಹೋಗದ ಗ್ರಾಮಗಳು ಬಾಗಲಕೋಟೆಯಲ್ಲಿ ಹಲವಾರಿವೆ. ದುರದೃಷ್ಟಿವಶಾತ್, ಈ ಬಗ್ಗೆ ಅಷ್ಟಾಗಿ ಮಾಧ್ಯಮ ಬೆಳೆಕು ಬೀಳಲಿಲ್ಲ.

ಈ ಗ್ರಾಮಗಳಿಂದರೆ ಬೆನಕಟ್ಟಿ ಮತ್ತು ಹುನಗುಂದ ತಾಲೂಕಿನ ಬಾದವಾಡಗಿ, ಬಿತ್ತರಗಿ, ರಾಮವಾಡಗಿ, ಕರಡಿ, ಕೋಡಿಹಾಳ, ಇಸ್ಲಾಂಪುರ, ನಂದವಾಡಗಿ, ಕೆಸರಬಾವಿ ಇತ್ಯಾದಿ. ಜಿಲ್ಲೆ, ರಾಜ್ಯಗಳನ್ನೇ ಕೆಂಗೆಡಿಸಿದ ಬರದೆದುರು ಈ ಮಂದಿ ಗೆದ್ದದ್ದು ಹೇಗೆ? ಒಂದೇ ಪದಪ್ರಂಜದಲ್ಲಿ ಉತ್ತರಿಸಬೇಕಾದರೆ, ಇದು ಪಾರಂಪರಿಕ ಜಾಳನದ ಕೃತ್ಯವೇ.

ಹೌದು, ಬಾಗಲಕೋಟೆಯ ಈ ಮೂಲೆಯು ಹಳ್ಳಿಗಳಲ್ಲಿ, ಜಿಲ್ಲೆ - ರಾಜ್ಯದ ಕರ್ತೆ ಬಿಡಿ, ದೇಶಪೇ ಹೆಮ್ಮೆಪಡುವಂತಹ, ಪರರಾಜ್ಯದ ರ್ಯಾತರು, ಕೃಷಿ ಬೆಂತಕರು, ಆಡಳಿತಗಾರರು, ಮಾಧ್ಯಮದ ವುಂದಿ ಬಂದು ಕಣ್ಣಾರೆ ಕಂಡು ತಿಳಿಕೊಳ್ಳಬಹುದಾದಷ್ಟು ವಂಹತ್ವದ 'ಬರ ನಿರೋಧಕ ಜಾಣ್ಣೆ' (ಬನಿಜಾ)ಯಿದೆ.

ಬರ ನಿರೋಧಕ ಜಾಣ್ಣೆ (ಡ್ರಾಟ್‌ಪ್ಲಾಟ್‌ಫಿಲ್‌ಎಂ) ಎನ್ನವುದು ನಮ್ಮಲ್ಲಿ ತೀರಾ ಇತ್ತೀಚೆಗಷ್ಟೇ ಜನಪೂನಸಕ್ಕೆ ಸೇರುತ್ತಿರುವ ಪರಿಕಲ್ಪನೆ. ಈ ವಿದ್ಯೆ ಬಾಗಲಕೋಟೆಯಲ್ಲಿ ಏನೇನೂ ಹೊಸದಲ್ಲ, ಮಾತ್ರವಲ್ಲ, ಅದನ್ನು ಎಂದಿನಿಂದ, ಎಷ್ಟು ಮುತುಪಜೀಯಿಂದ ಪ್ರಜರಿಸುತ್ತಾ ಬಂದಿದ್ದಾರೆ ಎಂದು ಕೆಡಕಿದರೆ ನಾವು ಬಿಡಿ, ನೇಲ - ಜಲ ಸಂರಕ್ಷಣೆಯ ತಜ್ಞರೂ ನಿಬ್ಬೋದಹಿಸಬೇಕು.

ಈ ಭಾಗದ ಹಳ್ಳಿಗರ ಮೂರು ನುಡಿಮುತ್ತನ್ನು ಇಲ್ಲಿ ಉಲ್ಲೇಖಿಸಬಯಸುತ್ತೇನೆ. ಅದು ವಿಷಯದ ಹುರುಳನ್ನು, ಮಹತ್ವವನ್ನು ಮತ್ತು ದರ ಸರಳ ತತ್ವವನ್ನು ಸುಂದರವಾಗಿ ಬಿಂಬಿಸುತ್ತದೆ.

"ಅರ-ಬರದಾನೂ ಆರಾಣ ಬೆಳೆ." - ಮಲ್ಲಣಿ ನಾಗರಾಳಿ

"ನಾವು ಮಾಡೋದು ಬೇರೆನಿಲ್ಲ, ಮಳೆ ಬಂದಾಗ ಆ ನೀರು ಬೇಕೆಂದ ಹಾಗೆ ಓಡಿಹೋಗಂಗಿಲ್ಲ. ನಮ್ಮ ಪರಿಸರ ತಗೋಂಡೆ ಹೋಗ್ಗೇಕು, ಹಂಗೆ ವ್ಯವಸ್ಥೆ ಮಾಡಿತ್ತೇವಿ, ಅಷ್ಟೇ?" - ಹನುಮಪ್ಪ ಮುಕ್ಕಣಿವರ್.

"ಬದು ಇಲ್ಲದಿದ್ದು ಬಡತನ ಬರ್ವದ." - ತಮ್ಮಣಿ ಬೆನ್ನಾರ್.



ವಿಧಾನದ ಹಿಂದಿನ ವಿಜ್ಞಾನ

ಹನಗುಂದದ ಹೆಚ್ಚಿನ ಭಾಗವೂ ಎರಿ (ಕಪ್ಪು ಕತ್ತಿ ಮಣ್ಣ, ಬಾಲ್ಕೋ ಕಾಟನ್ ಸಾಲಿಲ್) ಮಣ್ಣ. ಇಳಿಜಾರು ಜಮಿನಿಗೆ ಮಣ್ಣನೀರು ಸಂರಕ್ಷಣಾ ಕ್ರಮದ ಆವಶ್ಯಕತೆ ಹೆಚ್ಚು. ಖಚೊ ಜಾಸ್ತಿ. ಮೇಲಿನಿಂದ ಹರಿದು ಬರುವ ಮಳೆನೀರನ್ನು ತಡೆಯಲು ಅತೀ ಕೆಳಗಿನ ಹೊಲದಲ್ಲಿ ಮಣ್ಣನ ತಳ ಒಡ್ಡು. ಆದರೆ 'ವಲ್ಲಾ ನೀರನ್ನು ತಡೆಯುವುದು' ಇವರ ಉದ್ದೇಶವಲ್ಲ. ಜಮಿನು ಬೇಕಾದಷ್ಟು ಹಸೆ ಆಯಿತೆಂದರೆ ಮಿಕ್ಕಿದ ನೀರನ್ನು ಹೊರಹರಿಯಬಿಡಬೇಕು. ಹೀಗೆ ಹೊರಹರಿಯಲು ಬಿಡುವ ಸುರಕ್ಷಿತ ದಾರಿಯೇ ಹೊಲಗಟ್ಟಿ.

ಹೆಚ್ಚುವರಿ ನೀರನ್ನು ಹೊರಬಿಡುವಾಗ ಅತ್ಯಮೂಲ್ಯ ಹೇಳುಣಿನ್ನು ಬಿಟ್ಟು ಹೊಡಬಾರದಲ್ಲ? ಮೇಲಿನಿಂದಿಳಿಯುವ ಮಳೆನೀರನ ಪ್ರಮಾಣ ಅಂದಾಜಿಸಿ ಹೊಲಗಟ್ಟಿಯ ಬಾಯಿಯ ಅಗಲ ನಿಧಾರ. ಇದು ಹೊಲದ ಮಟ್ಟಕ್ಕಿಂತ ಸ್ವಲ್ಪ ಎತ್ತರವಿರುತ್ತದೆ. ಹೊಲಗಟ್ಟಿಯ ಆಚೀಚೆ ಮತ್ತು ತಳಭಾಗದಲ್ಲಿ ಕಲ್ಲು ಪೇರಿಸಿರುತ್ತಾರೆ. ಈ ಎಲ್ಲಾ ಜಾಡ್ಣಗಳೂ ಹೇಳುಣಿನ ಸಂರಕ್ಷಣೆಗೆ.

ಕೆಲವೆಡೆ ತಳ ಒಡ್ಡು ಹಾಕುವ ಮತ್ತು ದರ ಕೆಳಗಿನ ಹೊಲಗಳ ನಡುವೆ ಲಂಬ ಎತ್ತರ ಜಾಸ್ತಿ ಇರುತ್ತದೆ. ಇಂಥಲ್ಲಿ ಗುಂಡಾವತೀಯ ನಿರ್ಮಾಣ ಸೂಕ್ತ. ನೋಡಲು ಗುಂಡಾವತೀ ಒಂದು ಚಿಕ್ಕ ಬಾಯಿಯಂತಿರುತ್ತದೆ. ಅದರೊಳಕ್ಕೆ ಇಳಿದ ನೀರು ಸ್ವಲ್ಪ ಮುಂದಕ್ಕೆ ಹರಿದು ಮೋರಿಯ ಮೂಲಕ ಕೆಳಗಿನ ಹೊಲ ಸೇರುತ್ತದೆ. ಗುಂಡಾವತೀಯ ಬಾಯಿ ಚಿಕ್ಕದಿರುತ್ತದೆ. ಬಾಯಿಯ ಬಳಿ ಒಂದೇ ಕಲ್ಲನ್ನು ಅಡ್ಡ ಇಟ್ಟರೂ ಹೊಲದಲ್ಲಿ ಅಷ್ಟು ಎತ್ತರದವರೆಗೆ ನೀರು ನಿಲ್ಲುತ್ತದೆ. ಹೀಗೆ ಒಂದು ಚಿಕ್ಕ ಕಲ್ಲಿನ ಮೂಲಕ ಇಡೀ ಹೊಲವನ್ನು ಬೇಕಾದಷ್ಟು ಹಸಿಯಾಗಿಸಬಹುದು; ನೀರು ಸಾಕಂದಾಗ ಕಲ್ಲನ್ನು ತೆಗೆಯುತ್ತಾರೆ. ಆಗ, ಹೆಚ್ಚಿದ ನೀರು ಭೂಗತವಾಗಿ ನೆರೆಯಿವನ ಜಮಿನಿಗೆ ಇಳಿಯುತ್ತದೆ.

ಎರಡನೆ ಹಂತದ 'ಬನಿಜಾ' ಎಂದರೆ, ಹೊಲವನ್ನು ಸಮರ್ಪಣೆಗಿಸುವುದು. ಇದಕ್ಕಾಗಿ

ಮೊತ್ತ ಮೊದಲು ಇಳಿಕಲು ಹೊಲವನ್ನು ಪರಿಸ್ಥಿತಿ ನೋಡಿಕೊಂಡು **ಶ, ಈ, ಉ** ಅಥವಾ ಹೆಚ್ಚು ಚಿಕ್ಕಚಿಕ್ಕ ಪಾಲುಗಳಾಗಿ ವಿಂಗಡಣೆ. ಹೀಗೆ ಮಾಡುವುದಕ್ಕೆ ತೆಂಬ (ಎರು) ಇರುವಲ್ಲಿಂದ ಮಣಿನ್ನು ಕಡಿದು ಹೊತ್ತು ತಗ್ಗಿ ಇರುವಲ್ಲಿಗೆ ತುಂಬಬೇಕು. ಇದು ಕೊಶಲ ಬೇಡುವ ತುಂಬಾ ಸೂಕ್ಷ್ಮ ಕೆಲಸ. ಖಚಿತ ಜಾಸ್ತಿ. ಅದಕ್ಕೇ ಹಂತಹಂತವಾಗಿ ಕೆಲಸ. ಸಮತಟ್ಟು ಮಾಡುವುದರ ಲಾಭವೇನು ಗೊತ್ತೇ? ಒಂದೇ ಮಳೆ ಬಂದರೂ ಹೊಲದ ನಾಲ್ಕು ಮೂಲೆಗೆ ಸಮಾನವಾಗಿ ತೇವಾಂಶ ಹರಡಿ ಹೊಲ ಪ್ರೋತ್ಸಾಹ ಬೇಳೆ ಬರುವುದು ನಿಶ್ಚಯ.

ಹಿಂದಿನ ಕಾಲದಲ್ಲಿ ಹೊಲ ಸಮತಟ್ಟು ಮಾಡುವಾಗ ಆದಷ್ಟು ಹೇಳುವುದ್ದನ್ನು ಅಲ್ಲಲ್ಲೇ ರಾಶಿ ಕಾಕಿ, ತಗ್ಗಿನ ಜಾಗದ ಮೇಲೆಯೇ ಇದು ನೇರುವಂತೆ ಮಾಡುತ್ತಿದ್ದರು. ಹೀಗೆ ಮಾಡುವುದರಿಂದ ಮೇಲ್ಮೈ ಮೇಲ್ಮೈದರಕ್ಕೇ ಮತ್ತೆ ನೇರುವಂತಾಗುತ್ತಿತ್ತು. ಅಂದರೆ, ಅಷ್ಟು ಘ್ರಾಲವತ್ತತೆ ಉಳಿಯುತ್ತಿತ್ತು. ಈಗ ಲೆಪಲಿಂಗ ಕೆಲಸಕ್ಕೆ ಜೀಸೇಬಿ ಯಂತೆ ಬಂದಿದೆ. ಮೂರು ತಿಂಗಳ ಕೆಲಸ ಮೂರೇ ದಿನದಲ್ಲಾಗುತ್ತದೆ. ಅದರೆ ಮೇಲ್ಮೈ ಪುನಃ ಮೇಲೆಯೇ ಉಳಿಸುವ ಜಾಣ ಕೆಲಸ ಈ ಯಂತ್ರದಿಂದ ಆಗುವುದಿಲ್ಲ.

ಒಡ್ಡನ್ನು ಒಡೆಯುವ ಸೀಳಂ

ಒಡ್ಡು, ಹೊಲಗಟ್ಟಿ ರಚಿಸುವಾಗ ಇನ್ನೂ ಒಂದು ಎಚ್ಚರ ಬೇಕು. ಏರಿ ಮಣಿಗೆ ಸೀಳು ಬಿಡುವ ಗುಣವಿದೆ. ನೀರು ಈ ಸೀಳಿನೊಳಕ್ಕೆ ತೂರಿತೆಂದರೆ ಒಡ್ಡು ಬೇಗನೆ ಒಡೆದುಹೋಗುತ್ತದೆ. ಹಾಗಾಗಿ ಒಡ್ಡಿನ ಹೇಳುಳ್ಳಾಗಕ್ಕೆ ಗರಸು ಅಥವಾ ಮಸಾರಿ (ಕೆಂಪು) ಮಣಿನ ಪದರ ಹಾಕಬೇಕು. ಹೊಲದಲ್ಲೇ ಆಳಕ್ಕೆ ಅಗೆದರೆ ಕಂಡುಬಣ್ಣದ ಗರಸುಮಣಿ ಸಿಗುತ್ತದೆ. ಹೊಸದಾಗಿ ಒಡ್ಡು ಹಾಕುವಾಗ ಮಾತ್ರ ಹೀಗೆ ಮಾಡಬಹುದು. ಮಸಾರಿ ಮಣಿ ಬೇಕೆಂದರೆ ಮೇಲಿನ ಗುಡ್ಡಗಳಿಗೆ ಹೋಗಬೇಕು. ಸರಕಾರಿ ಇಲಾಖೆ ಮಾಡಿಕೊಡುವ ಒಡ್ಡಾಗಳು ಬೇಗನೇ ಹಾಳಾಗಿಹೋಗುವುದಕ್ಕೆ ಈ ಮುನ್ನೆಚ್ಚಿರಿಕೆ ಅನುಸರಿಸದೆ ಇರುವುದು ಕಾರಣ, ಮಲ್ಲಣಿ ಬೋಟ್ಟಿಮಾಡುತ್ತಾರೆ, ಕನಿಷ್ಠ ಇಲಾಖೆ ಒಡ್ಡು ಹಾಕಿಕೊಟ್ಟಾಗ ರ್ಯಾತರೇ ಅದರ ಮೇಲ್ಮೈಗಳಲ್ಲಿ ಹೀಗೆ ಗರಸು ಅಥವಾ ಕೆಮ್ಮೆಣಿ ಹಾಕಿ ಭದ್ರಪಡಿಸಿಕೊಂಡರೆ ಈ ರಚನೆ ಹೆಚ್ಚು ಕಾಲ ಬಾಳಲು ಸಾಧ್ಯ.

ತಳ ಒಡ್ಡು ಹೊಲದ ಅಂಗಳದಿಂದ ಎತ್ತರದಲ್ಲಿರುತ್ತದೆ. ಇದರ ಒಳಮೈಯಿಂದ ಒಳಕ್ಕೆ ಇಳಿಜಾರಾಗಿ ಏರಿಮಣಿನ ಎದಿ (ಎದೆ) ಹಾಕಿಕೊಡಬೇಕು. ಇದನ್ನು ಎದಿ ಒಡ್ಡು ಎನ್ನುತ್ತಾರೆ. ಇದು ಹೆಚ್ಚಾದ ನೀರು ಹೇಳಲೆ ತಳ ಒಡ್ಡಿನ ಅಂಬಿನಲ್ಲಿ ನಿಂತು ಅಪಾಯ ತರದೆ, ಹೊಲದ ಹೊರಬಾಯಿ-ಹೊಲಗಟ್ಟಿ ಮೂಲಕ ಹೊರಹರಿಯಲು ಅನುವು ಮಾಡಿಕೊಡುತ್ತದೆ. ದಶಕಗಳ ನಂತರ ಎದಿ ಒಡ್ಡು ಸವೆದಾಗ ಅದನ್ನು ಮತ್ತೆ ತುಂಬಿಕೊಡಬೇಕು. ಇದು ನಿರ್ವಹಣೆಯ ಭಾಗ. ಹೀಗೆ ಇವರು ಮಾಡುವ ಈ ಪಾರಂಪರಿಕ ಕೆಲಸದ ಪ್ರಯೋಂದು ಹಂತದಲ್ಲಿ, ವಿಮರ್ಶಾತ್ಮಕವಾಗಿ ಗಮನಿಸಿದರೆ, ಸರಿಯಾದ ವಿಜ್ಞಾನ ಗೋಚರವಾಗುತ್ತಾ ಹೋಗುತ್ತದೆ.

ಹೊಲ ಸಮತಳ ಮಾಡಿದಾಗ ಕೆಲವೇಡೆ ಮೇಲ್ಮೈಗೆ ಬದಲು ಕೆಳಪದರದ ಮಣಿ ಮೇಲೆ ನೀರಿಕೊಳ್ಳುವುದು ಈಗ ಸಾಮಾನ್ಯ. ಅದರೂ, ಕಲು (ಬಿರುಸು) ಅಲ್ಲದ ಜಮೀನುಗಳಲ್ಲಿ ಮೂರುನಾಲ್ಕು ವರ್ಷಗಳಲ್ಲೇ ಈ ದೋಷ ಪರಿಹಾರವಾಗುತ್ತದೆ ಎನ್ನುತ್ತಾರೆ ಮಲ್ಲಣಿ ಹೇಗೆ ಗೊತ್ತೇ? ಮೇಲಿನಿಂದ ನೀರಿನ ಗುಂಟು ಬರುವ ಕೆನೆಮಣಿ ಈ ಪ್ರೋಷಕಾಂಶಗಳ ಪ್ರನಭರ್ತಿಯ ಕೆಲಸ ಮಾಡುತ್ತದೆ. ಹಾಗೆಯೇ ಹಾಕಿದ ಗೊಬ್ಬರವೂ ಕೊಳ್ಳಿ ಹೋಗದೆ ಹೊಲ ಘ್ರಾಲವತ್ತಾಗಿ ಉಳಿಯುತ್ತದೆ. ಹೀಗಾಗಿ ಅನೆಯೆತ್ತರ ಹರಿದುಬರುವ ಮಳೆನೀರ ಪ್ರವಾಹವನ್ನು ತಡೆದು ನಾಕೂ ಮೂಲೆಗೆ ಸಮಾನವಾಗಿ ಹರಿದುವಂತೆ ಮಾಡಿಕೊಟ್ಟರೆ ನಾಕು, ಅದು ನೇಡೆತ್ತರವಾಗುತ್ತದೆ; ಭೂಮಿ ತನ್ನಿಂದ ತಾನೇ ಸುಧಾರಿಸಿಕೊಳ್ಳುತ್ತದೆ. ಒಂದೇ ಮಳೆಗೂ ಬೇಳೆ ಗ್ರಾಹಂಬಿ. ಈ ಹಿನ್ನೆಲೆಯಿಂದ ನೋಡಿದಾಗ, ಮೇಲಿನ ಹೊಲದೊಡೆಯ ನೆಲಜಲ ಕಾಯ್ದುಕೊಳ್ಳುವನಲ್ಲಿದ್ದರೆ, ಕೆಳಗಿನ ಹೊಲದವನಿಗೆ ಪ್ರತಿವರ್ಷ ಬಂಪರ್ ಬೇಳೆನನ್ನು.

ಹನಗುಂದದ ನಾಗರಾಳ್ ಕುಟುಂಬದ ಮೂರು ತಲೆಮಾರುಗಳು ಮಣ್ಣ-ನೀರು ಸಂರಕ್ಷಣೆಯು ಬಗ್ಗೆ ಹಳ್ಳಿಹಳ್ಳಿಗಳಲ್ಲಿ ಪ್ರಚಾರ ಮಾಡುತ್ತಾ ಬಂದಿವೆ. ವಿಶೇಷ ಎಂದರೆ, ಇವರು ಮಾಡಿ ನೋಡಿದ್ದನ್ನೇ ಆಡುತ್ತಾ ಬಂದದ್ದು. ಮುಲ್ಲಣ್ಣ ಎನ್ನ. ನಾಗರಾಳರ ತಂಡೆ ಶಂಕ್ರಣ್ಣನಂತೂ ನೂರಾರು ವಚನಗಳನ್ನು ಈ ಬಗ್ಗೆಯೇ ಬರೆದಿದ್ದಾರೆ, ಹಾಡುತ್ತಾ ಈ ಜ್ಞಾನವನ್ನು ಹಬ್ಬಿಸಿದ್ದಾರೆ.

ದೇಶಕ್ಕೇ ‘ಹೊಸದಾದ’ ‘ಬನಿಜಾ’ ಬಗ್ಗೆ ಇವರಿಗೆ ತಿಳಿಪಳಿಕೆ ಎಲ್ಲಿಂದ? ಈ ವಿಧೇಯ ಬೇರುಗಳು ರಂಜ ಪರ್ವ ಹಿಂದೆ ನಾಗಭೂಷಣ ಶಿವಯೋಗಿ ಸ್ವಾಮೀಜಿ ಬರೆದ ಅತ್ಯಭೂವ ಕೃತಿ ಕೃಷ್ಣಾನ ಪ್ರದೀಪಿಕೆಯಲ್ಲಿವೆ. ಒಂದೇ ಒಂದು ಒಳ್ಳೆ ಮಳೆಯಾದರೂ ಬೇಳೆ ಪಡೆಯುವ ಈ ವಿಧೇಯನ್ನು ಮುಲ್ಲಣ್ಣರ ತಂಡೆ, ದಿ. ಶಂಕ್ರಣ್ಣ ನಾಗರಾಳ್ ಅರಗಾಲದಲ್ಲಿ ಎಂಟಾನೆ, ಬರಗಾಲದಲ್ಲಿ ನಾಕಾನೆ ಬೇಳೆ ಪಡೆಯುವ ದಾರಿ (ಅರ, ಅರಗಾಲ ಅಂದರೆ ಮಾಮೂಲಿಯ ಅರಧದಷ್ಟು ಮಳೆ ಬಿಡ್ಡ ಪರ್ವ; ಬರಗಾಲ ಅತಿ ಕಡವೆ ಮಳೆಯದ್ದು.) ಅಂತ ಜನಪ್ರಿಯಗೊಳಿಸಿದರು. “ಹೊಲ ನೋಡು ಇಳುಕಲಿ, ಮಣ್ಣೆಲ್ಲಾ ಸವಕಳಿ” ಅನ್ನವಂತಹ ನೂರಾರು ವಚನಗಳನ್ನು ಕಟ್ಟಿ ಹಾಡಿ ಹಳ್ಳಿಗರನ್ನು ಬಡಿದೆಬ್ಬಿಸಿದರು.

ಖ್ಯಾಲ ಕೊಟ್ಟು ಪ್ರಚಾರಸತ್ತ

ಮುಣ್ಣಿನ ಸವಕಳಿ ನಿಲ್ಲಿಸಿ ಹಸೆ ಉಳಿಸುವ ಬದುಕಿನ ದಾರಿ ತೋರಲು ಈ ಮೂರು ತಲೆಮಾರು ಬದುಕು ಸವೆಸಿದ್ದ ವ್ಯಾಘರವಾಗಿಲ್ಲ. ಅದು ತಾಲೂಕಿನ ನೂರಾರು, ಸಾಮಿರಾರು ಕುಟುಂಬಗಳಿಗೆ ಜೀವನಭದ್ರತೆ ಕೊಟ್ಟಿದೆ. ಭೂಮಿ ತಿದ್ದುವ ಈ ಕೆಲಸ ಇಂದಿಗೂ ಮುಲ್ಲಣ್ಣ, ಶಂಕ್ರಣ್ಣನ ಶಿಷ್ಯರ ಮೂಲಕ ಭರದಿಂದ ನಡೆಯುತ್ತಿದೆ. ಬಹುಶಃ ದೇಶದ ಇತರ ಯಾವುದೇ ಹಳ್ಳಿಗಳು ಹೂಡದಷ್ಟು ಹಣವನ್ನು ಈ ಹಳ್ಳಿಗಳು ಬರನಿರೋಧಕತೆಗಾಗಿ ವ್ಯಯಿಸುತ್ತಿವೆ ! ಸರಕಾರದ ಬಿಡಿಗಾಸಿನ ನೆರಪೂ ಇಲ್ಲದೆ. ಸೆರವಿನ ಮಾತು ಬಿಡಿ, ಸರಕಾರಕ್ಕೆ ಇಂತಹ ಒಳ್ಳೆ ಕೆಲಸ ವ್ಯಾಪಕವಾಗಿ ನಡೆದ ಬಗ್ಗೆ, ಅದರಿಂದಾದ ಅಭ್ಯರ್ಥಿಯ ಬಗ್ಗೆ ಅರಿವೇ ಇರಲಾರದು !

ಪುರಿಯವ್ವೆ ಚಂದಪ್ಪ ಹಂಡಿ, ಹನುಮಂತಪ್ಪ ಕರಿಬಸಪ್ಪ ಲೆಕ್ಕಾಳ, ಹ್ರಕೀರಪ್ಪ ಕುರಿ, ಮುತ್ತುಸಾರ್ ಹಸನ್ನಸಾರ್ ಲ್ಯಾನ್ ಹೊದಲಾದ ಏದಾರು ಮಂದಿಗೆ ಈಗೆ ಇದೇ ವ್ಯತ್ತಿ. ಇವರೆಲ್ಲಾ ಶಂಕ್ರಣ್ಣನೋಂದಿಗೆ ದಶಕಗಳ ಹಿಂದೆ ಒಡ್ಡಿನ ಕೆಲಸ ಮಾಡಿದವರು. ಈಗ ಈ ಕೆಲಸ ಮಾಡಿಸಿಕೊಡಲು ರೈತರು ಇವರನ್ನು ಕರೆಯುತ್ತಾರೆ. ಈ ಎಲ್ಲಾ ಅನುಭವಿಗಳ ಮೂಲಕ ಒಂದು ಪರಿಸರಲ್ಲಿ ನಡೆಯುವ ಮಣ್ಣ-ನೀರು ಸಂರಕ್ಷಣೆ ಕೆಲಸದ ಅರ್ಥಕ ಹೊಲ್ಯಾ ಎಷ್ಟು ಎಷ್ಟು ಗಬಹುದು ? ಸುಮಾರು ಇಂ ಲಕ್ಷ ರೂಪಾಯಿ. ಈ ಕೆಲಸ ತಾಲೂಕಿನಲ್ಲಿ ೨೦೦-೨೧೦ ಕುಟುಂಬಗಳಿಗೆ ಸತತ ಅನ್ನ ಕೊಡುತ್ತಿದೆ .

ಪುರಿಯವ್ವೆ ಹಂಡಿಯವರ ಹೊಲ ಹತ್ತೆಕ್ಕೆ. ಹಿಂದೆಲ್ಲಾ ಅ-ಇ ಚೀಲ ಜೋಳ ಬರುತ್ತಿತ್ತು. ದಶಕಗಳ ಹಿಂದೆ ಶಂಕ್ರಣ್ಣ ಭೂಮಿ ತಿದ್ದಿಸಿಕೊಟ್ಟಿರು. ಅನಂತರ ಬೇಳೆಗೆ ಕೊರತೆ ಇಲ್ಲ. ಕಳೆದ ಬರವರ್ಷಗಳಲ್ಲಿ ೧೦ - ೧೨ ಚೀಲ ಜೋಳ ಮನೆ ಸೇರಿದೆ. ತಾಲೂಕಿನ



ಉದ್ದಗಲದಲ್ಲಿ ಇಂತಹ ಯಶಸ್ವಿನ ಕಥೆ ಹೇಳುವ ನೋರಾರು, ನಾವಿರಾರು ರೈತಕುಟುಂಬಗಳಿವೆ.

ಏಕೆಂದರೆ, ಒಂದಷ್ಟು ಆರ್ಥಿಕ ಅನುಕೂಲತೆ ಇರುವವರೂ ತಳೆ ಒಡ್ಡು ಹಾಕಿಯೇ ಹಾಕಿದ್ದಾರೆ. ತಳೆ ಒಡ್ಡು ಕಟ್ಟಿಕೊಳ್ಳುವ ಹೊಲಗಳು ತೀರಾ ಕಮಿ. ‘ಹಿಂಗೆ ಮಾಡಿದ್ದೆ ಅಲ್ಲ ಪುಳೆಗೂ ಇವರ ಒಡ್ಡಿನ ಮೇಲಿನ ಅಂಗಳ (ಸಮತಟ್ಟುದ ಜಾಗ) ದಲ್ಲಿ ಸ್ವಲ್ಪ ಹಣ ನಿಲ್ತಿದ. ನಾಲ್ಕೆಂದು ಚೇಲಕ್ಕೆ ಅಡ್ಡಿಯಿಲ್ಲ’. ಹೊಲವಿಡಿ ಸವುತಟ್ಟು ವರಾಡಿ ಕೊಳ್ಳುವ ಕೆಲಸ ವಾತ್ರ ಬೆರಳೆಣಿ ಏಕೆಂದೂಲ್ಲಿ ಅಗಿದೆಯಷ್ಟೇ. ಸಂಪನ್ಮೂಲ ಮತ್ತು ಭಲದ ಕೊರತೆ ಇದಕ್ಕೆ ಕಾರಣವಿರಬೇಕು.

ಬೇಸಕಟ್ಟಿಯ ಕಲೆಕ್ಕಡ್ಡಗಳು

ನಾಲ್ಕುನಾವಿರ ಜನಸಂಖ್ಯೆ ಮೀರದ, ಅಂದಾಜು 900 ಕುಟುಂಬಗಳ ಪ್ರಟ್ಟ ಗ್ರಾಮ ಬೇಸಕಟ್ಟಿ. ಬಾಗಲಕೋಟಿಯಿಂದ 20 ಕಿಲೋಮೀಟರ್. ನುಮಾರು 3 ಜದರ ಕಿಲೋಮೀಟರ್ ವಿಸ್ತೀರ್ಣ. ಪ್ರವೇಶಿಸುತ್ತಿದ್ದೀರ್ಥೆಯೇ ನೀರಾವರಿಯ ಉರೇನೋ ಎಂದೆನಿಸುವಪ್ಪು ಹುಲುಸಾದ ಬೇಳೆ.



ಕಿಲೋಮೀಟರುಗಳ ದೂರದಿಂದ ನೀರು ಬರುವ ಹಳ್ಳಿಗಳು ಇಲ್ಲವೆ. ಇವು ನದಿ, ಹೊಳೆಯಂಥವು ಅಲ್ಲ. ಹೊರಗಿಸಿಂದ ಬಂದವರು ಮಳೆ ಬಂದಾಗ ಮಾತ್ರ ಇವರು ಹೇಳುವಂತಹ ಹಳ್ಳಿಗಳನ್ನು ನುರುತ್ತಿಸಬಹುದು. ಗುಡ್ಡ, ಏರುಜಾಗದಿಂದ ನೀರು ಹರಿದುಬರುವ ಜಾಗವನ್ನೇ ಇವರು ಹಳ್ಳಿ ಅಂತ ಕರೆಯುತ್ತಾರೆ. ಧಾರಾಳ ನೀರು ಹರಿದುಬರುವಲ್ಲಿಗೆ ಕಲ್ಲಿನ ಒಡ್ಡುಗಳೇ ಬೇಕು. ಹರಿದುಬರುವ ನೀರಿನ ಪ್ರಮಾಣ ಅಂದಾಜಿಸಿ ಹೊಲಗಟ್ಟಿಯ ಅಗಲ, ಒಡ್ಡಿನ ಗೋಡೆಗಳ ಅಗಲ ಇತ್ಯಾದಿ ನಿರ್ದರಿಸುತ್ತಾರೆ. ಒಡ್ಡಿನ ಗೋಡೆಗಳು ಎಷ್ಟು ದೃಢವಾಗಿರಬೇಕು ಎನ್ನುವುದೂ ಹೀಗೆ ಅನುಭವಜನ್ಯವೇ. ಸುತ್ತಲಿನ ಸಮಾಜ ಗುರುತಿನಲ್ಲಿ ಮರೆತ ಬಂದು ಅದ್ಭುತ ಎಂಜಿನಿಯರಿಂಗ್ ಕೌಶಲ ಇದಕ್ಕೆ ಬೇಕು.

ತಮ್ಮಣಿ ಬೆನ್ನೂರ್ ಇಲ್ಲಿನ ಹಿರಿಯ ರೈತ. ಎಂ.ಎ ಓದಿದವರು. ಉರವರ ಬಾಯಿಯಲ್ಲಿ ಒಡ್ಡಿನ ಅಣಿ. ಹದಿನ್ಯೇದು ವರ್ಷ ಹಿಂದೆ ತನ್ನ ಮೋದಲ ಒಡ್ಡು ಕಟ್ಟಿಸಿದರು. ಅಲ್ಲಿಂದೀಚೆಗೆ ಒಡ್ಡು ಕಟ್ಟಿಸುವ ಕೆಲಸ ನಡೆದೇ ಇದೆ. ಈ ವರೆಗೆ ಇವರ ಮೇಲುಸ್ತವಾರಿಯಲ್ಲಿ ಆಗಿರುವ ಒಡ್ಡು 20ಕ್ಕೂ ರೆಚ್ಚು.

ನಮ್ಮಲ್ಲಿ ನೂರಿನ್ನೂರು ಎಕ್ಕೆಗಳಿಂದ ನೀರು ಬರುವ ಹೊಲಗಳಿವೆ. ಅಂಥಲ್ಲಿನ ಒಡ್ಡು ತುಂಬಾ ದೃಢವಾಗಿರಬೇಕು. ಕೆಲವು ದೊಡ್ಡ ಹೊಲಗಳಿಗೆ ಒಂದಕ್ಕಿಂತ ಹೆಚ್ಚು ತಳೆ ಒಡ್ಡು ಇರುವುದಿದೆ. 30-40 ಎಕ್ಕೆಯ ನೀರಿಗೆ ಸಾಮಾನ್ಯ ರೈತ ಒಡ್ಡು ಕಟ್ಟಿಕೊಳ್ಳಬಲ್ಲ. ಆದರೆ ನೂರಿನ್ನೂರು ಎಕ್ಕೆಯ ನೀರು ನುಗಿದರೆ ಅವನಿಗೆ ಅದೊಂದು ಹೊರೆ. ತಗಲುವ ಆರಂಭಿಕ ವೆಚ್ಚ ಮತ್ತು ನಿವಾಹಣಾ ವೆಚ್ಚ ಜಾಸ್ತಿ. ಅದಕ್ಕೆ ಬದಲು ಎಂಟಿಹತ್ತು ಎಕ್ಕೆಯ ಒಡೆಯನಿಗೆ ನೂರೆಕ್ಕೆಯ ನೀರು ತಡೆಯಲು ಸಾಧ್ಯ. ಅದು ಲಾಭಕರವೂ ಹೋದು, ತಮ್ಮಣಿ ವಿಶೇಷಿಸುತ್ತಾರೆ.

ಒಂದು ಕೋಟಿ ರೂ.ಗಳ ಒಡ್ಡಗಳು

ಬೇಸಕಟ್ಟಿಯಲ್ಲಿರುವ ಒಟ್ಟು ಒಡ್ಡಗಳ ಸಂಖ್ಯೆ ೫೦೦ ಮೀರಬಹುದು. ಒಡ್ಡೂಂದಕ್ಕೆ ೫೦ ರಿಂದ

ಇಂದ್ರಾನಂದ ರೂಪಾಯಿ ಮೌಲ್ಯದ ಬಂದು ಕೋಟಿ ರೂಪಾಯಿ ಮೌಲ್ಯದ ಒಡ್ಡುಗಳಿವೆ ! ನಮ್ಮೆಲ್ಲಿನ ಯಾವ ಹಳ್ಳಿಗೆ ಹೋದರೂ ಅಲ್ಲಿನ ಪಾರಂಪರಿಕ ನೆಲಜಲ ಸಂರಕ್ಷಣಾ ವ್ಯವಸ್ಥೆ ಶಿಥಿಲವಾಗಿರುವುದನ್ನು ಕಾಣಬಹುದು. ಹೆಚ್ಚಿನವೂ ಅವನತಿಯಾಗಿ ಎಲ್ಲೊಂದು ಬಂದೊಂದು ಕಡೆ ಉಳಿಸಿಕೊಂಡಿದ್ದಾರೆ ಎನ್ನುವ ಉತ್ತರ ಸಿಗುತ್ತದೆ. ಆದರೆ ಬೆನಕಟ್ಟಿಯಲ್ಲಿ ಇನ್ನೂ ಈ ಒಡ್ಡಿನ ಬಗ್ಗೆ ಗಾಢ ಒಲವಿದೆ. ರೈತರು ಒಂದೇ ವರ್ಷದಲ್ಲಿ ಸಾಧ್ಯವಾಗಿದ್ದರೇ ಎರಡು ವರ್ಷಗಳ ಅವಧಿಯಲ್ಲಿ ಹಂತಹಂತವಾಗಿಯಾದರೂ ಒಡ್ಡು ಹಾಕಿಸಿಕೊಳ್ಳುತ್ತಾರೆ.

ಬದು ಚೆನ್ನಾಗಿದ್ದರೆ ಬದುಕೂ ಚೆನ್ನಾಗಿರುತ್ತದೆ. ಅದೆಷ್ಟೋ ವರ್ಷಗಳಿಂದ ಒಡ್ಡುಗಳು ನಮ್ಮೆ ಜೀವನದ ಭಾಗಗಳಾಗಿಬಿಟ್ಟಿವೆ. ನಮ್ಮೆ ಜೀವನಕ್ಕಿಡುವೇ ಅಡಿಪಾಯಿಲುನ್ನುವುದು ನಮ್ಮೆ ಹಳ್ಳಿಯಲ್ಲಿಯಾಗಿ ಕಣೋಳ್ಳಬೋ ಅಗ್ನಿಶ್ಮಿ. ಅದಕ್ಕೇ ಇದನ್ನು ಎಲ್ಲರೂ ಮುತುವಜ್ಞರಿಂದ ಮುಂದುವರಿಸಿಕೊಂಡು ಹೊಂಟಾರೆ , ತಮ್ಮಣಿ ವಿವರಿಸುತ್ತಾರೆ.

ಮುತ್ತನಗೊಡರ ಯಂಕನಗೊಡ ಕಟ್ಟಿಸಿದ ಹೊಸ ಒಡ್ಡು ಮಳೆನೀರು ತಡೆಯಲು ಸಿದ್ಧವಾಗಿದೆ. ಗೊಡರಿಗೆ ಬಟ್ಟೆ ಇಂದ ಎಕ್ಕೆ ಹೊಲವಿದೆ. ಅಂದಾಜು ನೂರೆಕ್ಕೆಯ ನೀರು ಹರಿದು ಬರುತ್ತದೆ. ಇಲ್ಲಿ ಬಟ್ಟೆ ಎರಡು ಕಲೆಲ್ಲಡ್ಡುಗಳಿವೆ. ವರ್ಷಗಳ ಹಿಂದೆ ಕಟ್ಟಿಸಿದ ಬಿಕ್ಕ ಒಡ್ಡಿಗೆ ಇಂ,೦೦೦ ರೂ. ಕೈಬಿಟ್ಟಿತ್ತು. ಹೊಸ ಒಡ್ಡಿಗೆ ಇಂ,೦೦೦ ರೂ. ಇದು ಅಂದಾಜು ಇಂದ ಅಡಿ ಉದ್ದ, ಏಳೆಂಟು ಅಡಿ ಎತ್ತರವಿದೆ. ಹೊಲಗಟ್ಟಿಯ ಅಗಲ ಇಂ ಅಡಿ. ಇಕ್ಕೆಲದ ಕಲ್ಲುಗೋಡೆಯ ದಪ್ಪ ಇ ಅಡಿ. ದೂರಕ್ಕೆ ಹೋದಂತೆಯೇ ಗೋಡೆ ತೆಳ್ಳಿಗಾಗುತ್ತಾ ಅಂಜಿಗೆ ತಲವುವಾಗ ಕೇವಲ ಇ ಅಡಿ ದಪ್ಪ ಇದೆ.

ಕೆಂಪುಗೆಪ್ಪು ಮಣಿನ ಹೊಲವಿದು. ದೊಡ್ಡ ಕಲೆಲ್ಲಡ್ಡಿಗೆ ಹೊಂದಿಕೊಂಡಂತೆ ಇರುವ ಹೊಲದ ವಿಸ್ತೀರ್ಣ ಇ ಎಕ್ಕೆ. ಚೆನ್ನಾಗಿ ಬೆಳೆ ಬಂತಂದ್ದೆ ನಾಲ್ಕು ವರ್ಷಗಳಲ್ಲಿ ಒಡ್ಡಿಗೆ ಹಾಕಿದ ಅಸಲು ಹಿಂದೆ ಬರಬಹುದು ಎನ್ನುತ್ತಾರೆ ಮುತ್ತನಗೊಡ.

ಎಲ್ಲಾ ಸರಿ, ಆದರೆ ಉಳಿದ ಕಪ್ಪುಮಣಿನ ಉಂಗಳಂತೆ, ಹುನಗುಂದದಂತೆ ಇಲ್ಲಿಗೂ ಮಣಿನ ಒಡ್ಡುಗಳು ಎಕೆ ಸಾಕಾಗುವುದಿಲ್ಲ? ಇಪ್ಪು ವೆಚ್ಚ ಮಾಡಿ ಕಲ್ಲಿನದೇ ಕಟ್ಟಬೇಕೇಕೆ? ಇಲ್ಲಾ ಮಣಿನ ಒಡ್ಡುಗಳು ಕೆಲವಿವೆ , ತಮ್ಮಣಿ ಸ್ವಷ್ಟಿಕರಿಸುತ್ತಾರೆ, ನೀರಿನ ಒತ್ತುಡ ಕಡಿಮೆ ಇರುವಲ್ಲಿ ಅಂಥವು ಸಾಕು. ಒತ್ತುಡ ಹೆಚ್ಚಿದರೆ ಮಣಿನ ಒಡ್ಡು ಸತತ ರಿಪೇರಿ ಬೇಡುತ್ತದೆ. ತುಂಬಾ ಲುಕ್ಕಾನು. ಕಲೆಲ್ಲಡ್ಡು ಮಾಡಿಕೊಂಡರೆ ಹೊಲವೂ ಹೆಚ್ಚು ಸಮರ್ಪಣಾಗಿರುತ್ತದೆ. ಅಂದರೆ, ಕಡಿಮೆ ಮಳೆಗೂ ಬೆಳೆ ಬರುತ್ತೆ, ಸಾಧಾರಣ ವರ್ಷಗಳಲ್ಲಿ ಹೆಚ್ಚಿನ ಬೆಳೆ ಸಿಗುತ್ತದೆ.

ಬಾಗಲಕೋಟೆಯು ಈ ‘ಬನಿಜಾ’ ಮಳೆಯಾಧಾರಿತ ರೈತರಿಗೆಲ್ಲಾ ಬದುಕಿನ ಭರವಸೆ ಮೂಡಿಸುವಂಥದ್ದು. ಇದರ ಸೂಕ್ಷ್ಮಗಳ, ಒಡ್ಡು ನಿರ್ವಿರುವಾಗ ಅನುಸರಿಸಬೇಕಾದ ‘ಮಾಡಿ ಮತ್ತು ಬೇಡಿ’ಗಳ (ಡೂಸ್ ಆಂಡ್ ಡೋಂಟ್ಸ್) ಬಗ್ಗೆ ಇನ್ನಷ್ಟು ಆಳವಾದ ಅಧ್ಯಯನ, ದಾಖಲಾತಿ ಆಗಬೇಕಿದೆ. ಸುಲಭ ಬೆಲೆಯ ಪ್ರಸ್ತುತಿ ಹೊರತರಬೇಕಿದೆ. ಬಂದು ಒಳ್ಳೆಯ ಶೈಕ್ಷಣಿಕ ಸಾಕ್ಷೀಜಿತ್ತು ಇನ್ನೂ ಪರಿಣಾಮಕಾರಿಯಾಗಲು ಸಾಧ್ಯ. ಹೀಗೆಯಿಂದ ಹೀಗೆಯಿಂದ ಬಾಯಿಮಾತಿನ ಮೂಲಕ, ನೋಡಿ ಕಲೆಯುವ ಮೂಲಕ ಉಳಿದುಕೊಂಡು ಬಂದ ಈ ಜಾನ್ನನವನ್ನು ಅಳಿದುಹೋಗಲು ಬಿಡಬಾರದು. ಮಾಧ್ಯಮಗಳು ತುಂಬಾ ಜುರುಕಾಗಿರುವ ಕೇರಳ ರಾಜ್ಯದಲ್ಲಾದರೆ, ಇಂತಹ ಜನೋಪ್ಯೋಗಿ ವಿದ್ಯೆ ಇಪ್ಪು ಕತ್ತಲಲ್ಲಿಯಲು ಖಂಡಿತ ಬಿಡುತ್ತಿರಲಿಲ್ಲ.

ನಮ್ಮೆ ಆಡಳಿತ, ಸರಕಾರಗಳು, ಅಭ್ಯರ್ಥಿಗಳು ಹಂಡಿತರು ಅರ್ಥವಾಡಿಕೊಳ್ಳುಬೇಕಾದ ಸತ್ಯವೋಂದಿದೆ. ಹೀಗೆಯಿಂದ ಬರದೊಂದಿಗೆ ಏಗಿ ಜೀವನ ನಡೆಸುತ್ತಿರುವ ಅದೇ ಮಣಿನಲ್ಲಿ , ಶತಮಾನಗಳ ಅನುಭವದ ಹಿನ್ನೆಲೆಯಲ್ಲಿ ಇಂತಹ ‘ಬನಿಜಾ’ಗಳೂ ರೂಪ್ಯಗೋಂಡಿರುತ್ತವೆ. ಹೀಗಾಗಿ ಬೆಂಗಳೂರಿನ ತಂಪುಕೋಣೆಯಲ್ಲಿ, ದೇಹಲಿಯಲ್ಲಿ ಕುಳಿತು ಬರ ಪರಿಹಾರದ ಬಗ್ಗೆ ಜೀತನ ಮಾಡುವುದು ಸರಿಯಾದ

ದಾರಿ ಅಲ್ಲ. ಸಮಸ್ಯೆಯಿರುವ ಅದೇ ಸಮಾಜದ ಜತೆ ಸೇರಿಕೊಂಡು, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅದೇ ಉರುಗಳಲ್ಲಿ ಈ ಪರಿಹಾರೋಪಾಯಗಳ ಶೋಧ, ಅಭಿವೃದ್ಧಿ ನಡೆಸಬೇಕು. ಒಂದು ಒಳ್ಳೆಯ ಮಳೆ ಬಿದ್ದರೂ ತಕ್ಕು ಮಟ್ಟಿಗೆ ಬೆಳೆ ತೆಗೆಯಬಲ್ಲ, ಕಾಲದ ಪರೀಕ್ಷೆ ಗೆದ್ದ ಅಧ್ಯತ ತಂತ್ರ ನಮ್ಮ ಜನಮಾನನದಲ್ಲಿದ್ದೂ ಅದಕ್ಕೆ ಬೆಲೆ ಕೊಡದೆ, ಅದನ್ನು ಉರಿಗೆಲ್ಲ ಹಜ್ಬಿಸದೆ, ಘ್ಲಲ ಕೊಡದ ಅದೆಷ್ಟೋ ಸಂಶೋಧನೆ, ಸಮಿನಾರುಗಳಿಗೆ ಕೊಟಿಗಟ್ಟಿಲ್ಲ ಹಣ ಸುರಿಯುವ ನಮ್ಮ ಭೋಳೆ ಪ್ರವೃತ್ತಿಗೇನ್ನಬೇಕು?

ಇನ್ನೂ ಕಾಲ ಮಿಂಚಿಲ್ಲ. ‘ಒಡಿಲ್ಲದಾ ಹೊಲ ಗೊಡ್ಡೆಮ್ಮೆಯಂತೆ’ ಅಂತ ವಜನ ಹಾಡುತ್ತಾ ಮಲ್ಲಣ್ಣ ಒಣಬೇಸಾಯಿದಲ್ಲಿ ಒಡಿನ ಪುಹತ್ತವನ್ನು ಸಾರುತ್ತಿದ್ದಾರೆ. ಕೆಲವು ರೈತರಿಗೆ ತಮ್ಮ ಹೊಲದಲ್ಲಿ ನೇರವಾಗಿ ಸುರಿವ ಮಳೆನೀರಲ್ಲದೆ, ಮೇಲಾಭಾಗದಿಂದ ಮಂದಿಯ ಹೊಲದಿಂದಲೋ, ಗುಡ್ಡದಿಂದಲೋ ಮಳೆನೀರು, ಕನೆಮಣ್ಣ ಬಂದು ಸೇರುವ ಭಾಗ್ಯ ಇರುತ್ತದೆ. ಇನ್ನುಳಿದ ಕೆಲವರಿಗೆ ತಂತಮ್ಮ ಜಮೀನಿನ ಮೇಲೆ ಸುರಿಯುವ ಮಳೆನೀರು ಮಾತ್ರ ದಕ್ಕುತ್ತದೆ. ‘ಅದೇನೇ ಇದ್ದರೂ’ ಮಲ್ಲಣ್ಣ ಆತ್ಮವಿಶ್ವಾಸದಿಂದ ಹೇಳುತ್ತಾರೆ: ‘ಸಿಕ್ಕು ಮಳೆನೀರನ್ನು ಮೇಲ್ಮೈನ್ನು ತಡೆದುಕೊಂಡರೆ ಒಂದಪ್ಪೆ ಬೆಳೆ ಪಡೆಯಲು ಅಡ್ಡಿಯಿಲ್ಲ. ಒಡಿಲ್ಲದೆ ರೈತರಿಗೆ ಬದುಕಿಲ್ಲ.’

ಮಲ್ಲಣ್ಣ, ತಮ್ಮಣಿನಂತ ಅನುಭವಿಗಳು ಅವರೂಪಕ್ಕೆ ಬೇರೆ ಉರುಗಳಲ್ಲಿ ಇರಬಹುದು. ಇಂಥವರನ್ನು ಎದುರಿಟ್ಟುಕೊಂಡು ಜಮೀನಿನ ಹೇಲಿನಿಂದ ಧಾರಾಳ ಮಳೆನೀರು ಹರಿದುಬರುವ ಒಣಭಾವಿಯಲ್ಲಿಲ್ಲ. ಇದೇ ತತ್ತ್ವದ ಮೇಲೆ ನೆಲಜಲ ಸಂರಕ್ಷಣೆಯ ವಿಧಾನಗಳನ್ನು ರೂಪಿಸಿಕೊಳ್ಳಲು ಸಾಧ್ಯ. ಹೊನ ಪ್ರದೇಶಗಳಲ್ಲಿ, ಅಲ್ಲಲ್ಲಿಗೆ ಬೇಕಾದ ಬದಲಾವಣೆ ಮಾಡಿಕೊಂಡು ಒಂದೆರಡು ಕಡೆ ಪ್ರಾಯೋಗಿಕ ಅನುಷ್ಠಾನ (ಪ್ರೈಲೆಟ್ ಸ್ಟ್ರಾಟಿ) ಮಾಡಿಕೊಂಡು ಅದಕ್ಕನುಗುಣವಾಗಿ ಯಂತ್ರಗಳನ್ನು ಮುಂದುವರಿಸಬಹುದು. ಬರವನ್ನು ಗೆದ್ದು ತೋರಿಸಿದ ಈ ವಿದ್ಯೆಗಳಿಗೆ ಮನ್ನಣೆ ಕೊಡುವುದನ್ನು ಇನ್ನಾದರೂ ಕಲಿಯೋಣ.



ಶೇಲಜ ಡಿ.ಆರ್ ಅಭಿವೃದ್ಧಿ ವಿಷಯಗಳಲ್ಲಿ ಅಪಾರ ಆಸಕ್ತಿಯಿರುವ ಬರಹಗಾರೀ. ಮಲೇನಾಡಿನವರಾದರೂ ಬರಹಿಡಿತ ಪ್ರದೇಶಗಳಲ್ಲಿನ ವಿವಿಧ ಕೃಷಿ ಜಾಣಕ್ಕಿಗಳನ್ನು ಅಭ್ಯಸಿಸುವುದರಲ್ಲಿ ಪ್ರೀತಿಯಿಂದ ತೊಡಗಿಸಿಕೊಂಡಿದ್ದಾರೆ.



ಬೃಹಿಂದ್ರೀ ಬಂಗರ

ಪ್ರೋಟೆಷ್ಟ್ ಬೇಳೂರು

ಪಾರಂಪರಿಕ ಜಲವ್ಯವಸ್ಥೆಯಲ್ಲಿ ಅತ್ಯಂತ ವ್ಯಾಪ್ತಿ ವಾದವು ಬಾವಿಗಳು. ನಮ್ಮ ಜನರಾನಂದದಲ್ಲಿ, ಗ್ರಾಮೀಣ ಬದುಕಿನಲ್ಲಿ ಶತಮಾನಗಳ ಕಾಲ ಸಾಫ್ತನ ಪಡೆದಿದ್ದವು. ಬಾವಿಗಳಿಲ್ಲದ ಉರಿನೇ ಕಾಣಲು ಅಸಾಧ್ಯ. ಕನಾಟಕದ ಬಾವಿ ವೈವಿಧ್ಯ ಬೇರೆಗೊಳಿಸುವಂತಹುದು. ಇಂತಹ ಬೇರೆಗನ್ನು ಉರಿಸಿಕೊಳ್ಳಲಿಲ್ಲವಲ್ಲ ಎಂಬ ನೋವು ಈ ಲೇಖನವನ್ನು ಓದಿದ ನಂತರ ಆಗದೇ ಇರುತ್ತದು.

ತೊಡುಬಾವಿಗಳ ಬಗ್ಗೆ ಮಾಹಿತಿ ಹುಡುಕಲು ಹೊರಟರೆ ಕನಿಷ್ಠ ಇಂಥ ವರ್ಣನಾಳಷ್ಟ್ಯ ಹಿಂದೆ ಹೋಗಬೇಕು. ನೀರಾವರಿ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದ್ದ ತೋಡುಬಾವಿಗಳು ಮತ್ತು ಅದಕ್ಕೆ ಪೂರಕವಾದ ಬದುಕು, ಹಿನ್ನೆಲೆಗೆ ಸರಿಯುತ್ತಿರುವುದು ವಿಶೇಷವೇನಲ್ಲ.

೧೯೮೦ರ ಅಂಕಿಸಂಖ್ಯೆ ಇಲಾಖೆಯ ಪ್ರಕಾರ ಕನಾಟಕದಲ್ಲಿ ಸುಮಾರು ನಾಲ್ಕುಲಕ್ಷ ತೋಡುಬಾವಿಗಳಿವೆ. ಅದರಲ್ಲಿ ಮೂರುವರೆ ಲಕ್ಷ ಕೃಷಿಗೋಷ್ಠೆ ಮತ್ತು ಇಂ ಸಾವಿರ ಕುಡಿಯುವ ನೀರಿಗಾಗಿರುವ ಬಾವಿಗಳು. ಕಾರಾಂನೆಗಳಿಲ್ಲಿರುವ ಬಾವಿಗಳ ಲೆಕ್ಕದಲ್ಲಿಲ್ಲ.

ಉರಲೆಲ್ಲಂದು ಕೆರೆಯಿದ್ದರೆ ಅದನ್ನು ಅವಲಂಬಿಸಿ ಇಂ ರಿಂದ ೧೦೦ ಬಾವಿಗಳು ಇರುತ್ತಿದ್ದವು. ಕೆರೆಯಲ್ಲಿ ಇಟ್ಟಿರೆವಣಿ ಆಪತ್ತಾಲಕ್ಕೆ ಬಾವಿಯಲ್ಲಿ ಬದಗುತ್ತಿತ್ತು. ಭತ್ತ, ರಾಗಿ, ಜೋಳ, ಬೇಳೆ ಕಾಳುಗಳು, ನೆಲಗಡಲೆ, ಕಬ್ಬಿ, ಹಣ್ಣಿ, ತರಕಾರಿ, ಹಿಪ್ಪನೇರಳೆ, ತೋಟದ ಬೇಳೆಗಳು ಎಲ್ಲವೂ ಬಾವಿಯ ನೀರಿನಿಂದಲೇ ಸಮೃದ್ಧವಾಗಿ ಬೇಳೆಯುತ್ತಿದ್ದವು. ಬಾವಿಯಿಂದ ನೀರೆತ್ತಲು ಏತ, ಕಷಿಲೆ, ಪರೀಯನ್ ವ್ಯಾಲ್, ರಾಟೆ ಹಾಗೂ ಡೀಸಲ್, ವಿದ್ಯುತ್ ಯಂತ್ರಗಳ ಬಳಕೆಯಿತ್ತು.

ಸಿಹಿ ನೀರು

ಬಾವಿಯಲ್ಲಿ ನೀರು ಸದಾ ಸಿಹಿಯಾಗಿರಲು ನೆಲ್ಲಿ ಮರದ ತುಂಡನ್ನು ಬಾವಿಗೆ ಹಾಕುವ ಪದ್ಧತಿಯಿದೆ. ಇದು ಕಲಕಿದ ನೀರನ್ನು ಬಲುಬೇಗ ತಿಳಿಯಾಗಿಸುತ್ತದೆ ಎಂದೂ ಹೇಳುತ್ತಾರೆ. ನೆಲ್ಲಿ ಸಿಗಿದಿದ್ದರೆ ನೇರಲು ಮರದ ತುಂಡನ್ನು ಹಾಕುತ್ತಾರೆ.

ಸುಮಾರು ಅ.೨ ಲಕ್ಷ ಬಾವಿಗಳ ಆಜ್ ಏ ಮೀಟರ್‌ಗಳಿಗಂತ ಕೆಡಿವೆ. ಅಂತರ್ಜಾಲದ ಮಟ್ಟೆ ಅತ್ಯಂತ ಮೇಲಿತ್ತು ಎಂದು ದಾಖಲೆಗಳು ಹೇಳುತ್ತದೆ. ಅದಕ್ಕಾಗಿಯೇ ಸರ್ಕಾರ ಇನ್ನೂ ಇಲಕ್ಷ ಬಾವಿಗಳನ್ನು ತೋಡಬಹುದೆಂದು, ಅದರಿಂದ ಮತ್ತೂ ಇ.೩ ಲಕ್ಷ ಹೆಚ್‌ರೋ ಪ್ರದೇಶಗಳಿಗೆ ನೀರುಣಿಸಬಹುದೆಂದು ಹೇಳಿತು.

ಬಾವಿ ತೋಡುವುದು ಅತ್ಯಂತ ಸುಲಭದ ಕೆಲಸವಾಗಿತ್ತು. ಪರಿಣತರು ಕೇವಲ ಒಂದು ತಿಂಗಳೊಳಗೆ ಬಾವಿತೋಡುತ್ತಿದ್ದರು. ಈಗಲೂ ತೋಡುಬಾವಿಗಳಿಗೆ ಆಗುವ ಲಂಚ್ ಹೆಚ್ಚೆನಿಲ್ಲ. ಕೃಷಿಗೆ ನೀರೊದಗಿಸುವ ವಿಚಾರ ಸಹ ಕಡಿಮೆ. ಬಾವಿಯನ್ನು ಸ್ವಚ್ಚವಾಗಿಟ್ಟುಕೊಳ್ಳಲ್ಪುದು ಬಹುಮುಖ್ಯ. ಕುಡಿಯಲು, ಗೃಹಭಾಗಕ್ಕೆ ಹಾಗೂ ಕೃಷಿಗೂ ಸಹ ಸ್ವಚ್ಚ, ಶುದ್ಧನೀರು ಉಪಯುಕ್ತ.


ಕನಾಟಕ ವೈವಿಧ್ಯಮಯ ಬಾವಿಗಳಿಗೆ ಹೆಸರುಖಾಸಿ. ಏತದ ಬಾವಿಗಳು, ಕಷಿಲೆಬಾವಿಗಳು,

ಇಟ್ಟಿಗೆ ಬಾವಿಗಳು, ಕಲ್ಲಿನ ಬಾವಿಗಳು, ಬಾವಡಿಗಳು, ರಸಭಾವಿಗಳು, ಕುಂಡಳಿದ ಬಾವಿ, ಬೆಟ್ಟಿದ ಬಾವಿ, ಸುರಂಗದ ಬಾವಿಗಳು, ಮನ್ಯೇಸಾಬನ ಬಾವಿಗಳು ಹಿಗೆ ಎಷ್ಟೆಲ್ಲಾ ರೀತಿಯ ಬಾವಿಗಳನ್ನು ಕಾಣಬಹುದು.

ಕೃಷಿಗೆ ನೀರೋದಗಿಸುವುದರಲ್ಲಿ ಕೆರೆ ಹಾಗೂ ನಾಲೆಗಳ ನಂತರ ಸ್ಥಾನ ಬಾವಿಗಳಿಗೆ. ಕೇವಲ ಒಂದು ಬೆಳೆಗೆ ಮಾತ್ರವಲ್ಲ, ಏರಡು ಬೆಳೆಗಳಿಗೆ ನೀರೋದಗಿಸುವ ಬಾವಿಗಳಿವೆ. ಮೂರು ಬೆಳೆಗಳಿಗೆ (ವರ್ಷಣದಲ್ಲಿ ಮೊದಲೆರಡು ಬೆಳೆ ಅದಮೇಲೆ ಮೂರನೇಬಾರಿ ಬೆಳೆವ ಬೆಳೆಗೂ) ನೀರೋದಗಿಸುವ ಸಾಮಾನ್ಯದ ಸುಮಾರು ಒಂದು ಲಕ್ಷ ಬಾವಿಗಳು ಇನ್ನೂ ಇವೆ. ಇಲ್ಲಿ ಕೊಳಿವೆಬಾವಿಗಳನ್ನು ಪರಿಗಣಿಸಿಲ್ಲ ಹಾಗೂ ಗೃಹಬಳಕೆ ಮತ್ತು ಕುಡಿಯಲು ಮಾತ್ರ ನೀರೆತ್ತುವ ಮನೆಯೋಳಿಗಿನ ಬಾವಿಗಳ ಲೇಕ್ಕೆ ಹಿಡಿಲ್ಲ.

ತೆರೆದ ಬಾವಿಗಳು ಅತ್ಯಧಿಕ ಸಂಖ್ಯೆಯಲ್ಲಿರುವುದು ಕೋಲಾರದಲ್ಲಿ ಬೆಳೆಗಾವಿಗೆ ಎರಡನೇ ಸ್ಥಾನ, ಬಿಜಾಪುರ ಮೂರನೆಯ ಸ್ಥಾನದಲ್ಲಿದೆ. ಬಿಜಾಪುರ ಬಾವಿಗಳ ಸಂಖ್ಯೆಯಲ್ಲಿ ಮೂರನೇ ಸ್ಥಾನದಲ್ಲಿದ್ದರೂ ಇಲ್ಲಿನ ಬಾವಿಗಳು ಅತ್ಯಂತ ಹೆಚ್ಚು ಪ್ರದೇಶಕ್ಕೆ ನೀರೋದಗಿಸುವುದರಲ್ಲಿ ಮೊದಲನೇ ಸ್ಥಾನ ಪಡೆದಿದೆ. ಒಟ್ಟಂ ರಲ್ಲಿ ಆದಿಲ್ ಶಾಹಿ ಅರಸರ ಕಾಲದಿಂದಲೂ ಬಿಜಾಪುರದಲ್ಲಿ ಬಾವಿಗಳನ್ನು ಕಟ್ಟಿಸುತ್ತಿದ್ದ ವಿವರಗಳು ಇತಿಹಾಸದಲ್ಲಿ ಲಭ್ಯಾ.

ಬಾವಿಗಳೊಂದಿಗೆ ಬಾವಡಿಗಳೂ ಸಹ ಇಲ್ಲಿ ಪ್ರಖ್ಯಾತ. ವಿಶಾಲವಾದ ಕೊಳಿ, ಅದಕ್ಕೆ ಬೊಕಾಕಾರದಲ್ಲಿ ಬೆಟ್ಟಿದ ಕಲ್ಲಿನ ಗೋಡೆ, ನೀರಿನವರೆಗೂ ಇಳಿದು ಹೊಗಲು ಪೆಟ್ಟಿಲುಗಳು, ಕೊಳಿದ ಸುತ್ತುಲೂ ನಡೆದಾಡಲು ದಾರಿ, ಕೆಳಿತುಕೊಳ್ಳಲು ವಿಶ್ರಾಂತಿಧಾಮ, ಒಂದೇರಡು ಕೊಳಿಗಳು, ಹೊರನೀರು ಒಳಗೆ ಬರದಂತಹ ವ್ಯವಸ್ಥೆ. ಹೀಗೆ ನೀರಿಗೊಂದು ಸುಂದರ ಹಾಸ್ತ ರಚನೆಯೇ ಬಾವಡಿಗಳು. ಬಿಜಾಪುರದ ಬಾವಡಿಗಳು ಒಂದಕ್ಕಿಂತ ಒಂದು ವಿಭಿನ್ನ.



ಈ ಬಾವಡಿಗಳಲ್ಲಿ ಬಿಜಾಪುರವನ್ನು ತಂಪಾಗಿಡಲು ನಿರ್ಮಿಸಲಾಗಿತ್ತು. ರಾಣಿ ಯೂರ ಸ್ಥಾನಗೃಹಗಳಿವೆ. ದಿನವಿಡೀ ಜಲಕ್ಕೀಂಡೆಯಾಡುತ್ತಾ ಕಳೆವ ಭೋಗದ ತಾಂಗಳಿವು. ಇಂಜಿನೀಯರ್ ಕ್ಯಾಪ್ಟನ್ ಸ್ಕೌರ್ ಎಂಬ ಪ್ರಾಣಿ ಬಿಜಾಪುರಕ್ಕೆ ಬಂದಾಗ ಇಲ್ಲಿ ೧೦೦ ಬಾವಡಿಗಳು ಮತ್ತು ೫೦ ಬಾವಿಗಳು ಇದ್ದವೆಂದು ಹೇಳಿದ್ದಾನೆ.

ಬಿಜಾಪುರದ ಉತ್ತರದ ಹಳ್ಳಿಗಳಲ್ಲಿ ಕನಾತುಗಳಿದ್ದದ್ದು ಸಹ ಕ್ಯಾಪ್ಟನ್ ಸ್ಕೌರ್ ನ ದಾಖಲೆ ಹೇಳುತ್ತದೆ. ಕನಾತುಗಳೊಂದರೆ ಆಂತರಿಕ ಸಂಬಂಧ ಇರುವ ಸರಣಿ ಬಾವಿಗಳು. ತಗ್ಗಿನಲ್ಲಿರುವ ಕೊನೆಯ ಬಾವಿಗೆ ಮೇಲಿನ ಅನೇಕ ಬಾವಿಗಳಿಂದ ನೀರು ಹರಿಸಲು ಮಾಡುವ ಉಪಾಯ. ಬಾವಿಯಿಂದ ಬಾವಿಗೆ ಸುರಂಗಗಳನ್ನು ನಿರ್ಮಿಸಲಾಗುತ್ತಿತ್ತು. ಎಲ್ಲಾ ಬಾವಿಗಳಲ್ಲಾ ನೀರಿರುವಂತೆ ನೋಡಿಕೊಳ್ಳಲಾಗುತ್ತಿತ್ತು. ಕೊನೆಯ ಬಾವಿಯಲ್ಲಿ ಶುಧಾ, ಸ್ವಚ್ಚ ನೀರು ಸಿಗುತ್ತಿತ್ತು. ಆದರೀಗ ಈ ಹಳ್ಳಿಗಳಲ್ಲಿ ಕನಾತುಗಳ ಬಗ್ಗೆ ತೀಳಿದವರು ಯಾರೂ ಇಲ್ಲ.

ಈ ವ್ಯವಸ್ಥೆಗಳಿಲ್ಲಾ ಕಣ್ಣರೆಯಾಗಲು ಕೊಳಿವೆಬಾವಿಗಳೇ ಕಾರಣ ಎನ್ನುವ ಅಭಿಪ್ರಾಯ ಬಿಜಾಪುರದ ರ್ಯಾತರದು. ಬತ್ತಿದ, ಹೂಳುತ್ತಂಬಿದ ಬಾವಡಿಗಳು ಮುಚ್ಚಿ ಹೋದ ಕನಾತುಗಳು, ಬಾವಿಗಳೇ ಇದಕ್ಕೆ ಸಾಕ್ಷಿ.

ಒಂದು ಬಾಗೇವಾಡಿ ಧಾರ್ಮಿಕ ಮಹಾತ್ಮೆ ಹೋಂದಿರುವ ಗ್ರಾಮ. ಇಲ್ಲಿ ನೂರಾರು ಶಿವದೇವಾಲಯಗಳು ಇವೆ. ಈ ದೇವಾಲಯಗಳಿಗೆಲ್ಲಾ ಒಂದೊಂದು ಬಾವಿಗಳಿವೆ. ಇವೆಲ್ಲಾ ಕವ್ಯ

ಕಲ್ಲುಗಳಲ್ಲಿ ಕಟ್ಟಿದ ಬಾವಿಗಳು. ನೀರು ತೀರಾ ಹೇಳೇನಿಲ್ಲ. ಸುಡಿಯಲು ಹಾಗೂ ದೇವಸ್ಥಾನಕ್ಕೆ ಮಾತ್ರ ಬಳಕೆ.

ಮನ್ಯೇಸಾಬನೆಂಬ ಸಾಮಂತ ಲಿಂಗಸೂಗೂರು ಪ್ರದೇಶದಲ್ಲಿ ಗಣಂ ಬಾವಿಗಳನ್ನು ಕಟ್ಟಿಸಿದನೆಂದು ಇತಿಹಾಸದಲ್ಲಿದೆ. ಲಿಂಗಸೂಗೂರಿನ ಗುರುಗುಂಟಾದಲ್ಲಿ ಮನ್ಯೇಸಾಬನ ಬಗ್ಗೆ ಕೇಳಿದವರಿದ್ದರೂ ಬಾವಿಗಳು ಮಾತ್ರ ಸಿಕ್ಕಿಲ್ಲ. ಅದರೆ ಈ ಪ್ರದೇಶದಲ್ಲಿರುವ ಬಾವಿಗಳು ಪುರಾತನವಾದವು. ಇಲ್ಲಿ ಮೂವತ್ತು ವರ್ಷಗಳ ಹಿಂದೆ ಕಪಿಲೆ ಬಳಸಿ ನೀರೆತ್ತುವ ಕುರಹುಗಳಿವೆ. ಶಹಾವುರ ಕಲ್ಲು ಕಟ್ಟಿಸಿದ ಚೊಕ್ಕಾರದ ವಿನ್ಯಾಸ. ನೀರಿನವರೆಗೂ ಇಳಿದು ಹೋಗಲು ಮೆಟ್ಟಿಲುಗಳು. ಸುತ್ತಲೂ ಕಟ್ಟಿಸಿದ ಕಲ್ಲಿನ ಪಾಗಾರ (ಕಾಂಪಾಂಡ್) ಹಾಗೂ ಬಾವಿಗಳು ಸಾರ್ವಜನಿಕರ ಹಕ್ಕಿನಲ್ಲಿರುವುದು ಗಮನಿಸಿದಾಗ ಇವೇ ಮನ್ಯೇಸಾಬ ಕಟ್ಟಿಸಿದ ಬಾವಿಗಳಿರಬಹುದು ಎಂದು ಕೆಲವು ಹಿರಿಯರು ಅಭಿಪ್ರಾಯವಟ್ಟಿರು. ಈ ರೀತಿಯ ವಿನ್ಯಾಸದ ಎಂಟು ಬಾವಿಗಳನ್ನು ನೋಡಿದರೂ ಅವುಗಳನ್ನು ಕಟ್ಟಿಸಿದ ಕಾಲ ನಿಖಿಲವಾಗಿ ತೀಳಿಯಲಿಲ್ಲ. ಅಲ್ಲಿ ಇದಕ್ಕೆ ಹೊರತಾದ ಅನೇಕ ಬಾವಿಗಳೂ ಇವೆ.



ಶಹಾವುರ ಸುಣಿದ ಕಲ್ಲುಗಳಿಗೆ ಪ್ರಶ್ನಾತ್. ಪೇರುವುದರದಲ್ಲಿರುವ ಈ ಕಲ್ಲುಗಳನ್ನು ತೆಗೆದರೆ ಸಮೃದ್ಧ ನೀರು ಸಿಗುತ್ತದೆ. ಇಲ್ಲಿನ ಬಾವಿಗಳ ಆಳ್ಳಿ ಮೀಟರ್‌ಗಳು ಮಾತ್ರ! ನೀರು ಸದಾ ಸಿಗುತ್ತದೆ. ಪಕ್ಕದ ಸುರಪುರದಲ್ಲಿ ಅಧಿಕ ಬಾವಿಗಳಿವೆ. ಸುರಪುರದಲ್ಲಿ ಕರೆಕಟ್ಟಿಗಳ ನಿರ್ಮಾಣ, ಬಾವಿ, ಅರವಟ್ಟಿಗೆಗಳ ನಿರ್ಮಾಣ, ಕಾಡುರಕ್ಷಣೆ ಹೀಗೆ ನೇಲ -ಜಲ ಸಮೃದ್ಧವಾಗಲು ಸುರಪುರದ ರಾಜ ವೆಂಕಟಪ್ಪನಾಯಕನೇ ಕಾರಣ ಎಂಬುದು ಇತಿಹಾಸ ಪ್ರಸಿದ್ಧ. ಇಂದಿಗೂ ಸುರಪುರ ಮುಲೆನಾಡಿನ ತುಳುಕಿನಂತೆಯೇ ಇದೆ.

ಕೃಷ್ಣರೆಗೆ ಬಾವಿಗಳೇ ಆಸರೆಯಾಗಿದ್ದ ಬೆಳಗಾಂ ಜಿಲ್ಲೆಯ ಬ್ಯೇಲಹೆಂಗಲದಲ್ಲಾ ಈಗ ಬಾವಿಗಳು ಕಾಣೇನುತ್ತಿಲ್ಲ. ಕೆಬ್ಬಿ ಬೆಳೆಯಲು ಬಾವಿಗಳ ನೀರು ಸಾಲದು. ಅದಕ್ಕಾಗಿ ಕೊಳೆವೆ ಬಾವಿಗಳೇ ಸೂಕ್ತ ಎನ್ನುವ ಅಭಿಪ್ರಾಯ ರೈತರದು. ಇಲ್ಲಿನ ಕಬ್ಬಿ ಮಣಿಗೆ ನೀರು ಹೆಚ್ಚಿ ಬೇಕಾಗಿಲ್ಲ. ಬಾವಿಯಿಂದ ಎರಡು ಬೆಳೆ ಪಡೆಯಬಹುದು. ಅದರೂ ಬಾವಿಯನ್ನು ನಂಬುವುದು ಕಷ್ಟ ಎನ್ನುವ ಧೋರಣೆ.

ತೆರೆದ ಬಾವಿಗಳಿಗೆ ಮರುಜೀವ

ಬಹಿತ್ರಹೋದ ಬಾವಿಗಳಿಗೆ ಮರುಜೀವ ನೀಡುವ ಪ್ರಯತ್ನವನ್ನು ಹಾವೇರಿ ಜಿಲ್ಲೆಯ ಕಾಕೋಳದ ಜನಬಸವ್ಯ ಶಿವಪ್ಪು ಕೊಂಬಳಿಯವರು ಮಾಡುತ್ತಿದ್ದಾರೆ. ಕಾಕೋಳದಲ್ಲಿ ಈ ವರ್ಷಗಳ ಹಿಂದೆ ಕಪಿಲೆ ಹೊಡೆದು ಕೃಷ್ಣ ಮಾಡುವ ಪದ್ಧತಿಯಿತ್ತು. ಹಸಿರುಕ್ರಾಂತಿಯ ಒತ್ತಡಕ್ಕೆ ಕಪಿಲೆ ಬಾವಿಗಳು ಬರಡಾದವು. ರೈತರು ಬಾವಿಗಳನ್ನೇ ಬಗೆದು ಕೊಳೆವೆಬಾವಿ ತೆಗೆಸಿದರು. ಅದರ ನೀರೂ ಭೂಮಿಯ ಹಸಿವನ್ನು ನೀಗಿಸಲಿಲ್ಲ. ಕೊಳೆವೆ ಬಾವಿ ಬಂತು. ಬಾವಿಗಳೆಲ್ಲಾ ಹಾಳುಬಿದ್ದವು. ಉರ ಸುತ್ತಲಿನ ಕಾಡು, ಕರೆಗಳೆಲ್ಲ ನಿನಾಮಗೆಂಡಂತೆ ಕೊಳೆವೆ ಬಾವಿಗಳೂ ಪಾತಾಳ ಸೇರಿದವು.

ಇದನ್ನೆಲ್ಲಾ ಗಮನಿಸಿದ ಜನಬಸವ್ಯ ಶಿವಪ್ಪು ಕೊಂಬಳಿಯವರು ಬಾವಿಗಳನ್ನು ಜೀವಂತವಾಗಿಸಲು

ನಿರ್ಧರಿಸಿದರು. ಬಾವಿಗಳಿಗೆ ಕಾಲುವೇ ನಿರ್ವಿಚಿಸಿದರು ಗುಡ್ಡೆ ದಿಂದಿಳಿವೆ ನೀರನ್ನೆಲ್ಲ ತುಂಬತೋಡಿದರು. ಕ್ರಮೇಣ ಜನರ ಸಹಕಾರದಿಂದ ಉರಿನು ೧೦ ಬಾವಿಗಳಿಗೆ ಮರುಪೂರಣ. ಮೂರು ಕೆರೆಗಳ ನಿರ್ವಾಣ. ನಾಲ್ಕು ವರ್ಷಗಳಿಂದ (೭೦೦೭ರಿಂದ) ಈ ಕೆಲಸ ನಡೆಯುತ್ತಿದೆ. ಮುಂದೊಂದು ದಿನ ಕಷಿಲೆ ಹೊಡೆಂಟುವ ಆಸೆ ಕೊಂಬಳಿಯವರದು. ಇವರ ಯಶಸ್ವಿ ಪ್ರಯತ್ನ ಉಳಿದೆಡೆಗೆ ಮಾಡರಿ.

ಅತ್ಯಧಿಕ ಕೆರೆಗಳು, ಬಾವಿಗಳು ಇರುವ ಜಿಲ್ಲೆ ಕೋಲಾರ. ೧೦ ಸಾವಿರಕ್ಕೂ ಹೆಚ್ಚು ಬಾವಿಗಳಿವೆ. ಅಪ್ರಗಳೆಲ್ಲ ಈ ಸಾವಿರ ಬಾವಿಗಳಿಂದ ನೀರೆತ್ತಲು ಪರೀಕ್ಯಾಯನ್ ವ್ಯೋಮ ಬಳಿಸುತ್ತಿದ್ದರು. ಇ ಮೀಟರ್ ಆಳಕ್ಕಿಂತ ಹೆಚ್ಚಿದ್ದರೆ ಪರೀಕ್ಯಾಯನ್ ವ್ಯೋಮ ಕೆಲಸಮಾಡದು. ಆದರೆ ಈಗ ಕೋಲಾರ ಪಟ್ಟಣದಲ್ಲಿ ಈ ರೀತಿಯ ಬಾವಿಗಳು ಸಿಗುವುದಿಲ್ಲ. ಕೋಲಾರದ ಜನ ಕುಡಿಯುವ ನೀರಿಗಾಗಿ ಹತ್ತಿರದ ಅಂತರಗಂಗೆ ಬೆಟ್ಟಕ್ಕೆ ದಿನಾ ಬೆಳಿಗ್ಗೆ ಕೊಡ ಹೊತ್ತು ಹೋಗುವ ದೃಶ್ಯ ಸಾಮಾನ್ಯ. ಈ ಬೆಟ್ಟದ ತುದಿಯಲ್ಲಿ ಇನ್ನೂ ಪರೀಕ್ಯಾಯನ್ ವ್ಯೋಮ ಬಳಿಸುವ ಬಾವಿಗಳಿವೆ. ಅದನ್ನು ಆಧರಿಸಿದ ಕೃಷಿ ಇದೆ. ಬೇಸಿಗೆಯಲ್ಲಿ ಈ ಬಾವಿಗಳಲ್ಲಿ ನೀರು ಸಮೃದ್ಧಿ.

ದಿನಾಲೂ ಸಾವಿರ ಕೊಡ ನೀರೆತ್ತಿದರೂ ಖಾಲಿಯಾಗದು ಎಂಬ ಹೆಗ್ಗಳಿಕೆ ವಿದುರಾಶ್ವತ್ತದ ಬಾವಿಗಿದೆ. ದಿನನಿತ್ಯ ಅಪಾರ ಭಕ್ತರ ಸಾಧನ, ಅಭಿಪ್ರೇಕ ಇವಕ್ಕೆಲ್ಲ ಸಾವಿರಾರು ಕೊಡ ನೀರು ಬಳಕೆಯಾಗುವುದು ಕಾಳಿತ್ತದೆ.

ದಷ್ಟಣ ಕನ್ನಡದಲ್ಲಿ ತೋಟಗಳಿಗೆ ನೀರು ನೀಡುವ ವ್ಯವಸ್ಥೆ ಹಿಂದಿನಿಂದಲೂ ಬಾವಿಗಳನ್ನೇ ಅವಲಂಬಿಸಿದೆ. ತೋಟ ವಿಸ್ತರಿಸಿದಂತೆ ಬಾವಿಗಳೂ ಹೆಚ್ಚಿವೆ. ಜಲ ಜಾಗೃತಿ ಸಮರೋಪಾದಿಯಲ್ಲಿ ನಡೆಯುತ್ತಿರುವ ಕಾರಣ ಬಾವಿಗಳೂ ಜೀವಂತವಾಗಿವೆ.

ಮನೆಯೊಳಗಿನ ಬಾವಿಗಳು

ಆರ್ಥಿಕ ಹಾಗೂ ಸಾಂಖ್ಯಿಕ ಇಲಾಖೆಯ ಲೆಕ್ಕಾದಲ್ಲಿ ಶಿವಪೋಗ್ಗು ಜಿಲ್ಲೆಯಲ್ಲಿರುವ ಬಾವಿಗಳ ಸಂಖ್ಯೆ ಸುಮಾರು ೫೦೦೦ ಮಾತ್ರ! ಇಲ್ಲಿನ ವಿಶೇಷವೇಂದು ಇಲಾಖೆಯ ಕಣ್ಣಿಗೆ ಬಿದ್ದಿಲ್ಲ. ಅವು ಮನೆಯೊಳಗಿನ ಬಾವಿ!

ಕೆಳದಿಯ ಅರಸರು ಕೆರೆ ಬಾವಿಗಳನ್ನು ಕಟ್ಟಿಸುವುದು ಸಮಾಜದಲ್ಲಿ ಪ್ರಮುಖ ಕಾರ್ಯ ಎಂದು ಭಾವಿಸಿದ್ದರು. ಹೀಗಾಗಿ ಜಿಲ್ಲೆಯಲ್ಲಿ ಈಗಲೂ ೧೦೦ ಕ್ಕೂ ಹೆಚ್ಚು ಕೆರೆಗಳಿವೆ. ಉರಿಗೆ ಒಂದು ಎರಡು ಕೆರೆಗಳು ತೀರಾ ಸಾಮಾನ್ಯ. ೧೦ ಕೆರೆಗಳಿರುವ ಉರೂ ಇದೆ. ಹಾಗೇ ಬಾವಿಗಳೂ ಅತ್ಯಧಿಕ. ಕೆಳದಿ ರಾಜ್ಯದಲ್ಲಿ ಬ್ರಾಹ್ಮಣರು ಮನೆ ಕಟ್ಟಿಸುವ ಪೊದಲೇ ಬಾಬಿ ತೆಗೆಸುತ್ತಿದ್ದರಂತೆ. ಒಂದೊಮ್ಮೆ ನೀರು ಸಿಗದೆ ಬಾಬಿ ತೆಗೆಸಲು ಅವಕಾಶವಿಲ್ಲದಿದ್ದರೆ ಮನೆಯನ್ನೇ ಕಟ್ಟಿಸುತ್ತಿರಲ್ಲ. ಇದು ಇಲ್ಲಿನ ಹಿರಿಯರು ಅನುಸರಿಸಿದ ನೀತಿ.

ಹೀಗೆ ಶಿವಪೋಗ್ಗು ಜಿಲ್ಲೆಯ ಸಾಗರ, ಸೊರಬ, ಹೊಸನಗರ, ತೀರ್ಥಹಳ್ಳಿ, ಶಿವಪೋಗ್ಗು, ಶಿರಾಳಕೊಪ್ಪ, ಉತ್ತರಕನ್ನಡದ ಸಿದ್ದಾಪುರಗಳಲ್ಲಿ ಮನೆಯೊಳಗಿನ ಬಾವಿಗಳು ಕಾಣಿಸುತ್ತವೆ.

ಖ್ರಿಜ್ ಬಾವಿ

ಮಲೆನಾಡಿನ ಮನೆಯೊಳಗಿನ ಬಾವಿಗಳು ಮನೆಯನ್ನು ತಂಪಾಗಿಡುತ್ತವೆ. ಅದೇರೀತಿ ವೀಳ್ಳಿದೆಲೆ, ಬೇವಿನ ಸೊಂಪು, ನಿಂಬೆಹಣ್ಣುಗಳು ಬಾಡದಂತೆ ಇಡಲು ಬಾವಿಯನ್ನು ಬಳಿಸುತ್ತಾರೆ. ಹೇಗೆ ಗೊತ್ತಾ? ವೀಳ್ಳಿದೆಲೆ, ಬೇವಿನಸೊಂಪು, ನಿಂಬೆಹಣ್ಣುಗಳನ್ನು ಪ್ರತ್ಯೇಕವಾಗಿ ಹಳ್ಳಿಸ್ಕೋ ಕೊಟ್ಟಿಯೊಳಗೆ ತುಂಬಿ ಹಗ್ಗಕಟ್ಟಿ ಬಾವಿಯ ಅಧ್ಯಾದವರೆಗೆ ತಾಗನು ಬಿಡುತ್ತಾರೆ. ಹದಿನ್ಯೆದು ದಿನಗಳವರೆಗೆ ಸ್ವಲ್ಪವೂ ಬಾಡುವುದಿಲ್ಲ.

ಮನೆಯ ಅಂಗಳು, ಅಡುಗೆ ಮನೆ, ಚೋಕಿ, ಜಗಲಿ, ಹಿತ್ತಲು ಹೀಗೆ ಎಲ್ಲಾದರೂ ಬಾವಿ ಇದ್ದೇ ಇರುತ್ತದೆ. ಬಾವಿಯ ಅಕ್ಕ-ಪಕ್ಕದಲ್ಲಿ ಅಡುಗೆಮನೆ ಮತ್ತು ಬಚ್ಚಲು ಮನೆ ಇರುತ್ತದೆ. ದೂರದಿಂದ ನೀರು ತರುವ ಶ್ರಮವಿಲ್ಲ.

ಇಲ್ಲಿನ ಬಾವಿಗಳು ಎಂ ರಿಂದ ಒಂ ಅಡಿಗಳಷ್ಟು ಆಳ. ಬೇಳಕು ಬಿಸಿಲು ಬೀಳದಂತೆ ಇರುತ್ತದೆ. ಬಾವಿ ತೆಗಿಸಿದ ಕೂಡಲೇ ಇಟ್ಟಿಗೆ ಕಟ್ಟಿಸುವುದು, ಕಲ್ಲುಕಟ್ಟಿಸುವುದು ಮಾಡುತ್ತಾರೆ. ನೆಲದ ಮೇಲೆ ಒಂದು ಮೀಟರ್ ಕಟ್ಟಿ ಕಟ್ಟಿಸುತ್ತಾರೆ. ಇತ್ತೀಚೆಗೆ ಸೊರಬದ ಬಳಿಯ ಉಳಿವಿಯಲ್ಲಿ ಹಳೆಯ ಬಾವಿಯೊಂದು ಮಣ್ಣ ಅಗರಿಯುತ್ತಿದ್ದಾಗ ಸಿಕ್ಕಿದೆ. ಬಾವಿಗೆ ಮಣ್ಣನ ರಿಂಗ್ಗಳನ್ನು ಸುಟ್ಟಿ, ಗಟ್ಟಿಗೊಳಿಸಿ ಅಳವಡಿಸಿದ್ದಾರೆ. ಇದನ್ನು ಕುಂಡಳದಬಾವಿ ಎಂದು ಸ್ಥಳೀಯರು ಹೇಳುತ್ತಾರೆ.

ನೀರಿನ ಬಳಕೆ ಮಿತವಾಗಿದ್ದ ಕಾಲದಲ್ಲಿ ಮಲೆನಾಡಿನ ಬಾವಿಗಳು ಬತ್ತುತ್ತಿರಲಿಲ್ಲ. ಕ್ರಮೇಣ ನೀರೆತ್ತುವುದು ಹೆಚ್ಚಿತು. ಪಂಪ್‌ನೆಂಟು ಬಂತು. ಮಳೆ ಪ್ರಮಾಣ ಕುಸಿದಂತೆ, ಕಾಡು ನಿನಾರಮಾದಂತೆ. ಕೆರೆಯಲ್ಲಿ ಹೂಳುತ್ತಂಬಿದಂತೆ ಬಾವಿಗಳು ಬತ್ತುತ್ತೊಡಗಿದವು.

ಎಂಂತ ರಲ್ಲಿ ಬದಾಮಿಯ ದೊಡ್ಡಬಾವಿ ಬತ್ತಿದಾಗ ಉರಿಗೆ ಉರೆ ನಿಟ್ಟಿಸಿರು ಬಿಟ್ಟಿದ್ದ ಪ್ರತಿಕೆಗಳಲ್ಲಿ ಸಿದ್ಧಿಯಾಗಿತ್ತು. ಱಂ ಮೀಟರ್ ಆಳ ಜ ಮೀಟರ್ ಸುತ್ತುಳತೆಯ ಈ ಬಾವಿಗೆ ತಳದವರೆನೂ ವೃತ್ತಾಕಾರವಾಗಿ ಇಳಿದು ಹೋಗಲು ಮೆಟ್ಟಿಲುಗಳಿವೆ. ಮೇಲಿರುವ ಕಟ್ಟಿಗೆ ಮೂರುಡಿಕ್ಕಿನಲ್ಲಿ ನೀರೆತ್ತುವ ರಾಟೆಯಿದೆ. ಈ ಬಾವಿ ಬತ್ತಿದ್ದು ಇವೇ ಹೊದಲು ಎಂದು ಉರಿನ ಹಿರಿಯರು ನೆನೆಯುತ್ತಾರೆ. ಉರೋಟ್ಟಿನ ಬಾವಿಯೊಂದು ಬತ್ತಿದರೆ ಆಗುವ ಸಮಸ್ಯೆ ಎಲ್ಲಾರಿಗೂ ಅರಿವಾಗಿದೆ.

ಪ್ರತಿ ಉರಿನಲ್ಲಿ ಇದೇ ರೀತಿ ಉರೋಟ್ಟಿನ ಬಾವಿ ಇರುತ್ತದೆ. ಇದು ಎಲ್ಲಾ ಜನಾಂಗದವರಿಗೂ ಮುಕ್ತ. ದಾರಿಹೋಕರಿಗೆ ದಾಹ ನೀಗಿ, ವಿಶ್ರಾಂತಿ ಪಡೆಯುವ ತಾಣ. ಅಲೆಮಾರಿಗಳಿಗೆ ಬಾವಿಕಟ್ಟಿಯ ಪಕ್ಕದ ಬಯಲೇ ಆಶ್ರಯತಾಣ.

ಜಾತಿಗೊಂದು ಬಾವಿ

ಪ್ರತಿಯೊಂದು ಜಾತಿಗೂ ಪ್ರತ್ಯೇಕ ಬಾವಿಗಳಿರುವ ಹಳ್ಳಿಗಳಿವೆ. ಹಾವೇರಿ ಜಿಲ್ಲೆಯ ಕಾಕೋಳದಲ್ಲಿ



ಕ್ಷಾಗಲೂ ಈ ರೀತಿಯ ಬಾವಿಗಳನ್ನು ನೋಡಬುಹುತುದು. ಕೆಲವು ಹಳ್ಳಿಗಳಲ್ಲಿ ದಲಿತರಿಗೆ ಬಾವಿಗಳಿಲ್ಲ. ಮಂಡ್ಯದ ಬಳಿಯ ವಂಂಗಳ ಗ್ರಾಮದಲ್ಲಿ ಪ್ರತಿ ಜಾತಿಗೂ ಅವರ ಕೇರಿಗಳಲ್ಲಿ ಬಾವಿಗಳಿರುವುದನ್ನು ಉಜ್ಜವಣಿಗಳ ಹಿಂದೆಯೇ ದಾಖಲು ಮಾಡಲಾಗಿದೆ. ಅನ್ವೇಶ್ಯತೆ, ಜಾತಿಯತೆಗಳ ಕಾರಣದಿಂದ ಬಾವಿ ನೀರನ್ನು ಮುಟ್ಟಲು ಬಿಡದೆ ಗಲಭೇಗೆ ಕಾರಣವಾಗಿದ್ದು ಕೇಳಿದ್ದೇವೆ. ಹಿಂದೂ ವಂಗಸ್ಲಿಂ ಗಲಭೇಗಳಿಗೂ ಬಾವಿಯೇ ಕಾರಣವಾದ ಅನೇಕ ಘಟನೆಗಳು ರಾಜ್ಯಾದ್ಯಂತ ದಾಖಲಾಗಿವೆ.

ಬಾವಿ ವುತ್ತು ಸಂಸ್ಕೃತಿ

ಮಲೆನಾಡಿನ ಉರೋಟ್ಟಿನ ಬಾವಿಕಟ್ಟೀಯ ಬಳಿ ಎಷ್ಟೆಲ್ಲಾ ಹೆಚ್ಚಿಗಳು ನಡೆಯುತ್ತವೆ. ಗೌರಿಹೆಚ್ಚಿ, ಖೂರೆಹೆಚ್ಚಿಗಳು ಉರಿನ ಹೆಂಗಳಿಯರನ್ನೆಲ್ಲಾ ಬಾವಿಕಟ್ಟೀಯ ಬಳಿ ತಂದು ನಿಲ್ಲಿಸುತ್ತದೆ. ನರಕ ಚತುರ್ದಶಿಯ ಹಿಂದಿನ ಸಂಜೆ ಅಥವಾ ಬೆಳೆಗಿನರೂಪಾವದ ಆಚರಣೆ. ಬಾವಿಕಟ್ಟೀಯನ್ನು ಕೆಮ್ಮೆಣ್ಣಿ, ಜೀಡಿಮುಣ್ಣಿ, ರಂಗೋಲಿಗಳಿಂದ ಅಲಂಕರಿಸುತ್ತಾರೆ. ಹೊನ ಮಣಿನ ಕೊಡಕಿಂದ ಬಾವಿ ನೀರನ್ನು ಮೇಲೆತ್ತುತ್ತಾರೆ. ಬಾವಿಕಟ್ಟೀಯ ಮೇಲಿಟ್ಟು ನೀರುತುಂಬಿದ ಕೊಡಕ್ಕೆ ಹತ್ತಿಯ ಹಾರಹಾಕಿ, ಹೂವು, ಅರಿಸಿನ ಕುಂಕುಮಹಚ್ಚಿ ಆರತಿ ಬೆಳಗಿ ಪೂಜಿಸುತ್ತಾರೆ. ಮನೆಗೊಯ್ದ ದೇವರ ಮುಂದಿಟ್ಟು, ಮಾವಿನ ಎಲೆ, ತೆಗಿನ ಕಾಲಿಗಳನ್ನು ಕೊಡದ ಮೇಲಿಟ್ಟು ಮೂರು ದಿನಗಳ ಕಾಲ ಪೂಜಿಸುತ್ತಾರೆ. ನಾಲ್ಕನೆಯ ದಿನ ವರ್ಷತೋಡಕಿನ ಹಬ್ಬ ಅಂದು ಬೆಳಗಿನ ರೂಪ ನೀರನ್ನು ಗೊಬ್ಬರದ ಗುಂಡಿಗೆ ಚುಮುಕಿಸುತ್ತಾರೆ. ಬಜ್ಜಿಲಿನ ಹಂಡಿಗೆ ಹಾಕುತ್ತಾರೆ. ಕೆಲವರು ಮೂದಲನೆ ದಿನವೇ ಬಜ್ಜಿಲ ಹಂಡಿಗೆ ಹಾಕುತ್ತಾರೆ. ಭೂರೆ ನೀರಿನ ಸ್ವಾನದಿಂದ ಮೈ ಮನಸ್ಸು ಶುದ್ಧವಾಗುತ್ತದೆ, ಗೊಬ್ಬರದ ಗುಂಡಿಗೆ ಹಾಕುವುದರಿಂದ ಗೊಬ್ಬರದ ಸತ್ಪ್ರ ಹೆಚ್ಚಿಸುತ್ತದೆ ಎನ್ನವ ನಂಬಿಕೆ. ಇದರಲ್ಲೇ ಸ್ವಲ್ಪ ಭಿನ್ನ ಆಚರಣೆಗಳೂ ಇವೆ.



ಬಾವಿ - ಸಲಕರಣೆಗಳು

ಬಾವಿ ತೆಗೆಯಲು ಗುಡ್ಡಲಿ, ಹಾರೆ, ಲಿಕಾಸಿ, ಬುಟ್ಟಿ, ಹೆಗ್ಗಿ, ರಾಟೆ ಮುಂತಾದ ಸಲಕರಣೆಗಳು ಬೇಕು. ಬಾವಿಯಿಂದ ನೀರು ಮೇಲೆತ್ತುವ ಸಲಕರಣೆಗಳು ಗಡಗಡೆ, ರಾಟೆ, ಏತ, ಕೆಪಿಲೆ, ಪರೀಯನ್ ವೀಲ್ರ್, ಹಾಗೂ ಹಂಪ್ರಸೆಟ್‌ಗಳು ಮುಖ್ಯವಾದವು. ಬಾವಿಯೋಳಗೆ ಕೊಡ, ತಂಬಿಗೆಗಳು ಬಿದ್ದರೆ ಮೇಲೆತ್ತುಲು ಹಾತಾಗೆಗರುಡ ಎನ್ನುವ ಸಲಕರಣೆಯಿದೆ. ಕಬ್ಜಿಣದ ಕೊಕ್ಕೆಗಳಿಂದ ಕೂಡಿದೆ. ವೃತ್ತಾಕಾರದ ಸಾಧನವಿದು. ಬಾವಿಗೆ ಬಿದ್ದ ಕೊಡ, ತಂಬಿಗೆಗಳನ್ನು ತನ್ನ ಕೊಕ್ಕೆಯಿಂದ ಮೇಲೆತ್ತಿ ತರುತ್ತದೆ.

ಜಲ ನೋಡುವವರು

ಬಾವಿ ತೆಗೆಸುವ ಮೂದಲು ಸಾಂಪ್ರದಾಯಿಕ ಜಲ ತಜ್ಜರಿಂದ ಜಲ ನೋಡಿಸುವುದು ಒಂದು ಪದ್ಧತಿ. ಈ ಜಲತಜ್ಜರು ಜಲನೋಡಲು ವಿಭಿನ್ನ ವಿಧಾನಗಳನ್ನು ಬಳಸುತ್ತಾರೆ. ನೆಲಕ್ಕೆ ಕಿವಿನೋಟ್ಟು ನೀರಿನ ಶಬ್ದವನ್ನು ಆಲ್ಯೆಸುವಿಕೆ, ಭೂಮಿಯ, ಮಣಿನ ಲಕ್ಷಣದ ಮೂಲಕ ನೀರು ಇರುವ ತಾಣ ಪತ್ತೆ ಹಚ್ಚುತ್ತಾರೆ.

ಅಂಗ್ರೇಮೇಲೆ ಸಿಪ್ಪೆಸುಲಿದ ತೆಗಿನ ಕಾಲಿನ್ನು ಇಟ್ಟಕೊಳ್ಳುತ್ತಾರೆ. ಜಲವಿರುವ ಜಾಗದಲ್ಲಿ

ಕವ್ಯಲಿ ಹೊಡಿಯೋದು ತೆರೆದ ಬಾವಿಗಳಿಗೆ ಕಟ್ಟಿಕಟ್ಟಿ, ರಾಟೆಯನ್ನು ಜೋಡಿಸುವುದು, ಬಾವಿ ಹಗ್ಗಿದ ಒಂದು ತುದಿಗೆ ಜಮ್ಮದ ಜೀಲ ಕಟ್ಟಿಪುದು. ಇನ್ನೊಂದು ತುದಿಗೆ ಎತ್ತುಗಳನ್ನು ಕಟ್ಟಿ ಬಾವಿಯಿಂದ ಕೃಷಿ ಕೆಲಸಗಳಿಗೆ ನೀರೆತ್ತುವ ಏತನೀರಾವರಿ ಪದ್ಧತಿ ಹಾವೇರಿ ಬೆಲ್ಲೆಯ ಕೃಷಿ ಜನಪದದ ಒಂದು ಭಾಗ. ಇದನ್ನು ಕವ್ಯಲಿ ಹೊಡಿಯೋದು ಎನ್ನುತ್ತಾರೆ.

ತೆಂಗಿನಕಾಯಿ ಅಂಗ್ಯೇಗೆ ಲಂಬಹಾಗಿ ನೀಲ್ಲತ್ತದೆ. ಜುಟ್ಟಿ ಆಕಾಶಕ್ಕೆ ಹುಂಬಹಾಡಿರುತ್ತದೆ. ತೆಂಗಿನಕಾಯಿ ಎದ್ದು ನೀಲ್ಲವ ವೇಗವನ್ನು ಅವಲಂಬಿಸಿ ನೀರಿನ ಪ್ರಮಾಣ ತಿಳಿಸುತ್ತಾರೆ. ಕೆಲವರು ಅಲ್ಲೇ ಓಡಾಡಿ ಖಚಿತ ಜಾಗ, ಅಳವನ್ನೂ ತಿಳಿಸುತ್ತಾರೆ.

ಎರಡು ಕ್ಯಾರ್ಬೂ ಹೆಚ್ಚಿರಳು ತೋರುಬೆರಳುಗಳನ್ನು ಬಳಸಿ ಎರಡು ಉದ್ದ ಕಡ್ಡಿಗಳನ್ನು ಹಿಡಿದು ಕೊಳ್ಳುತ್ತಾರೆ. ಎರಡೂ ಕಡ್ಡಿಗಳ ತುದಿ ಜೋಡಿಸಿ ನೀರಿರುವ ಸ್ಥಳ ಹುಡುಕುತ್ತಾರೆ. ನೀರಿದ್ದಲ್ಲಿ ಕಡ್ಡಿಗಳು ಗಿರಿಗಿರನೆ

ಸುತ್ತುತೋಡನುತ್ತದೆ. ಸುತ್ತುವ ವೇಗ, ಕಡ್ಡಿಯ ಆಧಾರದಿಂದ ಖಚಿತ ಸ್ಥಳ ಹಾಗೂ ಆಳ ತಿಳಿಸುತ್ತಾರೆ. ಈ ರೀತಿ ಜಲ ನೋಡಲು ಸಾಧನೆ, ಶ್ರಮ ಬೇಕು. ಹೀಗೆ ಜಲ ನೋಡಿ ಬಾವಿ ತೆಗೆಸಿದರೆ ವಿಫಲತೆ ಕಡಿಮೆ.

ಬಾವಿ ನಿರ್ಮಾಣ

ಬಾವಿಯನ್ನು ಎಲ್ಲಾರಿಗೂ ತೆಗೆಯಲು ಸಾಧ್ಯವಿಲ್ಲ. ಕೇರಳದವರು ನಿಸ್ಪೀಮರು. ಜಲದ ಮೂಲ ಅಡ್ಡಬೋ? ನೇರವೋ? ಮೇಲು ಜಲವೋ? ಕೆಳಜಲವೋ? ಅಧಿಕ ಜಲ ಸಿಗುವುದೆಲ್ಲಿ ಹೀಗೆ ಏನೆಲ್ಲಾ ಅರಿತಿರಬೇಕು. ಮಣ್ಣ ಹಿಸಿದು ಬೀಳದಂತೆ ಆಳ ಮಾಡುತ್ತಾ ಹೊಗಬೇಕು. ಸರಿಯಾದ ಜಲಮೂಲ ಸಿಕ್ಕಾಗ ನಿಲ್ಲಿಸಬೇಕು. ಬಾವಿ ತೆಗೆದ ಮೇಲೆ ಕಲ್ಲುಕಟ್ಟಬೇಕೆ? ಇಟ್ಟಿಗೆ ಕಟ್ಟಬೇಕೆ? ಸಿಮುಂಟ್ ರಿಂಗ್ ಅಳವಡಿಸಬಹುದೇ? ಅಥವಾ ಹಾಗೇ ಬಿಡಬೇಕೆ? ಎನ್ನುವುದು ಬಾವಿ ತೆಗೆಯುವವರಿಗೆ ತಿಳಿದಿರಬೇಕು. ಮಣ್ಣ, ಶಿಲೆಗಳ ಲಕ್ಷಣ ಗೊತ್ತಿರಬೇಕು. ಕಾದಾಳಿ ಮಣಿಗೆ ಗುಂಡನೆಯ - ವೃತ್ತಾಕಾರದ ವಿನ್ಯಾಸ, ಗಟ್ಟಿಕಲ್ಲು ಗೊಚ್ಚಾದರೆ ಓಕಾಕಾರ, ಜೇಡಿಮಣ್ಣಾದರೆ ತಕ್ಷಣ ಕಲ್ಲುಕಟ್ಟಬೇಕು. ಹೀಗೆ ಬಾವಿಯ ಆಳ, ಅಗಲ ಎಲ್ಲವೂ ಪರಿಗಣಿಸಲಾಗುತ್ತದೆ.

ಜಲಮೂಲ ಮುಚ್ಚಿದಂತೆ ನಿರ್ಮಾಣ ಮಾಡಬೇಕು, ಮಳೆಗಾಲದ ನೀರಿನ ಒರತೆಗಳು ಬಾವಿಗೆ ಸೇರುವಂತಿರಬೇಕು. ನೀರಿನ ಪ್ರಮಾಣವನ್ನು ಒಮ್ಮೆ ಬಾವಿ ಖಾಲಿಮಾಡಿ ಪರೀಕ್ಷಿಸಬೇಕು, ಗಂಟೆಗೆ ನೀರು ಎಷ್ಟು ಶೇಖರವಾಗುತ್ತದೆ ಎಂದು ಅಳೆಯಬೇಕು.

ನೀರು ಮೇಲ್ಮೈದಲ್ಲಿದ್ದರೆ, ಗಟ್ಟಿಮಣ್ಣಾದರೆ ಕಡಿಮೆ ಖಚಿನಲ್ಲಿ ಬಾವಿಯ ನಿರ್ಮಾಣ ಸಾಧ್ಯ. ಮಲೆನಾಡಿನಲ್ಲಿ ಇಂ ಅಡಿಗಳ (ಇ ಮೀಟರ್) ಬಾವಿ ತೆಗೆದು ಕಲ್ಲುಕಟ್ಟಿ ಸಂಪೂರ್ಣಗೊಳಿಸಲು ಸುಮಾರು ಇಂ ಸಾವಿರ ರೂಪಾಯಿಗಳು ಬೇಕು.

ಬಾವಿಗಳು ಕುಟುಂಬದ, ಸಮುದಾಯದ, ಉರಿನ ಆಸ್ತಿ. ಅದರ ರಕ್ಷಣೆ, ನೀರಿನ ಮಿತಬಳಕೆ ಇವೆಲ್ಲಾ ನಮ್ಮದೇ ಕರ್ತವ್ಯ. ಒಮ್ಮೆ ಬಾವಿಯಿಂದ ನೀರೆತ್ತಿದ ಮೇಲೆ ಮತ್ತೆ ಅದನ್ನು ಬಾವಿಗೆ ತುಂಬಲಾಗುತ್ತದೆ. ಹಾಗಾಗಿ ಕಡಿಮೆ ಎತ್ತುವುದು ಸೂಕ್ತ. ಬಾವಿಯ ಸುತ್ತುಲೂ ಸ್ವಚ್ಚ ತೆ ಕಾಪಾಡಿಕೊಳ್ಳಬೇಕು. ಸಾಕಷ್ಟು ಮರಗಿಡಗಳನ್ನು ಬೆಳೆಸಬೇಕು. ನೀರಿಂಗಿಸುವ ವಿವಿಧ ಪ್ರಯೋಜನಗಳನ್ನು ಮಾಡಬೇಕು. ಉರಿಗೆ ನೀರ ನೆಮ್ಮೆದಿ ನೀಡುವ ಬಾವಿಗಳು ಸದಾ ನೀರಿರುವಂತೆ ನೋಡಿಕೊಳ್ಳುವ ಹೊಣೆ ಪ್ರತಿಯೋಬ್ಧನ ಕರ್ತವ್ಯ.

ಪ್ರೋಣಪ್ರಜ್ಞ, ಬೇಳೆರು ಕೃಷಿಕ, ಪ್ರತ್ಯಕರ್ತ. ನುಡಿಚಿತ್ರಗಳು ನಾಡಿನ ಪ್ರಮುಖ ಪ್ರತಿಕೆಗಳಲ್ಲಿ ಪ್ರಕಟ. ಸಿರಿ ನಮ್ಮದಿ ಪ್ರತಿಕೆಯ ಗೌರವ ಸಂಪಾದಕ. ‘ತೆರೆದಬಾವಿ ಮರುಪೂರಣ ಕಾಕೋಳದ ಯಶೋಗಾಢ’ ಪ್ರಸ್ತುತ ಪ್ರಕಟ.



ಮರಳ ನೀರಿಗೆಗಾದು ಸರಳ ಬೋಧನೆ

ರೇಣುಕಾ ಪುಂಜುನಾಥ್

ಕೊಳವೆ ಬಾವಿಗಳಿಗೂ ಮುಂಜೆ ಬಂದಿದ್ದು ಮರಳ ಬೋರುಗಳು. ಇವು ಸರಳ ಹಾಗೂ ಮಿತವ್ಯಯಿಸಾರಿ. ಇಂ ಅಡಿಗಿಂತ ಹೇಳಲ್ಪಟ್ಟಿದ್ದ ನೀರನ್ನು ಮಾತ್ರ ಬಳಸುವುದರಿಂದ ಅಂತರ್ಜಾಲಕ್ಕೂ ಧಕ್ಕೆಯಿಲ್ಲ. ಇದೊಂದು ರ್ಯಾತರ ಅನ್ವೇಷಣೆ.

ಹಿಂದೆ ಜಲಕ್ಷಾಮು ತಲೆದೋರಿದಾಗೆಲ್ಲಾ ಮನುಷ್ಯ ಕರ್ತೃತ್ವ ಅಕಾಶ ನೋಡುತ್ತಿದ್ದು. ಈಗ ಕರ್ತೃ ಬಗ್ಗಿಸಿ ಭೂಮಿ ತೋಡುತ್ತಾನೆ. ಆಗ ಜಲಸಂಪನ್ಮೂಲವೆಂದರೆ ಮಳೆ-ಮೋಡ. ಈಗ ಅಂತರ್ಜಾಲ.

ಆರಂಭದಲ್ಲಿ ನಾವು ಅಂತರ್ಜಾಲವನ್ನು ಕಂಡಿದ್ದೇ ತೋಡು ಬಾವಿಗಳಲ್ಲಿ. ಇಂತಹ ತೋಡು ಬಾವಿಗಳು ಹಾರಂಪರೀಕ ಜಲದಾಣಗಾಳಾಗಿ ಗೃಹಬಳಕೆಗೆ ಮನೆಯೋಳಗೇ ಇದ್ದರೆ, ತೋಟಕ್ಕೆ ಏತದ ಬಾವಿಗಳಾಗಿ, ವ್ಯವಸಾಯಕ್ಕೆ ಕಟ್ಟಿಲೆ ಬಾವಿಗಳಾಗಿ ಖಾಸಗಿ ಒಡೆತನದಲ್ಲಿದ್ದವು. ಸಾಮೂಹಿಕ ಬಳಕೆಗೆ ಶಾರಿನ ಆಯಕಟ್ಟಿನ ಜಾಗಗಳಲ್ಲಿ ಸಾರ್ವಜನಿಕ ಬಾವಿಗಳಿರುತ್ತಿದ್ದವು. ಹೀಗಾಗಿ ಬಾವಿಗಳು ಜನರ ಹಿತಮಿತ ಬಳಕೆಗೆ ಎಡೆಮಾಡಿ ಕೊಡುತ್ತಿದ್ದವೇ ಹೊರತು ಬಗೆದು ಬರಿದು ಮಾಡಲಿಲ್ಲ.

ಆದರೆ ಯಂತ್ರಗಳ ಆವಿಷ್ಕಾರ ನಮ್ಮನ್ನು ಆತಂಕಕಾರಿ ಹಂತಕ್ಕೆ ಬಯಸುವೆ. ಕೊಳವೆಬಾವಿ ಅನ್ವೇಷಣೆ ಅಪಾಯಕಾರಿಯಾಗುತ್ತಿದೆ. ಇಂದು ಎಲ್ಲೆಡೆ ಹಾಹಾಕಾರವೇಷ್ಟಿರುವ ಈ ಕೊಳವೆ ಬಾವಿಗಳು ಕೃಷಿ, ಪರಿಸರ ಹಾಗೂ ಸಣ್ಣ ರ್ಯಾತರ ಬದುಕನ್ನು ಗಂಬಿರ ಸಮಸ್ಯೆಗಳ ಸುಳಿಗೆ ಸಿಕ್ಕಿಸಿವೆ.

ಒಂದು ಮೂಲದ ಪ್ರಕಾರ ದೇಶದಲ್ಲಿ ಮೊದಲಬಾರಿಗೆ ಬೋರ್ಡ್‌ವೆಲ್‌ ಕೊರೆದಿದ್ದು ರೇಜಿಳ ರಲ್ಲಿ. ಅಗೆಲ್ಲ ೧೦೦-೧೩೦ ಅಡಿ ಕೊರೆಯಲು ಎರಡು ತೀಂಗಳುಗಳ ಕಾಲ ಹಿಡಿಯುತ್ತಿತ್ತು. ರೇಖಗ ರಲ್ಲಿ ಬಂದ ಅತಿವೇಗದ ಕೊರವ ಯಂತ್ರದಿಂದ ದಿನಕ್ಕೆ ೫೦೦ ಅಡಿ ಕೊರೆಯಲ್ಲಿ ಸಾಧ್ಯವಾಯಿತು. ಇದು ಭೂಮೇಲಾಭಗ್ಗೆ ಹಸಿರು ಕ್ಷಾಂತಿ ತಂದಿದೆಯೆಂಬ ಭೂಮೇಯಲ್ಲಿ ಭೂಗರ್ಭ ಬತ್ತತ್ವಿರುವುದನ್ನು ಮರೆ ಮಾಡಿತು. ಈ ಪರಿಯ ಜಲಸಂಪನ್ಮೂಲದ ಶೋಷಣೆ ಬರಿಯ ನೀರಿಗಷ್ಟೇ ಸೀಮಿತವಾಗದೆ ನಮ್ಮ ಸಾಮಾಜಿಕ ಹಾಗೂ ಕೌಟುಂಬಿಕ ಪೂಲುಗಳನ್ನೇ ತಲೆಕೆಳಗಾಗಿಸಿತು. ಹೊದಲು ಕೊಡು ಕುಟುಂಬದಲ್ಲಿ ಜನರ ಮಿತಬಳಕೆಗಾಗುವಷ್ಟು ನೀರನ್ನು ತೋಡು ಬಾವಿಗಳ ಮೂಲಕ ರೀ-ಇಂ ಅಡಿಗಳ ಅಳದಿಂದಲೇ ಹಡೆಯಲಾಗುತ್ತಿತ್ತು. ಏತ ಹಾಗೂ ಕಟ್ಟಿಲೆ ಬಾವಿಗಳ ಮೂಲಕ ಬದುಕು ತೃಪ್ತಿಕರವಾಗಿತ್ತು. ಆದರೆ ನೀರಿನ ಅತಿಬಳಕೆ ತೀವ್ರವಾಗಿ ಹೆಚ್ಚಿ ಅತಿವೇಗದ ಕೊರೆತದ ಬೋರ್ಡ್‌ವೆಲ್‌ಗಳು ವಾಟಿಜ್ಞ ಬೆಳೆಗೆ ಹಾದಿ ಮಾಡೆಕೊಟ್ಟವು. ಈ ಬೋರ್ಡ್‌ವೆಲ್‌ಗಳು ಬಾವಿಗಳನ್ನೇ ಬಂಜೆಯಾಗಿಸಿ ಅನರ್ಥಗಳಿಗೆ ಮಾಡಿ ಸ್ವಾರ್ಥ ಬೆಳೆಸಿವೆ.

ಈ ಎಲ್ಲಾ ಸಮಸ್ಯೆಗಳಿಗೆ ತನ್ನದೇ ಇತಿಮಿತಿಯಲ್ಲಿ ಸವಾಲಾಗಿ ನಿಂತಿವೆ ಮರಳ ಬೋರುಗಳು.

ಅಳವಾಗಿ ಕೊರೆದ ಕೊಳವೆಬಾವಿಗಳ ಮೇಲಿರುವ ಕೆಲ ಆರೋಪಗಳಿಂದ ಮುಕ್ತವಾಗಿ ಅತಿಕ್ರಮಣ-ಅತಿಬಳಕೆಗೆ ಎಡೆಮಾಡದೆ, ರ್ಯಾತ ಸಂಗಾತಿಯಾಗಿ ಪರಿಸರಕ್ಕೆ ಧಕ್ಕೆ ಮಾಡದೆ ನೀರೋದಗಿನುವ ಜಲಾಶ್ಯಯವೇ ಈ ಮರಳಬೋರು.

ಇದನ್ನು ಆಯಾ ಪ್ರಾದೇಶಿಕ ಆಡು ಭಾಷೆಯಲ್ಲಿ ಮರಳಬೋರು, ಕೈಬೋರು, ಕುಟುಂಬೋರು, ಸೋಸುಬಾವಿ, ಉಸುಕಿನ ಬಾವಿ, ಹೊಯಿಗೆ ಬೋರು ಎಂದೆಲ್ಲ ಕರೆಯುತ್ತಾರೆ. ಅಂಗ್ಲ ಭಾಷೆಯಲ್ಲಿ ಸ್ವಾಂಡ್ ಬೋರ್ಡ್, ಜಾರ್ಕ್‌ವೆಲ್, ಹ್ಯಾಂಡ್ ಪಂಪ್, ಇನ್ ವೆಲ್‌ರಿಂಗ್ ಎಂದೂ ಹೇಳುವುದುಂಟು. ಭೂ

ವಿಜ್ಞಾನ ತಜ್ಞರು ಇದನ್ನು ಫಿಲ್ಪರ್ ಪಾರ್ಯಿಂಟ್‌ನ್ ಎನ್ನುವರು. ಹೊರದೇಶಗಳಲ್ಲಿ ಸ್ಯಾಂಡ್ ಸಕ್ಕರೋವೆಲ್ ಎನ್ನುತ್ತಾರೆ. ಇಲ್ಲಿ ಮರಳೇ ಮುಖ್ಯ ಪಾತ್ರಾಧಾರಿಯಾಗಿರುವುದರಿಂದ ಇದನ್ನು ಮರಳು ಬೋರು ಎಂದು ಗುರುತಿಸುವುದೇ ಹೆಚ್ಚುನೂಕ್ತ.

ಈ ಮರಳು ಬೋರಿಗೆ ಮರಳೇ ಮೂಲ ಸಾಮಗ್ರಿ. ಹಾಗಾಗಿ ನೀರು ಹರಿವ ನದಿ-ನಾಲೆ, ಹಳ್ಳಿ-ಕೊಳ್ಳು, ಕೆರೆ-ತೋರೆ, ಹೊಳೆ-ಕಾಲುವೆಗಳ ಇಕ್ಕೆಲಗಳಲ್ಲಿ ನೆರೆಬಂದು ಮೇಕ್ಕಲುಮಣಿ ಶೇಖರಗೌಳ್ಳುವೆಡೆ ಇಂತಹ ಮರಳು ಲಭ್ಯ. ಇದಲ್ಲದೆ ಒಂದೊಮ್ಮೆ ಹರಿದ ನೀರು ತನ್ನ ಪಥ ಬದಲಿಸಿದಾಗ ಏರ್ಷಿಸುವ ಅಂತರ್ಗತ ಕಾಲುವೆಗಳಲ್ಲಿ ಇಂತಹ ಮರಳು ನಿರ್ಮಿತ ಭೂಪ್ರದೇಶವಿರುತ್ತದೆ. ಭೂ ಮೇಲ್ವಿದರದಿಂದ ಇಂ-ಎಂ ಅಡಿಗಳವರೆಗೆ ಮರಳ ದಟ್ಟ ಸಂಗ್ರಹವಿದ್ದರೆ ಅದು ಅಂತರ್ಜಾಲವನ್ನು ಹಿಡಿದಿಟ್ಟುಕೊಳ್ಳುತ್ತದೆ. ಇಂತಹ ಉನುಕಿನ ನೆಲದಲ್ಲಿ ಎಂ-ಇಂ ಅಡಿ ಆಳದಲ್ಲೇ ಲಭ್ಯವಿರುವ ನೀರನ್ನು ಪಡೆಯಲು ಭೈರಿಗೆಯ ಮೂಲಕ ನೆಲವನ್ನು ತೋಳ್ಳಲಿದಿಂದಲೇ ಕೊರೆದು ಸೋನು ಕೊಳುವೆಗಳನ್ನು ಬಿಟ್ಟು ಅಲ್ಲಿಂದ ಸಾಮಾನ್ಯ ದೀಸೆಲ್ ಪಂಪ್ ಹಾಗೂ ಕಡಿಮೆ ಅಶ್ವಶಕ್ತಿ ಹೋಟಾರ್ ಬಳಿಗೆ ನೀರೆತ್ತಲಾಗುತ್ತದೆ. ಹಾಗಾಗಿ ಇದಕ್ಕೆ ಮರಳು ಬೋರು ಎಂಬ ಹೆಸರು ಅನ್ವಯಿಸುತ್ತದೆ. ಇದನ್ನು ನದಿಪಾತ್ರಗಳಲ್ಲಿ ಕುಡಿ ನೀರಿಗಾಗಿ ಸೈನಿಕರು ಕಂಡುಹಿಡಿದುಕೊಂಡ ಸುಲಭ ಸರಳ ತಂತ್ರಜ್ಞಾನವೆಂದೂ ಹೇಳುತ್ತಾರೆ.

ಸ್ವಯಂ ಜಲ ಮರುಪ್ರೋರಣ- ನವೀಕರಣ ಸಾಧ್ಯತೆ ಉಳಿಸಿಕೊಂಡ ಹಾಗೂ ಹೆಚ್ಚಿನಂತೆ ಸಿಹಿ ನೀರನ್ನೇ ನೀಡುವ ಮರಳ ಬೋರುಗಳು ಸರಳ, ಮಿತವ್ಯಯಕಾರಿ. ಇಂ ಅಡಿ ಆಳದಿಂದಷ್ಟೇ ನೀರನ್ನು ಬಳಸುವುದರಿಂದ ಅಂತರ್ಜಾಲಕ್ಕೇ ಯಾವುದೇ ಧಕ್ಕೆ ಇಲ್ಲ.

ನೀರು ಶೋಧಕವಾಗಿ ಮರಳು

ಮರಳ ಬೋರುಗಳ ಬಗ್ಗೆ ತಿಳಿಯುವಾಗ ಮರಳಿನ ಶೋಧಕ ಗುಣದ ಬಗ್ಗೆ ತಿಳಿಯುವುದು ಸೂಕ್ತ. ಭೂಗರ್ಭ ಶಾಸ್ತ್ರದಲ್ಲಿ ಮರಳಿನ ವಯಸ್ಸು ಇಂಜಿನಿಯರ್ ವರ್ಣನ್‌ಗಳೊಂದು ಅಂದಾಜಿಸಲಾಗಿದೆ. ಸಾವಿರಾರು ವರ್ಣನ್‌ಗಳೊಂದು ಬೆಟ್ಟ ಬಂಡೆಗಳು ಸವೆದು ಮಳೆಯಲ್ಲಿ ಕೊಚ್ಚಿ ಕೊಂಡು ಮಣ್ಣಿಂದಿಗೆ ಜೊತೆಯಾಗಿದೆ ಈ ಮರಳು. ನೀರು ಮತ್ತು ಮರಳಿನ ಅನೆಕ್ಯಾನ್ಯತೆ ಹಾಗೂ ಪೂರಕ ಅಸ್ತಿತ್ವ ಪುರಾತನ ಉಲ್ಲೇಖಗಳಲ್ಲಾ ಕಂಡು ಮರುತ್ತದೆ.



‘ಅಮೆರಿಕನ್ ವಾಟರ್ ಪರ್ಸನ್ ಅಸೋಸಿಯೇಶನ್’ ನೀರಿನ ಶಂಡಿಕರಣದ ಇತಿಹಾಸವನ್ನು ದಾಖಲಿಸುತ್ತಾ ಶುದ್ಧಿಸೀರಿನ ಅನ್ವೇಷಣೆ ಕ್ರಿಸ್ತಾವ್ಯಾಪಕ ಕಾಲದಿಂದಲೂ ಇದೆ ಎನ್ನುತ್ತದೆ. ಅದರ ಪ್ರಕಾರ ಅಶ್ವಿಂತ ಪುರಾತನ ದಾಖಲೆಗಳಾದ ಕೆಜಿಟ್ಟಿನ ಶಾಸನಗಳಲ್ಲಿ ಹಾಗೂ ಸಂಸ್ಕೃತದ ‘ಸುಶೃತ ಸಂಹಿತೆ’ ಯಲ್ಲಿ ನೀರು ಶಂಡಿಕರಣವೆಂಬುದು ಮನುಷ್ಯನಷ್ಟೇ ಪುರಾತನವಾದುದು ಎಂದು ಅರುತ್ತಾಗಿದೆ. ಹಾಗೆ ಉಲ್ಲೇಖಿಸುವಾಗ ವುಲಿನ ನೀರನ್ನು ಶಂಡಿಕರಣಗೊಳಿಸಬೇಕಾದರೆ ಅದನ್ನು ಬೆಂಕಿಯ ಮೇಲೆ ಕುದಿಸಬೇಕು ಅಥವಾ ಸೂರ್ಯನ ಶಾಖಾದಲ್ಲಿ ಕಾಯಿಸಬೇಕು ಅಥವಾ ಕಾದ ಕಬ್ಬಿಣವನ್ನು ಅದರಲ್ಲಿ ಅದ್ದಬೇಕು ಅಥವಾ ಮರಳಿನ ಮೂಲಕ ಸೋನಬಹುದು ಎನ್ನಲಾಗಿದೆ.

ಹೀಗೆ ಮರಳನ್ನು ನೀರ ಶಂಡಿಕರಣಕ್ಕೆ ಬಳಸುವುದನ್ನು ಇಂ ನೇ ಶತಮಾನದಲ್ಲಿ ಸಹ ಇತ್ತಾನ್ನಿಸಿ

ಬೇಕನ್ ಎಂಬುವನು ಪ್ರಸಾಧಿಸಿದ್ದಾನೆ. ಹತ್ತು ಶತಮಾನಗಳ ಇತಿಹಾಸವನ್ನು ಸಂಪಾದಿಸಿ ಸಂಕಲಿಸಿರುವ ಅವನು ಕಡಲತಡಿಯ ಮರಳಲ್ಲಿ ತಂತು ಕೊರೆದಾಗ ಸಿಗುವ ನೀರು ಶುದ್ಧವಾಗಿರುತ್ತದೆ, ಅಲ್ಲದೆ ಕಡಲ ಉಪ್ಪು ನೀರು ಕೊರೆದ ತೂತಿನಿಂದ ಉಂಟಾಗಿ ಬರುವಾಗ ಸಾಂದ್ರತೆ ಹೆಚ್ಚಿರುವ ಉಪ್ಪಿನ ಲವಣ ಕೆಳಗೇ ಉಳಿದುಕೊಂಡು ಮರಳಿನ ಮೂಲಕ ಶೋಧಿಸಿದ ನೀರು ನಮಗೆ ಸಿಗುತ್ತದೆ ಎನ್ನುತ್ತಾನೆ.

೧೯೦೫ ರಲ್ಲಿ ವರ್ಷಿಂಯಾದ ವಿಜ್ಞಾನಿ ಲಾಹ್ಯೇರ್ ಪ್ರತಿ ಮನೆಯೂ ಮರಳ ಶೋಧಕವನ್ನು ಹಡೆದಿರಬೇಕು ಎಂಬ ಸಲಹೆಯೊಂದಿಗೆ ಮಳೆನೀರು ನದಿ ತೀರದ ಮರಳಲ್ಲಿ ಸಾಗಿ ಭೂಗಭಂಡಲ್ಲಿ ಶೇಖರವಾಗಬೇಕು, ಹಾಗೆ ಶೇಖರಗೊಂಡ ನೀರು ವರ್ಷಾಗಟ್ಟಿಲ್ಲೆ ಶುದ್ಧವಾಗಿರುತ್ತದೆ ಎಂದಿದ್ದಾನೆ.

ಕನಾಟಕದಲ್ಲಿ ಮರಳ ಬೋರುಗಳು

ಮರಳ ಬೋರುಗಳು ಕನಾಟಕದಲ್ಲಿದೆ ಚದುರಿ ಹೊಗಿವೆ. ಇದು ಸೀಮಿತ ಜಲದಾಣವಾಗಿ ಹಳ್ಳಿಗಳಲ್ಲಿ ಸಣ್ಣ ರೈತರ ಬದುಕಿಗಾಗ್ಯಾಯ ನೀಡಿರುವುದಲ್ಲದೆ ಅನೇಕ ಉರು, ನಗರ, ಕೇರಿಗಳಿಗೆ ಕಾಡಿವ ನೀರಿಗಾಧಾರವೂ ಆಗಿವೆ. ರಾಜ್ಯದಲ್ಲಿ ಅತಿ ಹೆಚ್ಚು ಮರಳಬೋರುಗಳು ಬಳಾರಿ, ಜಳ್ಳಿಕೆರೆ, ಪಾವಗಡ, ಪುಧುಗಿರಿ, ಜಿತ್ತುದುಗ್ರಂ, ದಾವಣಗೆರೆ ಜಿಲ್ಲೆಯಲ್ಲಿ, ಜನ್ನಗಿರಿ ಬಳಿಯ



ಕಾಕನೂರು, ಜಿಂಗಿ ಹಳ್ಳಿ. ಹಾಗೂ ಹೊಸದುಗ್ರಂ ಬಳಿ ಇಂಥಹ ನೂರಾರು ಬೋರುಗಳಿವೆ. ಕಾಕನೂರು ಪ್ರದೇಶದಲ್ಲಿ ಹದಿನ್ಯೇದು ವರ್ಷಾಗಳಿಂದ ಮರಳಬೋರುಗಳು ಸದ್ದನದ್ದಲಿಲ್ಲದೆ ರೈತರ ಅಭಿವೃದ್ಧಿಗೆ ಕಾರಣವಾಗಿದೆ. ಜಿತ್ತುದುಗ್ರಂ ರಾಜೀಂದ್ರ ಇಂಜಿನಿಯರಿಂಗ್ ವರ್ಕ್ಸ್‌ನವರ ಪ್ರಕಾರ ರಾಣಿಬೆನ್ನೂರು, ಹೊಸಪೇಟೀ, ಹರಿಹರ, ಶಿವಮೊಗ್ಗಗಳಲ್ಲಿ ಈ ಮರಳ ಬೋರುಗಳು ಹೇರಳವಾಗಿವೆ. ಪರಿಶುರಾಂಪುರದ ವೇದಾವತಿ ಪೆಕ್ಕಲು ಪ್ರದೇಶದಲ್ಲಿ ಇನ್ನೂರಕ್ಕೂ ಹೆಚ್ಚು ಮರಳಬೋರುಗಳಿವೆ.

ತುಮಕೂರಿಗೆ ಬರುವ ಹೇಮಾವತಿ ಕಾಲುವೆ ಜಿಲ್ಲೆಯ ಮರಳ ಬೋರುಗಳಿಗೆ ಜಲಮರುಪೂರಣ ಮಾಡಿದೆ ಎನ್ನುತ್ತಾರೆ ಸ್ಥಳೀಯ ರೈತರು. ಶಿರಾ ಬಳಿಯ ತಾವರಕೆ ಸುತ್ತ-ಮುತ್ತ ಇನ್ನೂರಕ್ಕೂ ಅಧಿಕ ಬೋರುಗಳನ್ನು ಕಾಣಬಹುದು. ಅಲ್ಲದೆ ನಾಗವಲ್ಲಿ, ಹಳೆಗುಬ್ಬಿ, ಹೆಬ್ಬಾರು, ಕೊರಟಿಗೆರೆ, ಜಿಕ್ಕನಾಯಕನಹಳ್ಳಿ ಪ್ರದೇಶಗಳಲ್ಲಿಯೂ ಇವುಗಳನ್ನು ನೋಡಬಹುದು. ಶಿವಗಂಗೆ ಬಳಿ

ಡಿ. ಕೊರಟಿಗೆರೆಯಲ್ಲಿರುವ ಮರಳ ಬೋರುಗಳು ಹದಿನೆಂಟು ವರ್ಷಾಗಳಿಂದ ನಿರಂತರವಾಗಿ ನೀರು ಹರಿಸುತ್ತಿವೆ. ಬಹುಶಃ ಸಹಸ್ರಾರು ವರ್ಷಾಗಳಿಂದ ಶಿವಗಂಗೆ ಬೆಟ್ಟದ ಬಂಡೆಗಳ ಮರಳು ಇಲ್ಲಿ ಅಂತರ್ಗತವಾಗಿ ಸಂಗ್ರಹಗೊಂಡಿರಬಹುದು.

ನುಲ್ಲುಗ್ರಂ ಯಾದಗೀರ, ಸೇಡಂ ಪ್ರದೇಶಗಳಲ್ಲಿ ಹರಿಯುವ ಕಾಗಿನ, ಭೀಮಾ, ಕೃಷ್ಣ, ಬೆಂಗಳೂರೆಯ ಇಕ್ಕೆಲಗಳಲ್ಲಿ, ಹಾಗೆಯೇ ಪಾಲಾರ್, ಪಾಪಾಗ್ನಿ ಹೊಳೆ ತೀರಗಳಲ್ಲಿಯೂ ಮರಳ ಬೋರುಗಳನ್ನು ಕಾಣಬಹುದು. ಇನ್ನು ಮೈಸೂರು ಜಿಲ್ಲೆಯ ಶ್ರೀರಂಗ ಪಟ್ಟಣ, ನಂಜನಗಳು, ಯಳಂಗಲರು

ಪ್ರದೇಶದ ಕಳಿನಿ, ಚಿಕ್ಕಹೊಳೆ, ನುವ್ವಾವತಿ ಜಲಪ್ರದೇಶಗಳಲ್ಲಿಯೂ ಮರಳಬೋರುಗಳಿವೆ. ಬೆಂಗಳೂರಿನ ಸಮೀಪದ ತಿಪ್ಪಗೊಂಡನಹಳ್ಳಿ, ಕನಕಪುರ, ರಾಮನಗರ, ದೇವನಹಳ್ಳಿಗಳಲ್ಲಿ ಯೂ ಸಹ ಕಾಣಬಹುದು.

ಕೇರಳದ ಕಾಸರಗೋಡಿನಲ್ಲಿ ಅತ್ಯಂತ ತೀವ್ರವಾಗಿ ಇವು ಜನಸ್ಥಿತಿವಾಗಿವೆ, ಅಲ್ಲದೆ ದಕ್ಷಿಣ ಕರಾವಳಿ ಪ್ರದೇಶದಲ್ಲಿಯ ಜನರನ್ನು ಆಕರ್ಷಿಸಿವೆ. ಉಡುಪಿ, ಕುಂದಾಪುರ ಕಡಲತಡಿಗಳಲ್ಲಿ ಮೀನುಗಾರರು ಸುಡುರುವ ನೀರಿಗಾಗಿ ಇವುಗಳನ್ನು ಬಳಸುತ್ತಿದ್ದಾರೆ.

ಮರಳಬೋರು ಬಲ್ಲಾಪರ ವಾತಂಗಳು

“ಒಂದು ಮುಂಗಾರು ಮಳೆಗೆ ಹೆಚ್ಚು ತುಂಬಿ ಹರಿದರೆ ಮರಳಬೋರಿನಲ್ಲಿ ಎಂಟು ತಿಂಗಳು ನೀರು ಲಭ್ಯ” ಎನ್ನುತ್ತಾರೆ ಜಿಯೋ ವಾಟರ್ ಬೋರ್ಡೋನ ದೇವರಾಜ ರೆಡ್ಡಿ. ವೇದಾವತಿ ನದಿ ಪಾತ್ರದ ಜನರು ಕುಡಿಯುವ ನೀರಿಗಾಗಿ ಆಳದ ಕೋಳವೆ ಬಾವಿ ತೋಡಿನಲು ವಿರೋಧ ವ್ಯಕ್ತಪಡಿಸಿರುವುದೇ ಅಲ್ಲದೆ ಮರಳ ಬೋರುಗಳೆ ಹೆಚ್ಚು ಉಪಯುಕ್ತ ಎಂಬ ಸಾಮೂಹಿಕ ಅರಿವು ಹೊಂದಿದ್ದಾರೆ ಎಂಬುದು ಇವರ ವಾದ. ತುಮಕೂರಿನ ನಾಗವಲ್ಲಿ ಸಮೀಪದ ಕೃಷಿಕ ಸ್ವಾಮಿಯವರ ತೋಟದಲ್ಲಿನ ಮರಳು ಬೋರಿನಲ್ಲಿ ಇವಣಗಳಿಂದ ಸತತವಾಗಿ ನೀರು ಸಿಕ್ಕಿದೆ. ಅದೇ ವಕ್ಕದ ತೋಟದಲ್ಲಿ ಗಂ ಅಡಿ ಅಂತರದಲ್ಲಿ ಈ ಕಡೆ ಪ್ರಯತ್ನಿಸಿದರೂ ಸರಿಯಾಗಿ ನೀರು ಸಿಕ್ಕಿಲ್ಲ. ಸಿಕ್ಕಿರುವ ಸ್ವಲ್ಪ ನೀರೂ ಸಹ ಮರದ ಬೇರಿನ ವಾಸನೆ ಹೊಂದಿದೆ ಎನ್ನುತ್ತಾರೆ. ಮರಳ ಬೋರು ಕೊರೆಯುವಲ್ಲಿ ಸಿದ್ಧಹಸ್ತರಾದ ದಿ. ಕೊರಟಿಗೆಯೆ ರೇಣುಕಪ್ಪ ಮತ್ತು ಅವರ ಸಂಬಂಧಿಕಾರದ ಸಿದ್ಧರಾಜು ಪ್ರಕಾರ ಈ ಬೋರುಗಳನ್ನು ಕೊರೆಯಲು ತಗುಲುವ ಲಂಚ್ ೧೦೦೦ ರೂ. ಮೀರುವುದಿಲ್ಲ.

ಇವರ ಅನುಭವದ ಪ್ರಕಾರ ನೀರಿನ ಗುಣಮಟ್ಟೆ ಮರಳಾಧಾರಿತ. ಬಿಳಿಮರಳು ಸಿಕ್ಕಿರೆ ಅಲ್ಲಿ ಸಿಹಿನೀರು ಲಭ್ಯ. ಮರಳು ಕವ್ವಾದಷ್ಟ್ಯ ನೀರು ಒಗರಾಗಿರುತ್ತದೆ. ಒಂದು ರೀತಿ ಕಿಲುಬು ನೀರು. ಕುಡಿಯಲನಹೆಚಾದರೂ ಕೃಷಿಗೆ ತೋಂದರೆಯಿಲ್ಲ. ಹೊದಲು ಜೀಡಿಮಣ್ಣ ಸಿಕ್ಕಿ ನಂತರ ಮರಳು ಸಿಕ್ಕಿರೆ ಬಹುತೇಕ ನೀರು ಲಭ್ಯ. ದಪ್ಪ ಮರಳಾದರೆ ನೀರು ಹೆಚ್ಚು, ಸಣ್ಣ ಮರಳಾದರೆ ಹಾಗೂ ಮಧ್ಯಮ ನಾತ್ರದ ಮಣ್ಣ ಮಿಶ್ರಿತ ಅಂಟು ಮರಳಾದರೆ ನೀರು ಕಡಿಮೆ. ಕೊರೆಯುವಾಗ ಬಂದ ಮರಳನ್ನು ಮುಟ್ಟಿಯಲ್ಲಿ ಬಿಗಿಯಾಗಿ ಹಿಡಿದು ಉಸಿರುಕಟ್ಟಿ ಉರುವಿದಾಗ ಹೊರಬರುವ ಗಾಳಿಯ ರಭಸದಲ್ಲೇ ನೀರ ಇರುವಿಕೆ ತಿಳಿಯುತ್ತದೆ. ಇವೆಲ್ಲವೂ ಇವರ ಸ್ವಯಂ ಅನುಭವದ ಸಾರ. ಇವರ ಪ್ರಕಾರ ಒಂದು ಮರಳಬೋರು ಕೊರೆಯಲು ಹೆಚ್ಚಿಂದರೆ ಜಿಂಂಂ ರುಪಾಯಿ ಲಂಚ್ ಬರುತ್ತದೆ.

ಜಿತ್ತಿದುಗ್ರಾದ ರಾಜೇಂದ್ರ ಇಂಜಿನಿಯರಿಂಗ್ ವರ್ಕ್ಸ್‌ನ ಮಾಲೀಕರಾದ ರಾಜಣ್ಣ ಹಾಗೂ ಅವರ ತಂದೆ ಬೋರ್ಡ ತಮ್ಮಣಿ ದಶಕಗಳಿಂದ ಇಂತಹ ಸಾವಿರಾರು ಬೋರುಗಳನ್ನು ತೆಗೆದಿದ್ದಾರೆ, ಅಲ್ಲದೆ ಇದಕ್ಕೆ ಬೇಕಾಗುವ ಸುಧಾರಿತ ಸಲಕರಣೆಗಳ ವಿನ್ಯಾಸಗಳನ್ನು ತಮ್ಮದೇ ಲೇತೋನಿಂದ ತಯಾರಿಸಿಕೊಂಡುತ್ತಾರೆ.

ಮರಳಬೋರು ಪ್ರನಶ್ಚೀತನಕ್ಕೆ ಹೊಸ ಪ್ರಯೋಗ

ಇತ್ತೀಚೆಗೆ ಪರಶುರಾಮಪುರದಲ್ಲಿ ಅಂತರ್ಜಾಲ ಸಂರಕ್ಷಣೆ ಮತ್ತು ಸುಸ್ಥಿರತೆಗೆ ನೂತನ ಹಾಗೂ ಕುಶಾಹಲಕಾರಿ ಪ್ರಯೋಗವೊಂದನ್ನು ಮಾಡಲಾಗಿದೆ. ಇಲ್ಲಿನ ವೇದಾವತಿ ನದಿ ಪಾತ್ರದಲ್ಲಿ ಇಂಧ ಮೀಟರ್ ಉದ್ದೇಶಿ ಅಗಲ, ಹಾಗೂ ಅಂ ಅಡಿ ಆಳದ ಅಂತರ್ಗತ ಜೀಡಿಮಣ್ಣ ನ ಅಡ್ಡಗಟ್ಟೆಯನ್ನು ನಿರ್ಮಿಸಲಾಗಿದೆ. ಮಳೆ ಇಲ್ಲದಾಗ ಜೀಡಿಗೆಯಲ್ಲಿ ಗಟ್ಟಿ ಬಂಡ ಸಿಗುವವರೆಗೂ ಮರಳನ್ನು ಹೊರತೆಗೆದು ಜೀಡಿಮಣ್ಣನ್ನು ತುಂಬಿ ಅಂತರ್ಗತ ಅಡ್ಡಗಟ್ಟೆ ಕಟ್ಟಲಾಗಿದೆ. ಈ ಪ್ರಯೋಗಕ್ಕೆ ಸಿಮೆಂಟು ಕಬ್ಬಿಣದ ಬಳಕೆಯಿಲ್ಲ. ಅಲ್ಲದೆ ಇದರಲ್ಲಿ ಮಣ್ಣ ಕೊರೆತ ಉಂಟಾಗುವುದಿಲ್ಲ. ಅಗೆದು ತೆಗೆದ ಮರಳಿನ ಜಾಗದಲ್ಲಿ ಇಂಧ ಟ್ರಾಕ್‌ರೋನಷ್ಟು ಜೀಡಿಮಣ್ಣನ್ನು ತುಂಬಲಾಗಿದೆ. ನಂತರ ಮೇಲ್ಮೈಪದರವನ್ನು ಸಮರ್ಪಿಸಿ ಮಾಡಲಾಗಿದೆ.


ಈ ಪ್ರಯೋಗದಿಂದಾಗಿ ಇ ಕೆ.ಮೀ. ನಷ್ಟ ಪ್ರದೇಶದಲ್ಲಿ ಅಂತರ್ರಜ್ಞಲ ಮತ್ತೆ ಉತ್ತಮಗೊಂಡಿದೆ. ಈ ಪ್ರಯೋಗದಿಂದಾಗಿ ಆ ಪ್ರದೇಶದಲ್ಲಿನ ಮರಳಬೋರುಗಳು ಪ್ರನಶ್ಚೇತನಗೊಂಡಿರುವುದು ವಿಶೇಷ.

ಮರಳಿನ ಬೋರನ್ನು ಹಾಕುವ ವಿಧಾನ

ಮರಳಿನ ಬೋರನ್ನು ಹಾಕುವುದು ಸುಲಭ, ಸರಳ, ಕಡಿಮೆ ವೆಚ್ಚದ ಹಾಗೂ ಸ್ಥಳೀಯರಿಂದಲೇ ವಿಕಾಸಗೊಂಡ ಗ್ರಾಮೀಣ ತಂತ್ರಜ್ಞಾನ. ಇದರಲ್ಲೇ ನೀರಿನ ವಿಪುಲತೆಯ ಆಧಾರದ ಮೇಲೆ ಪ್ರಾದೇಶಿಕವಾಗಿ ಕೆಂಡುಕೊಂಡ ಮಾರ್ಪಾಟುಗಳೊಂದಿಗೆ ವ್ಯಾಪ್ತಿಸಿರುವ ಅಧಾರದ ಮೇಲೆ ಪ್ರಾದೇಶಿಕವಾಗಿ ಕಾಗೂ ಒಮ್ಮೆ ನೋಡಿಕೊಂಡರೆ ಸುಲಭವಾಗಿ ಕಲಿಯಬಹುದಾದ್ದರಿಂದ ಈ ಬೋರನ್ನು ಹಾಕಲೆಂದೇ ವಿಶೇಷ ತಜ್ಜರ ಪಲಯ ಹುಟ್ಟಿಕೊಂಡಿಲ್ಲ. ಕೊರೆಯುವವರೂ ಸರಕ ಇದನ್ನು ಉಪವೃತ್ತಿಯಾಗಿಸಿಕೊಂಡಿದ್ದಾರೆ. ಈ ಹಾಡ್ರೋವೇರ್ ಶಾರ್ವಗಳೂ ಇದಕ್ಕೆಂದೇ ರೂಪಿಸಿದ ಉಪಕರಣಗಳನ್ನು ಮಾರುತಾರಾದ್ದರಿಂದ ಆಯಾ ಪ್ರದೇಶದ ಬೋರು ಕೊರೆವವರ ನಿರ್ದೇಶನ ಹಾಗು ಬೇಡಿಕೆಯ ಮೇಲೆ ಅದರ ವಿನಾಯನಗಳನ್ನು ರೂಪಿಸುತ್ತಾರೆ.

ಬೋರು ಕೊರೆಯಲು ಮುಖ್ಯವಾಗಿ ಬೇಕಿರುವುದು: ಮಣಿ ಕೊರೆಯುವ ಕಟ್ಟರ್. (ನೆಲ ಭ್ಯಾರಿಗೆ) ಕೇಸಿಂಗ್ ಪ್ರೈಪ್ರೋಗಳು (ಇದರ ಭಾಗದಲ್ಲಿ ಮರಳನ್ನು ಶೋಧಿಸಿ ನೀರನ್ನಾಷ್ಟೇ ಒಳಗೆಬಿಟ್ಟುಕೊಳ್ಳುವಂತೆ ಆಕ್ಸ್‌ಲ್ ಬ್ಲೇಡ್‌ನಿಂದ ಸೀಳಿಸಿದಾಗಿ ಹಾಗೂ ಕ್ರಮಾಗತರವಾಗಿ ಕತ್ತಲಿಸುತ್ತಾರೆ, ಕೆಲವೇಡೆ ಸಣ್ಣ ರಂದ್ರಗಳನ್ನು ಮಾಡಿ ಅದರ ಸುತ್ತ ಹಳ್ಳಿಸ್ಕೋ ಅಥವಾ ತೆಂಗು ಹುರಿಯನ್ನು ಸುತ್ತಿರುತ್ತಾರೆ. ಹೀಗಾಗಿ ಇದು ಮರಳು ಶೋಧಕವಾಗುತ್ತದೆ), ಮರಳು ಎತ್ತುವ ಉಪಕರಣ ಶೇಲ್, ಮೇಲೆ ನಿಂತು ಮರಳನ್ನು ಕಟ್ಟಿ ತೆಗೆಯಲು ಎರಡು ಕ್ಲ್ಯಾಂಪ್‌ಗಳು, ಕ್ಲ್ಯಾಂಪ್‌ಗಳು, ಜೈನ್‌, ಸ್ವಾನ್‌ರ್, ವೈರ್‌ಗಳು, ಕಟ್ಟಿಂಗ್ ಪ್ಲೇಯರ್, ಪ್ರಾರ್ಟ್‌ವಾಲ್ವ್‌ಗಳು, ಬಟಾಣೆ ಜಲ್ಲಿ, ಇ ರಿಂದ ೨ ಅಶ್ವಶಕ್ತಿ ಮೋಟಾರು, ಅವಶ್ಯವಿದ್ದೇ ವಿದ್ಯುತ್ತಕ್ಕಿಗೆ ಪರ್ಯಾಯವಾಗಿ ಡೀಸಲ್ ಪಂಪ್‌ಗಳು.

ಮೇದಲು ನೆಲಭ್ಯಾರಿಗೆಯ ಅಡಿಯನ್ನು ಕೊರೆಯಲನುಕೂಲವಾಗುವಂತೆ ಕತ್ತಲಿಸಿಕೊಳ್ಳಲಾಗುತ್ತದೆ. ನಂತರ ನೆಲವನ್ನು ಮೇಡು ಮಾಡಿಕೊಂಡು ಇಬ್ಬರು ಕ್ವೆನಿಂದಲೇ ಮಣಿ ಕೊರೆಯುತ್ತಾರೆ. ಹೀಗೆ ಇಂ ಇಂದ ಇಂ ಅಡಿಗಳ ಆಳದಲ್ಲಿ ನೀರು-ಮರಳು ಒಟ್ಟಾಗಿ ಸಿಗುತ್ತದೆ. ಜೈನ್‌ಗೆ ಕಟ್ಟಿದ ಮರಳೆತ್ತುವ ಶೇಲ್ ಬಳಸಿ ಮರಳನ್ನು ಕುಟ್ಟಿ ಕುಟ್ಟಿ ಮೇಲೆತ್ತುತ್ತಾರೆ. ನಂತರ ರಂದ್ರ ಕೊರೆದ ಪಿವಿಸಿ ಪ್ರೈಪ್‌ನ್ನು ಕಟ್ಟರ್ ಒಳಗೆ ಬಿಡುತ್ತಾ ಗಟ್ಟಿ ಬಂಡೆ ಅಥವಾ ಗಟ್ಟಿ ನೆಲ ಸಿಕ್ಕಾಗ ನಿಲ್ಲಿಸುತ್ತಾರೆ. ಪಿವಿಸಿ ಪ್ರೈಪ್ ಹೊರ ಮೇಲೇತ್ತಿ ಸುತ್ತ ಬಟಾಣೆ ಜಲ್ಲಿಯನ್ನು ತುಂಬುವ ಮೂಲಕ ಮರಳು ರಂದ್ರಗಳನ್ನು ಮುಚ್ಚೆ ದಂತೆ ತಡೆಗಟ್ಟಿ ಬಹುದು. ಹೀಗೆ ನಿರ್ಮಿಸುವ ಸೋನುಬಾವಿಗೆ ನೀರಿನ ವಿಪುಲತೆಗಾಧಾರಿತವಾಗಿ ಮೂರಿಂದ ಏಳು ಅಶ್ವಶಕ್ತಿಯ ಮೋಟಾರಗಳನ್ನು ಅಳವಡಿಸಲಾಗುತ್ತದೆ. ವಿದ್ಯುತ್ತಕ್ಕಿಯ ಅಭಾವವಿದ್ದು ಡೀಸಲ್ ಪಂಪ್ ಬಳಸಿ ನೀರನ್ನು ಮೇಲೆತ್ತಲಾಗುತ್ತದೆ.



ಬೆಂಗಳೂರಿನ ರೇಳುಕಾ ಮಂಜುನಾಥ್ ಕವಾಯಿಸಿ ಬರಹಗಾರರು. ಭಾರತೀಯ ವಿದ್ಯಾಭವನದಿಂದ ಸ್ವಾತ್ಮಕೋತ್ತರ ಪತ್ರಿಕೋದ್ಯಮ ಡಿಪ್ಯೂಟಿ ಪದವಿಧಾರೆ. ಮೂಲತಃ ತುಮಕೂರು ಜಿಲ್ಲೆ ಗುಬ್ಬಿಯವರು.



ಅಟ್ಟ ಸೇರಿರುವ ಜೋಸೆಂಟ್ ಪೆದ್ದತಿ

ರಾಧಾಕೃಷ್ಣ ಎಸ್. ಭಾಗ್ನಿ

ಜೋಟ್ ಪದ್ಧತಿ ಉತ್ತರ ಕನ್ನಡ ಜಿಲ್ಲೆಯಲ್ಲಿನ ನೀರು ನಿರ್ವಹಣೆಯ ಜಾಗ್. ಇದು ಸನ್ನೆ ಸೂತ್ರದ ಅಥವಾ ದಲ್ಲಿ ನೀರುತ್ತಲು ನಮ್ಮ ಪರಂಪರೆ ಕಂಡುಕೊಂಡಿದ್ದ ಸಾಧನ. ಇಲ್ಲಿ ನೀರನ ಮಿತ ಬಳಕೆಯಿತ್ತು. ಅಂತರ್ಜಾಲಕ್ಕೆ ಯಾವುದೇ ಹಾನಿಯಾಗಿಲ್ಲ. ಕೃಷಿಕರ ದಿನಚರಿಯ ಅವಿಭಾಜ್ಯ ಅಂಗವಾಗಿದ್ದ ಈಗ ಅಪರೂಪವಾಗುತ್ತಿರುವ ವಿಶಿಷ್ಟ ಪದ್ಧತಿಯ ಪರಿಚಯ ಇಲ್ಲಿದೆ.

ಅದು ತಿಂಗಳ ಕೊನೆಯ ದಿನಗಳಲ್ಲಿ ಒಂದು. ಮನು ಬೆಳಗನಿಂದ ಕಣ್ಣ ಬಿಟ್ಟಿರಲಿಲ್ಲ. ಜ್ವರ ಕಾಯುತ್ತಿತ್ತು. ಏನಾದರೂ ಮಾಡಬೇಕೆನ್ನುವಷ್ಟು ರಲ್ಲಿ ಉರಿಂದ ಒಂದಿಬ್ಬರು ದಿಕ್ಷಿರನೆ ಬಂದಿಳಿದುಬಿಟ್ಟಿದ್ದರು. ನಾನ್ನಕೆ ಸಿಡಿಮಿಡಿಗುಟ್ಟಿತ್ತಿದ್ದಾಗು. ಬಂದವರೆದರೂ ಸೌಜನ್ಯ ಮೀರಲಾರದೆ ಅರ್ಜೆಂಟ್ ಮೀರ್ಟಿಂಗ್ ನೇವ ಹೇಳಿ ಮನೆಯಿಂದ ಹೊರಬಿದ್ದೆ. ನಾಲ್ಕುರು ಸ್ನೇಹಿತರಿಗೆ ಫೋನಾಯಿಸಿದೆ. ಹತ್ತು ರೂ. ಖಚಣಯಿತೇ ವಿನಾ ಒಂದು ಹೈಸೆಯೂ ಹಂಟ್ಲಿಲ್ಲ. ಪೆಚ್ಚು ಮೋರೆ ಹಾಕಿ ಮುಟ್ಟ ಮುಟ್ಟ ಮಧ್ಯಾಹ್ನದ ದಿಕ್ಕು ತೋಚದೇ ಮನೆಯು ಗೇಟ್ ತೆಗೆದಾಗ ಅಂಗಳದಲ್ಲಿ ಮನು ಕಿಲಕಿಲ ಆಡುತ್ತಿತ್ತು. ಅಡುಗೆ ಮನೆಯಿಂದ ಕಜ್ಜಾಯದ ಪರಿಮಳ. ಅವಳು ನೆಂಟರ ಕಡೆಯ ಹೆಂಗಸಿಗೆ ಕುಂಕುಮ ಕೊಟ್ಟು ಸೀರೆ ಕೈಗಿಡುತ್ತಿದ್ದಾಗು. ನಾಸಿವೆ ಡಬ್ಬಿಯಲ್ಲಿ ಅಡಗಿಸಿಟ್ಟಿದ್ದ ಅವಳ ದುಡ್ಡ ಮಯಾದ ಉಳಿಸಿತ್ತು.

ನಿಜ, ನೀರಿನ ನಿರ್ವಹಣೆಯಿಂದರೆ ಒಂದರಿಂದ ಸಂಬಳದಲ್ಲಿ ಸಂಸಾರ ತೂಗಿಸುವ ಮಧ್ಯಮ ವರ್ಗದ ಕುಟುಂಬದ ರೀತಿಯಲ್ಲೇ. ಹಣವನ್ನು ಸಾಲ ಬೇಡಿಯಾದರೂ ತರಬಹುದು. ಅದರೆ ನೀರು ಸಿಗದು. ಹೀಗೆ ಹೇಳುವಾಗ ಚಿಕ್ಕಂದಿನಲ್ಲಿ ನಮ್ಮ ತೋಟದ ಅವಳಿಗಳಲ್ಲಿ ಧಳಧಳನೆ ಹೊಳೆಯುತ್ತು, ಜುಳುಜುಳು ಸದ್ಯ ಮಾಡುತ್ತ ಹರಿಯುತ್ತಿದ್ದ ಜಲರೇಖೆ ನೆನಹಿಗೆ ಬರುತ್ತದೆ. ಅವಳೆಯ ನೀರಿನಗುಂಟ ನಡೆದು ಕಾಲು ತೋಲ್ಯಿಸಿಕೊಳ್ಳುತ್ತು, ಅಲ್ಲಿಯೇ ಅಣ್ಣತಮ್ಮುಂದಿರು ಜೆಲಾಟಿವಾಡುತ್ತ ಹೋಗುತ್ತಿದ್ದ ದಿನಗಳ ಚಿತ್ರಣ ಮೂಡುತ್ತದೆ. ಈ ಪರಿ ನೀರು ಎಲ್ಲಿಂದ ಹರಿದು ಬಂದಿತು? ತೋಟದ ತಲೆಕಟ್ಟಿನಲ್ಲಿ ತಣ್ಣಗೆ, ಕನ್ನಡಿಯಂತೆ ಕುಳಿತಿರುವ ಆ ಕೆರೆಯ ತುಂಬ ತುಳುಕಿನವಷ್ಟು ನೀರ ತುಂಬಿಟ್ಟಿರಾದರೂ ಯಾರು? ನೀರಬಾರಿ ಯಿದಿನ ಮಾರು, ಕಣೆಯು (ಮನೆಯ ಆಳರಗಳು) ನೀರಿಕೊಂಡು ಅಷ್ಟು ನೀರನ್ನು ಕರೆ-ಕರೆದು ಎತ್ತಿ ಕರೆಯನ್ನು ಬರಿದು ಮಾಡಿಟ್ಟರೂ ಬೆಳಗಾಗುವಷ್ಟರಲ್ಲಿ ಮತ್ತದೇ ಘನಗಂಭೀರು ದಲ್ಲಿ ತುಂಬಿ ನೀಂತಿರುತ್ತಿದ್ದ ಅದರ ಗುಟ್ಟಾದರೂ ಏನು? ಎಂಬಿತ್ತಾದಿ ಪ್ರಶ್ನೆಗಳಿಗೆ ಉತ್ತರ ಹೊಳೆಯದೇ ಸುಮ್ಮನೆ ಅಲ್ಲೇ ಬಿಡ್ಡರುತ್ತಿದ್ದ ಕಲ್ಲೊಂದನ್ನು ಎತ್ತಿ ಕರೆಯೆಡೆಗೆ ಬೀಸುತ್ತಿದ್ದೇವೆ. ಹಾಗೆ ಕಲ್ಲು ಎನೆಯಲು ನಿರ್ದಿಷ್ಟ ಕಾರಣಗಳಿಲ್ಲದಿದ್ದರೂ ಅದು ಪಳಕ್ಕನೆ ಬೀಳುತ್ತಿದ್ದ ಪರಿ, ಬಿಡ್ಡ ಕ್ಷಣವೇ ಒಂದಷ್ಟು ನೀರು ಮೇಲೆ ಚಿಮ್ಮಿಸುತ್ತಿದ್ದ ರೀತಿ, ಅದರ ಸುತ್ತ ವೃತ್ತಾಕಾರದಲ್ಲಿ ಒಂದರಿಂದ ನಿಮಿಷಗಳವರೆಗೆ ಮೂಡುತ್ತಿದ್ದ ಅಲೆಗಳು...ಇತ್ಯಾದಿಗಳನ್ನು ನೋಡಿ ಸಂಭ್ರಮಿಸುತ್ತಿದ್ದುದಂತೂ ನಷ್ಟಿ.

ಹೌದು, ಆ ಕರೆಯೆಂಬೋ ಕರೆ ಅಕ್ಷರಶಃ ನೀರಿನ ಬಿಜಾನೆ. ತೋಡಿದಷ್ಟ್ವಾ ತುಂಬಿಕೊಳ್ಳುತ್ತಿದ್ದ, ಬಗೆದಷ್ಟ್ವಾ ಒತ್ತರಿಸಿ ಬರುತ್ತಿದ್ದ ಆ ಸೆಲೆಗೆ ಮತ್ತೊಂದು ಸಾಟಿಯೇ ಇಲ್ಲವೆಂಬುವ ಮಟ್ಟಗೆ ಅದು ನಮ್ಮನ್ನು ಸೆಳೆದಿಟ್ಟು ಕೊಂಡಿತ್ತು. ಆ ಕಾರಣಕ್ಕೆ ನೀರಬಾರಿಯ ದಿನವೆಂದರೆ ನಾನಂತಲೇ ಅಲ್ಲ, ನಾನು, ನನ್ನಂಥ ಎಲ್ಲ ಚಿಣ್ಣರ ಪಾಲಿಗೆ ಅದು ಜಲಹಬ್ಬ.

ಬೆಳ್ಳಂಬೆಳಗ್ಗೆ ವೂರು, ಕಣೆಯಂತೆ ಬಂದು ಜೋಟ್, ತಟ್ಟ, ಹಾಳೆ, ಗುಡ್ಡಲಿಗಳನ್ನು

ಜೋಡಿನಲಾರಂಭಿಸಿದರೆ ನಾಕು. ಆ ಹತ್ಯಾರಗಳ ಶಬ್ದವೇ ನಮ್ಮನ್ನು ಸಂಭ್ರಮದ ಲೋಕಕ್ಕೆ ಕೊಂಡೊಯ್ದು ಕೇಂಕ ಹಾಕುವಂತೆ ಮಾಡಿಸುತ್ತಿದ್ದವು. ಉಲ್ಲಿಧ ದಿನ ಅಮೃತೀಗರೆದು ಕರೆದರೂ ಎಂಟು ಗಂಟೆಯವರೆಗೆ ಹಾಸಿಗೆ ಬಿಟ್ಟೇಳೆಲು ಒಲ್ಲದ ನಾವು, ಅಂದು ಏಳಕ್ಕೆಲ್ಲ ಆಸರಿ ಕುಡಿದುಕೊಂಡು ಜೆಡ್ಡಿ ಏರಿಸಿಕೊಳ್ಳುತ್ತೆ ತೋಟಕ್ಕೆ ಇಂದು ಬಿಡುತ್ತಿದ್ದವು. ತೀರಾ, ನೀರಲ್ಲಿ ಆಡಡ್ಲೋ ತಮಾ, ಥಂಡಿಯಾದೈ ಏನು ಕಢೆ? ಎಂಬ ಅಮೃತನ ಕಾಳಜಿಯಾಗಲಿ, ಕೇರೆ ಬುಡಕ್ಕೆ ಹೋಗಿ ಪೋರ್ಹೊ ಬಿಡ್ಡೊಕು ಎಂಬ ಅಜ್ಞಿಯ ಅತಂಕವಾಗಲೀ ನಮ್ಮನ್ನು ತಡೆದಿಡಲು ನಾಧ್ಯವಿರಲಿಲ್ಲ. ಒಂದೊಮ್ಮೆ ಅಪ್ಪ, ಅಪ್ಪವ್ವ ಗದರಿದರೆ ಮಾತ್ರ ತಡೆಯಲಾಗದ ದುಃಖ.

ಅಂಥದ್ದೊಂದು ಸಂಭ್ರಮದ ಹಿಂದೆ ವಿಶಿಷ್ಟ ಪರಂಪರೆ ಇದೆ ಎಂಬುದಾಗಲೀ, ಅತ್ಯಂತ ಕರಾರುವಾರ್ಕ ಕೃಷಿ ಪದ್ಧತಿಯ ಬಗೆಗಾಗಲೀ, ನೀರು ನಿರ್ವಹಣೆಯ ಜಾಣ್ಯೆಯ ಕುರಿತು ಅರಿಯುವ ತಾಳ್ಯೆಯಾಗಲೀ, ಪಯನಾಗಲೀ ನಮ್ಮದಾಗಿರಲಿಲ್ಲ. ಆದರೆ ಅಂದು ಆ ನೀರಾಟದ ನಡವೆಯೂ ಹಂಟಿದ ಕುತೂಹಲ, ಅದರ ಬೆನ್ನಲ್ಲೇ ಮೋಳೆತ ಪ್ರಶ್ನಾಗಳಿಗೆ ಇಂದು ಉತ್ತರ ದೊರಕುತ್ತಿದೆ. ಬಹುಶಃ ಅಂದಿನಂತೆಯೇ ಇಂದಿನೂ ಅಂಥ ನೀರುಬಾರಿಗಳು ಮುಂದುವರಿದಿದ್ದರೆ ಅದೊಂದು ವಿಶಿಷ್ಟ, ಅತ್ಯಮೂಲ್ಯ ಜಲ ನಿರ್ವಹಣಾ ಪದ್ಧತಿಯಾಗಿತ್ತು ಎಂದು ನೆನಪಿಸಿಕೊಳ್ಳುತ್ತು ಇಷ್ಟೊಂದು ಸುದೀರ್ಘ ಅಕ್ಷರ ಮಾಲೆ ಪೊಚಿಸುವ ಪ್ರಮಯೇವೂ ಬರುತ್ತಿರಲಿಲ್ಲವೇನೋ?

ಉತ್ತರ ಕನ್ನಡ ಜಿಲ್ಲೆಯ ಕೃಷಿಕರ, ಅದರಲ್ಲಿ ಅಡಕೆ ಬೆಳೆಗಾರರ ದಿನಚರಿಯ ಅವಿಭಾಜ್ಯ ಅಂಗವಾಗಿದ್ದ ಜೋಟ್ಟೆ ಪದ್ಧತಿ ಅಪರೂಪವಾಗಿಬಿಟ್ಟಿದೆ. ಇನ್ನೂ ಸ್ವಷ್ಟವಾಗಿ ಹೇಳುವುದೆಂದರೆ ಕಾಣೆಯಾಗುತ್ತಿದೆ. ಒಂದು ಕಾಲದಲ್ಲಿ ಉತ್ತರ ಕನ್ನಡದ ಪ್ರತಿ ಮನೆಯ ಜಗುಲಿಯ ತುದಿಯಲ್ಲಿ ರಾರಾಜಿಸುತ್ತಿದ್ದ, ರಾಜಮರ್ಯಾದೆಯಲ್ಲಿ ಬೀಜನ್ನಿತ್ಯದ್ದ 'ಜೋಟ್ಟೆ'ಗಳು ಇಂದು ಬಹುತೇಕ ಅಟ್ಟ ಸೇರಿವೆ, ಕೆಲವರು ಶುದ್ಧ ತಾಪ್ಯದ ಜೋಟ್ಟೆಗಳನ್ನು ಮುರಿಸಿ ಪಾತ್ರೆ-ಹಗಡೆ ಮಾಡಿಸಿದ್ದರೆ, ಮತ್ತೆ ಕೆಲವರು ಮಾರಿ ಕೈತೊಡುಕೊಂಡಿದ್ದಾರೆ.

ಜೋಟ್ಟೆಗಳ ಸ್ಥಾನವನ್ನು ಆಕ್ರಮಿಸಿಕೊಂಡಿರುವ ಡೀಸೆಲ್ ಪೆಂಪ್ಸೆಂಟ್ಗಳು ಯಾವ ಪರಿಯ ಪರಿಣಾಮ ಬೀರಿದೆ ಎಂದರೆ ಜೋಟ್ಟೆ ಎಳೆ ಕಟ್ಟಿವುದೂ ಅಲ್ಲಿನ ಮಂದಿಗೆ ಮರಿತು ಹೋಗಿರಬಹುದು.

ಇಂದು ಆ ಸಂಭ್ರಮ ನಮ್ಮ ಪಾಲಿಗೆ ಉಳಿದಿಲ್ಲ ಎನ್ನವುದಕ್ಕಿಂತ, ನೀರು ನಿರ್ವಹಣೆಯಲ್ಲಿನ ಆ ಭಾಗದ ಕೃಷಿಕರ ಒಟ್ಟಾರೆ ಶಿಸ್ತ ಸಂಪೂರ್ಣ ನಶಿಸಿಕೊಂಡಿದೆ. ಅದರೊಂದಿನೆ ಆಗಿನ ನೀರಿನ ಸಮ್ಮಾನದ್ದಿನ ನಕ್ಕೆ ಇದಕ್ಕೆ ಮತ್ತೆ ಕಾರಣಗಳನ್ನು ಹುಡುಕಬೇಕಿಲ್ಲ.

ಮಾನವ ಶ್ರಮದ ಮೇಲೆಯೇ ನಡೆಯುಕೊಂಡು ಬಂದಿದ್ದ ಜೋಟ್ಟೆ ಪದ್ಧತಿಯಲ್ಲಿ ಏನೇ ಕೊಸರಾಡಿದರೂ ಅಂತರ್ಜಾಲವನ್ನು
ಬಗೆಯಲಾಗುತ್ತಿರಲಿಲ್ಲ, ಮಾತ್ರವಲ್ಲ ಸಿಕ್ಕಬ್ಬೇ
ನೀರಿನಲ್ಲಿ ಪಾಲಿಯ ಮೇಲೆ ಸುತ್ತಲಿನ ಮೂರಾಳು
ತೋಟಗಳಲ್ಲಿ ಬೆಳೆ ಬೆಳೆದು ಫ್ರೆಸಲು
ಮನೆಗೊಯುವ ಕ್ರಿಯಾಶೀಲತೆಗೆ ಬರವಿರಲಿಲ್ಲ.
ಇಂದಿನ ಡೀಸೆಲ್ ಪೆಂಪ್ಸೆಂಟ್ಗಳು ಕೇಸರು ಕೇಸರನ್ನಿಂದ
ಬಿಡದೆ ಕೆರೆಯ ನೀರನ್ನು ಆರಿಸಿ ಬಟ್ಟಾ ಬಯಲು
ಮಾಡಿದ್ದಲ್ಲದೋ ಅಡಕೆ ತೋಟವನ್ನೋ
ಬರಸುತ್ತಿರುವುದಕ್ಕೆ ಚಂಡೆ ಮುರಿದು ಬೀಜನ್ನಿತ್ಯದ್ದ ರುವ
ನಸಿಗಳೇ ನಾಕ್ಕಿ ಜೋಟ್ಟೆಯ ಕಾಲದಲ್ಲಿಂದು
ನಾಜೂಕಿತ್ತು. ಜಾಣ್ಯೆಯಿತ್ತು. ಅದೆಲ್ಲಕ್ಕಿಂತ ಹೆಚ್ಚಿಗೆ ಎಷ್ಟು
ನೀರೆತ್ತಿದರೆ, ಎಷ್ಟು ಪ್ರದೇಶಕ್ಕೆ ನೀರು



ಹಾಯಿಸಬಹುದೆಂಬ ಲೇಕ್ಕಾಚಾರವಿತ್ತು. ಹೀಗಾಗಿ ಯಾವ ಕಡೆಯಲ್ಲಿ ಕೊರತೆ ಎಂಬ ಪದವೇ ಇರಲಿಲ್ಲ.

ಜೋಟ್ಟೆಯೆಂಬುದು ಅತ್ಯಂತ ನಿಖರ ಸನ್ನೆ ಸೂತ್ರದ ಆಧಾರದಲ್ಲಿ ನೀರೆತ್ತಲು ನಮ್ಮ ಪರಂಪರೆ ಕಂಡು ಕೊಂಡಿದ್ದ ಸಾಧನವಾಗಿತ್ತು. ಇದೆ ಏತದ ಮಾದರಿಯಲ್ಲಿರುತ್ತಿತ್ತು.

ಸರಿ ಸುಮಾರು ನಾಲ್ಕೆಡು ಬಿಂದಿಗೆಯಲ್ಲಿ ಹಿಡಿಯಬಹುದಾದಷ್ಟು ನೀರನ್ನು ಒಬ್ಬ ಮನುಷ್ಯ ಅನಾಯಾಸವಾಗಿ ಜೋಟ್ಟೆಯಲ್ಲಿ ತುಂಬಿ ಎತ್ತಿ ಅವಳಿಗೆ ಹಾಯಿಸುತ್ತಿದ್ದ. ಅಗಲ ಬಾಯಿ ಇರುವ ತಾಪ್ಯದ ಪಾತ್ರಿಗೆ ಅಡ್ಡಲಾಗಿ ಒಂದು ಕೊಕ್ಕೆಯನ್ನು ಜೋಡಿಸಿರಲಾಗುತ್ತಿತ್ತು. ಅದನ್ನು ಜೋಟ್ಟೆಗಳ ಕೆಕ್ಕಿಸಿಕ್ಕಿಸಿ ಕೆರೆಯಲ್ಲಿ ಇಲಿಸಿ ನೀರೆತ್ತುವುದು ಸುಲಭ. ಗಳಿಗೆ ತುದಿಯಲ್ಲಿ ಲಂಬವಾಗಿ ಜೋಟ್ಟೆ ಎಳೆ (ಉದ್ದದ ಅಡಕೆ ಮರ) ಕಟ್ಟಲಾಗಿರುತ್ತದೆ. ಅದಕ್ಕೆ ಆಧಾರವಾಗಿ ಎರಡು ಕಂಬಗಳು. ಎಳೆಯ ತುದಿಯಲ್ಲಿ ಭಾರದ ಕಲ್ಲು ಕಟ್ಟಿರುತ್ತಿದ್ದರಿಂದ ಇಡೀ ವ್ಯವಸ್ಥೆ ಒಂದು ರೀತಿಯಲ್ಲಿ ಮಕ್ಕಳ ಆರ-ಭಾರ ಆಟದ ರೀತಿಯಲ್ಲಿ ಕೆಲಸ ಮಾಡುತ್ತದೆ.

ಕೆರೆಯ ನಿರ್ದಿಷ್ಟ ಭಾಗದಲ್ಲಿ ನಿರ್ಮಿಸಿಕೊಂಡಿರುವ ಅಟ್ಟಣಿಗೆಯ ಮಧ್ಯದಲ್ಲಿ ಜೋಟ್ಟೆ ಕೆಳಕೆಕ್ಕ ಹೋಗಲು ಜಾಗ ಬಿಡಲಾಗಿರುತ್ತದೆ. ಅಟ್ಟಣಿಗೆಗೆ ಅಭಿಮುಖವಾಗಿ ಇಡೀ ಏತ ವ್ಯವಸ್ಥೆಯನ್ನು ನಿರ್ಮಿಸಿಕೊಂಡು, ಅಲ್ಲಿಂದ ಮುಂದಕ್ಕೆ ನೀರು ಸರಾಗವಾಗಿ ಹರಿಯುವಂತೆ ತೋಟದ ಗುಂಟು ‘ಅವಳೆ ತೋಡಿರಲಾಗಿರುತ್ತದೆ. ಅಟ್ಟಣಿಗೆಯ ಮುಂದೆ, ಕೆರೆಗೆ ಬೆನ್ನು ಮಾಡಿ ನಿಲ್ಲುವ ಮನುಷ್ಯ, ಜೋಟ್ಟೆಗಳನ್ನು ಎಳೆದು ಜೋಟ್ಟೆ ಪಾತ್ರಿಯನ್ನು ಕೆರೆಯಲ್ಲಿ ಮುಳ್ಳಿಸುತ್ತಾನೆ. ನೀರು ತುಂಬಿದ ಬಳಿಕೆ ಕೈ ಸಡಿಲ ಬಿಟ್ಟೆ ಗಳವನ್ನು ಮೇಲಕ್ಕೂತ್ತಾನೆ. ಇದಕ್ಕೆ ಹೂರಕವಾಗಿ ಜೋಟ್ಟೆ ಎಳೆಯ ಇನ್ನೊಂದು ತುದಿಗೆ ಕಟ್ಟಿರುವ ಕಲ್ಲು ಹಿಂಬಾರ ನೀಡುತ್ತದೆ. ಪಾತ್ರ ಮೇಲಕ್ಕೆ ಬರುತ್ತಿದ್ದಂತೆ ಕಾಲುವೆಯ ದಿಂಡಿಗೆ ಸರಿಯಾಗಿ ಆನಿಸಿ ವೋಗಚುತ್ತಾನೆ. ಮನಃ ಜೋಟ್ಟೆ ಎಳೆದು ನೀರು ತುಂಬಿಸಿಕೊಳ್ಳುತ್ತಾನೆ. ಮತ್ತೆ ಮೇಲೆತ್ತಿ ಜೆಲ್ಲುತ್ತಾನೆ.... ಮೂರು ನಾಲ್ಕು ಗಂಟೆಯವರೆಗೂ ಈ ಪ್ರಕ್ರಿಯೆ ನಿರಂತರವಾಗಿ ಸಾಗುತ್ತದೆ.

ಅದೇ ಸಮಯಕ್ಕೆ ಇನ್ನೊಬ್ಬ ಕಾಲುವೆಯಲ್ಲಿ ಹರಿದು ಬರುವ ನೀರನ್ನು ಅಲಲ್ಲಿ ಕಟ್ಟಿಗಳ ಮೂಲಕ ನೀಲಿಸಿಕೊಂಡು ಹಾಳೆಯನ್ನು ಬಳಸಿ ಸಸಿಗಳ ಬುಡಕ್ಕೆ ತೋಕು (ಹಾರಿಸು) ತ್ತಾನೆ. ಸುತ್ತಲಿನ ಎಲ್ಲ ಸಸಿಗಳಿಗೆ ನೀರು ಹಾಯಿಸಿ ಮುಗಿದ ಬಳಿಕೆ ಇನ್ನಷ್ಟು ಮುಂದಕ್ಕೆ ಹೋಗಿ ಮನಃ ಹೀಗೆಯೇ ಮಾಡುತ್ತಾನೆ. ಅವಳೆಯ ಅಕ್ಕಪಕ್ಕದ ಎಲ್ಲ ಸಸಿಗಳಿಗೆ ನೀರುಣಿಸಿ ಮುಗಿದ ಬಳಿಕೆ ನೀರನ್ನು ಇನ್ನೊಂದು ಅವಳೆಯತ್ತ ತಿರುಗಿಸಲಾಗುತ್ತದೆ.

ಸಮುದಾಯ ಕೇಂದ್ರಿತ ಜೋಟ್ಟೆ ಪದ್ಧತಿಯಲ್ಲಿ ಒಂದು ಕೆರೆ ಸುತ್ತಲಿನ ನಾಲ್ಕುರು ಕುಟುಂಬಗಳಿಗೆ ನೀರಿದ ಜಮೀನಿಗೆ ಜಲಾಶಯ ತಾಣವಾಗಿರುತ್ತಿತ್ತು. ಕೆರೆ ಯಾರ ಜಮೀನಿನಲ್ಲಿ ನಿರ್ಮಾಣವಾಗಿರುತ್ತದೋ ಅಂಥವರು ಅದರ ಸಂಪೂರ್ಣ ಹಕ್ಕುದಾರಾಗಿರುತ್ತಾರಾದರೂ, ನೀರಿನ ಬಳಕೆಯ ವಿಚಾರದಲ್ಲಿ ಅತ್ಯಂತ ಸಹಕಾರಿ ತತ್ತ್ವವನ್ನು ಅನುಸರಿಸಲಾಗುತ್ತಿತ್ತು. ಹಾಗೆಯೇ ಕೆರೆಯ ನಿರ್ವಹಣೆ ಸಹ ಎಲ್ಲ ಬಳಕೆದಾರರ ಆದ್ಯ ಹೊಣೆಯಾಗಿರುತ್ತಿತ್ತು. ನೀರಿನ ಬಳಕೆಗೆ ಪ್ರತಿಯಾಗಿ ಕೆರೆಯ ಮಾಲೀಕರಿಗೆ ನಿರ್ದಿಷ್ಟ ಪ್ರಮಾಣದ ಕರ, ಕೃಷಿ ಉತ್ಪನ್ನದ (ಅಡಕೆ) ರೂಪದಲ್ಲಿ ಪ್ರತಿ ವರ್ಷ ಪಾವತಿಯಾಗುತ್ತಿತ್ತು. ಬೇಸಿಗೆಯಲ್ಲಿ ಪಾಳಿ ರೂಪದಲ್ಲಿ ನೀರು ಹಂಚಿಕೆಯಾಗುತ್ತಿದ್ದರಿಂದ ವಿವಾದವೆಂಬ ಪ್ರಶ್ನೆಯೇ ಉದ್ಭವಿಸುತ್ತಿರಲಿಲ್ಲ. ಒಂದೊಮ್ಮೆ ಸಣ್ಣ-ಮುಟ್ಟೆ ಸಮನ್ಯ ತಲೆದೋರಿದರೂ ಎಲ್ಲ ಬಳಕೆದಾರರು ಒಂದಕ್ಕೆ ನೇರಿ ಅದನ್ನು ಸಂಧಾನದ ಮೂಲಕ ಬಗೆಹರಿಸಿಕೊಳ್ಳುತ್ತಿದ್ದರು.

ವರ್ಷದ ಆರಂಭದಲ್ಲೇ ಎಲ್ಲರೂ ಕುಳಿತು ನೀರಿನ ಸಂಗ್ರಹದ ಪ್ರಮಾಣ, ಆ ವರ್ಷದ ಮುಳೆಯನ್ನು ವಲಂಬಿಸಿ ಹಂಚಿಕೊಳ್ಳುತ್ತಿರುತ್ತಿರುತ್ತಿದ್ದರಿಂದ ಕೊರತೆಯೆಂಬುದೇ ಕಾಣಿಸಿಕೊಳ್ಳುತ್ತಿರಲಿಲ್ಲ. ಹೆಚ್ಚು ಜಮೀನಿನವರಿಗೆ ಹೆಚ್ಚು ನೀರು; ಸಹಜವಾಗಿ ಹೆಚ್ಚು ಕರ. ಒಂದೊಮ್ಮೆ ಆ ವರ್ಷ ನೀರಿನ ಪ್ರಮಾಣ ಕಡಿಮೆ ಇದೆ ಎಂದನ್ನಿಸಿದರೆ ದೊಡ್ಡ ಹಿಡುವಳಿದಾರರ

ಭಾಗದಲ್ಲಿ ಕಡಿತವಾಗುತ್ತಿತ್ತು. ಇದು ಇಳಿಕೆ ಪದ್ಧತಿಯಲ್ಲಿ ಮುಂದುವರಿಯುತ್ತಿತ್ತು. ಹೀಗಾಗಿ ಮುಂದಿನ ಮಳೆಗಾಲ ಆರಂಭವಾಗುವವರೆಗೂ ನೀರಿನ ಸಂಗ್ರಹವನ್ನು ಕಾಯ್ದುಕೊಳ್ಳಲು ಸುಲಭವಾಗುತ್ತಿತ್ತು.

ಜೊಟ್ಟೆ ಪದ್ಧತಿಯ ಇನ್ನೊಂದು ಪ್ರಮುಖ ಪ್ರಯೋಜನವೆಂದರೆ ಒಂದಿನಿತ್ತಾ ನೀರು ವೃಧಾ ಪೋಲಾಗದಂತೆ ಎಚ್ಚರವಹಿಸುವುದು. ವಾನವ ಶ್ರವಣಿಂದ ನೀರೆತ್ತುವುದರಿಂದ ಕೆರೆಯಲ್ಲಿನ ಅಂತರ್ಜಾಲವನ್ನು ಮುಟ್ಟುವ ಪ್ರಶ್ನೆ ಇರಲಿಲ್ಲ. ಬದಲಾಗಿ ಕೆರೆಯ ಮೇಲ್ಯೇನಲ್ಲಿ ಸಂಗ್ರಹವಾಗುವ ನೀರು ಮಾತ್ರ ಬಳಕೆಯಾಗುತ್ತದೆ. ಒಮ್ಮೆ ಕೆರೆಯಲ್ಲಿ ನೀರೆತ್ತಿದಾಗ ಖಾಲಿಯಾದಂತೆ ಕಂಡರೂ ಬೆಳಗಾಗುವುದರೊಳಗೆ ಅಲ್ಲಿರುವ ಜಲನೆಲೆಯಿಂದ ಮತ್ತೆ ಅದು ತುಂಬಿಕೊಳ್ಳುತ್ತಿತ್ತು. ಸುತ್ತೆಲ್ಲ ಪ್ರದೇಶದಲ್ಲಿ ಬಿದ್ದ ಮಳೆ ನೀರಿನೆ ಅಂತಿಮ ತಾಣ ಕೆರೆಯಾಗುತ್ತಿತ್ತು.

ಅಂತರ್ಜಾಲ, ತೇವಾಂಶ ರಕ್ಷಣೆಯಲ್ಲಿ ಇನ್ನೂ ಮಹತ್ವದ ಪಾತ್ರವಹಿಸುವುದು ಅವಳೆಗಳು. ಅವಳೆಗಳಲ್ಲಿ ಹರಿಯುವ ನೀರಿನಲ್ಲಿ ಸಹಜವಾಗಿಯೇ ಒಂದಷ್ಟು ಇಂಗಿ ಸುತ್ತಲಿನ ಪ್ರದೇಶವನ್ನು ತಂಪಾಗಿರಿಸುತ್ತದೆ. ಜತೆಗೆ ಇಂಥ ಅವಳೆಗಳ ಕೊನೆಯನ್ನು ವೃತ್ತಾಕಾರದಲ್ಲಿ, ತುಸು ದೊಡ್ಡದಾಗಿ ಹೊಂಡದಂತೆ ನಿರ್ಮಿಸಲಾಗುತ್ತದೆ. ಅವಳೆಗಳಲ್ಲಿ ಹರಿದು ಬರುವ ಹೆಚ್ಚುವರಿ ನೀರು ಇಂಥ ಹೊಂಡಗಳಲ್ಲಿ ಸಂಗ್ರಹಗೊಂಡು ಇಂಗುತ್ತದೆ. ಇದು ಬೇಸಿಗೆಯ ಕಢಿಯಾದರೆ, ಇನ್ನು ಮಳೆಗಾಲದಲ್ಲಿ ಈ ಅವಳೆ ಮತ್ತು ಹೊಂಡಗಳು ಮಳೆ ನೀರು ಇಂಗಿಸುವ ಮಹತ್ವಪೂರ್ವ ಕಾಯುಕದಲ್ಲಿ ತಮ್ಮನ್ನು ತಾವು ಅನಾಯಾಸವಾಗಿ ತೊಡಗಿಸಿಕೊಂಡಿರುತ್ತವೆ. ತೋಟದ ಆವರಣದಲ್ಲಿ ಬೀಳುವ ಒಂದು ಹನಿ ನೀರು ಸಹ ಹೊರಹೊಂಡಂತೆ ಈ ಅವಳೆಗಳು ತಡೆದು ಅಲ್ಲಿಯೇ ಇಂಗುವಂತೆ ಮಾಡುತ್ತವೆ. ವರಡು ಮೂರು ಪಷ್ಟಕೊಂಡ್ವೆ ಈ ಅವಳೆಗಳನ್ನು ಮನರ್ಹ ನಿರ್ಮಿಸಿ (ಆಳಮಾಡಿ) ಮಣಿನ್ನು ಎತ್ತಿ ಅಕ್ಕ-ಪಕ್ಕ ದಂಡೆಯ ರೀತಿಯಲ್ಲಿ ಹಾಕುವುದರಿಂದ ನೀರಿಂಗಲು ಇದು ಇನ್ನಷ್ಟು ಸಹಕಾರಿ; ಅದೇ ರೀತಿ ಅವಳೆಗಳ ತುದಿಯಲ್ಲಿರುವ ಹೊಂಡ ಸಹ. ಹೀಗೆ ಇಂಗಿದ ನೀರು ಮನಃ ಕೆರೆಯನ್ನೇ ಒಂದು ಸೇರುವುದು ವಿಶೇಷ.

ಇಂದು ಜೊಟ್ಟೆಗಳು ಮರೆಯಾಗಿವೆ. ಪರಿಣಾಮ, ಕೆರೆ ನಿರ್ವಹಣೆ ಯಾರಿಗೂ ಬೇಡವಾಗಿದೆ. ಜೊಟ್ಟೆ ಮತ್ತು ಕೆರೆಗಳೇ ಇಲ್ಲವಂದ ಮೇಲೆ ಅವಳೆಗಳಂತೂ ಕಂಡ ಹೊಗಿ ಎಷ್ಟೂ ಪಷ್ಟಗಳಾಗಿವೆ. ಹೀಗಾಗೆ ನೀರಿಂಗಿಸುವ ಪ್ರಕ್ರಿಯೆಯಂತೂ ದೂರದ ಮಾತಾಯಿತು. ಇನ್ನು ಎಲ್ಲ ಕಾಲಕ್ಕೂ ಜಮೀನಿಗೆ ಬೇಕಾಗುವವು, ನೀರು ದೊರೆಯಲೇಬೇಕೆಂದರೆ ಎಲ್ಲಿಂದ ಬರಬೇಕು? ನಮ್ಮ ಕಾಲ ಮೇಲೆ ನಾವೇ ಕೆಲ್ಲ ಎತ್ತಿ ಹಾಕಿಕೊಳ್ಳುವುದೆಂದರೆ ಇದೇ ಅಲ್ಲವೇ? ನಿಜಕ್ಕೂ ಕೃಷಿಗೆ ಆಧುನಿಕ ತಂತ್ರಜ್ಞಾನಗಳು ಭಾರತದ ಸನ್ನಿವೇಶದಲ್ಲಿ ಅಗತ್ಯವೇ? ಈ ಪ್ರಶ್ನೆ ಕೇಳಿಕೊಳ್ಳಲು ಇದು ಸಕಾಲವೆನಿಸುತ್ತದೆ.

ಉದ್ದೇಶ ಪರಿಗಳ ಅರ್ಥ:

- ಅವಳೆ: ನೀರು ಹರಿಯಲು ಮಾಡಿದ ಪಟ್ಟ ಕಾಲುವೆ
- ಕಟ್ಟಿ: ಬಾಳೆ ದಿಂಡು, ಸೋಗೆಗಳನ್ನು ಬಿಗಿಯಾಗಿ ಕಟ್ಟಿ ನಿರ್ಮಿಸಿಕೊಂಡ ತಾತ್ವಾಲಿಕ ಬದುವಿನಂಥ ಸಾಧನ
- ಹಾಳೆ: ತುಸು ಗುಂಡಿಯಿರುವ ಕೆಬ್ಬಿಳಿದ ತಟ್ಟೆ
- ಅಪ್ಪಬ್ಬೆ: ದೊಡ್ಡಪ್ಪೆ
- ನೀರಬಾರಿ: ವಾರದ ನೀರಿನ ಸರದಿ ಅಥವಾ ಹಾಳೆ
- ಬಿರಸು: ಒಳಗುವುದು

ರಾಧಾಕೃಷ್ಣ ಎನ್. ಭಡ್ಡಿ ಪತ್ರಕರ್ತರು. ಪತ್ರಿಕೋಽಧ್ಯಮದಲ್ಲಿ ಇಂ ಪಷ್ಟಗಳ ಅನುಭವ. ವಿಜಯ ಕನಾರಟಕ ಪತ್ರಿಕೆಯಲ್ಲಿ ಮುಖ್ಯ ಉಪಸಂಪಾದಕ. ನೀರು-ನೇರಳು ಅಂಕಣ ಬರೆಯುತ್ತಿದ್ದಾರೆ. ಸ್ವಂದನ ಕವನ ಸಂಕಲನ ಪ್ರಕಟ.

ಸುರಂಗಗಳೊಂಬ ಸುಜಲ ರಂಧ್ರಗಳು

ರವಿಶಂಕರ ದೊಡ್ಡವಾಟೆ


ಸುರಂಗಗಳು ಸ್ವಷ್ಟಿ, ಶುದ್ಧ, ಪ್ರಾಕೃತಿಕ ನೀರಿಗಾಗಿ ಕರಾವಳಿ ಮತ್ತು ಮಲೆನಾಡಿನಲ್ಲಿ ಕೊರೆಯಲಾಗುವ ರಂಧ್ರಗಳು. ರೈತರಿಗೆ ನೀರಾಶ್ಯಾಯವನ್ನು ಒದಗಿಸಿದ ಕೀರ್ತಿ ಸುರಂಗಗಳಿಗೆ ಸಲ್ಲಾತ್ತದೆ. ಸುರಂಗಗಳು ಇರುವಲ್ಲಿಲ್ಲ ಕೇರಗಳು ಇದ್ದೇ ಇರುತ್ತವೆ. ಇವುಗಳನ್ನು ಒಂದು ರಚನೆ ಎನ್ನುವುದಕ್ಕಿಂತಲೂ ಒಂದು ಸಂಸ್ಕೃತಿ- ಸಂಪ್ರದಾಯವಾಗಿ ಬೇಳೆದುಬಂದಿವೆ ಎನ್ನುವುದೇ ಸೂಕ್ತ.

ನೋಡಿ, ಇದು ನಮಗೆ ಬದುಕು ನೀಡಿದ ಸುರಂಗ. ನಮ್ಮ ಜೀವನದಲ್ಲಿ ಮರೆಯಬಾರದ ಸುರಂಗ. ಈ ಸುರಂಗ ಮತ್ತು ಕೇರ ಇಲ್ಲದೇ ಇರುತ್ತಿದ್ದರೆ ನಮ್ಮ ತೋಟ ಹೇಗಿರುತ್ತಿತ್ತು ಎಂಬುದನ್ನು ಉಹಿನಲೂ ಸಾಧ್ಯವಿಲ್ಲ. ಸಣ್ಣ ಒಗಟೊಂದನ್ನು ಬಿಡಿಸುತ್ತಿರುವಂತೆ ನಿರಾಳವಾಗಿ ಮಾತನಾಡುತ್ತಿದ್ದರು ನೋಪಾಲಕ್ಕಷ್ಟ ಭಟ್ಟರು. ನಿಜ, ನದಿ ಬದಿಗಳಲ್ಲೇ ಸಂಸ್ಕೃತಿಗಳು ಬೇಳೆದು ಒಂದು ಬಗ್ಗೆ ನಮ್ಮ ಇತಿಹಾಸ ವ್ಯಾಸ್ತಕದಲ್ಲಿ ನಾಕಷ್ಟು ವಾರಗಳಿವೆ. ಅವುಗಳ ತುಂಬಾ ಸಿಂಧೂ, ಹರವ್ಯಾ, ಮೌಹಂಜಾರೋ... ಹೀಗೆ ದೂರದ ಉರಿನ ಉದಾಹರಣೆಗಳು ತುಂಬಿಕೊಂಡಿವೆ. ಆದರೆ ನಮ್ಮ ನೆಲಮೂಲ ಜ್ಞಾನದಲ್ಲಿ ಅಂತಹ ಉದಾಹರಣೆಗಳಿರುವ ಬಗ್ಗೆ ಕನಿಷ್ಠ ಒಂದು ವ್ಯಾರಾ ಕೂಡಾ ನಮ್ಮ ವ್ಯಾಸ್ತಕಗಳಲ್ಲಿ ಬರೆಯುವುದಿಲ್ಲ. ಪರಿಣಾಮವಾಗಿ ಹೊಸ ತಲೆಮಾರಿನ ಹುಡುಗರಿಗೆ ಸುರಂಗದ ವೇಲಿನ ಜಾನ್, ಅನುಭವಗಳು ಲುಪ್ತವಾಗುತ್ತಿವೆ. ಬೋರ್ವೆಲ್ ಸಂಸ್ಕೃತಿಗೆ ಒಗ್ಗಿ ಹೋಗುತ್ತಿರುವ ಅವರನ್ನು ಮತ್ತೆ ಹೆಳೆಯ ಜಲಸೇಚನಾ ವಿಧಾನಗಳಿಗೆ ಎಳೆದು ತರುವುದು ಕಷ್ಟಕರವಾದ ಕೆಲಸವೆಂಬುದರಲ್ಲಿ ಸಂಶಯವೇನಿಲ್ಲ. ಆದರೆ... ಪ್ರಯತ್ನವನ್ನಂತೂ ನಾವು ಮಾಡಲೇಬೇಕಾಗಿದೆ.

ಸುರಂಗಗಳು ಎಂದರೆ ಸ್ವಷ್ಟಿ, ಶುದ್ಧ, ಪ್ರಾಕೃತಿಕ ನೀರಿಗಾಗಿ ಕರಾವಳಿ ಮತ್ತು ಮಲೆನಾಡಿನಲ್ಲಿ ಕೊರೆಯಲಾಗುವ ರಂಧ್ರಗಳಾಗಿವೆ. ಕಾಸರಗೋಡು ಜಿಲ್ಲೆಯ ನೀಲೇಶ್ವರ ಸಮೀಪದ ಕೋಂಗೋಟು ಗೋಪಾಲಕ್ಕಷ್ಟ ಭಟ್ಟರು ಹೇಳಿದಂತೆ ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ... ಮುಂತಾದ ಜಿಲ್ಲೆಗಳಲ್ಲಿ ಬಹುತೇಕ ರೈತರಿಗೆ ನೀರಾಶ್ಯಾಯವನ್ನು ಒದಗಿಸಿದ ಕೀರ್ತಿ ಸುರಂಗಗಳಿಗೆ ಸಲ್ಲಾತ್ತದೆ. ಜಲಸಂಗ್ರಹಣೆಗಾಗಿ ಸುರಂಗಗಳನ್ನು ಉಪಯೋಗಿಸುತ್ತಿರುವುದರಿಂದ ಬಹುತೇಕ ಸುರಂಗಗಳು ಇರುವಲ್ಲಿಲ್ಲ ಕೇರಗಳು ಇದ್ದೇ ಇರುತ್ತವೆ. ವಿಶಾಲವಾದ ಅಂತಹ ಕೇರಗಳಲ್ಲಿ ಅಪಾರ ಪ್ರಮಾಣದ ನೀರನ್ನು ಸಂಗ್ರಹಿಸಿದಲಾಗುತ್ತದೆ. ಹಾಗಾಗಿ ಸುರಂಗಗಳು ನಮ್ಮ ಪಾರಂಪರಿಕ ಜಲಸಂರಕ್ಷಣಾ ಪ್ರವಸ್ಥಗಳಿಗೆ ಒಂದು ಉತ್ತಮ ಉದಾಹರಣೆಯಾಗಿ ನಿಲ್ಲಾತ್ತವೆ.

ಸುರಂಗಗಳು ಗುಡ್ಡಗಳ ಬದಿಯಲ್ಲಿ ಕೊರೆಯಲಾಗುವ ಅಡ್ಡವಾದ ರಂಧ್ರಗಳಾಗಿವೆ. ಬಯಲು ಭೂಮಿಯಲ್ಲಿರುವ ಅಂತರ್ಜಾಲ ಮಟ್ಟಕ್ಕಿಂತ ಗುಡ್ಡಗಳ ಅಡಿಯಲ್ಲಿ ಅಂತರ್ಜಾಲ ಮಟ್ಟವು ಇನ್ನೂ ಪ್ರಮಾಣದಲ್ಲಿ ಅಂತರ್ಜಾಲ ಅಡ್ಡ ರಂಧ್ರಗಳನ್ನು ಕೊರೆದಾಗ ಆ ರಂಧ್ರಗಳ ತುದಿಯು ಅಂತರ್ಜಾಲ ಮಟ್ಟವನ್ನು ಸಮೀಪಿಸುತ್ತದೆ. ಗುರುತ್ವಾಕರಣೆಯ ತತ್ವಗಳಲ್ಲಿ ಹೇಳುವಂತೆ ನೀರು ಸುರಂಗಗಳ ಮೂಲಕ ಸರಾಗವಾಗಿ ಹರಿದು ಹೊರಬರುತ್ತದೆ. ವಿದ್ಯುತ್ತಿನ ಆವಶ್ಯಕತೆಯಿಲ್ಲದೆ, ಕೊಡ-ಬಾಲ್ದಿಗಳ ಸಹಾಯವಿಲ್ಲದೆ ನೀರು ದೊರೆಯುವುದರಿಂದ ಸುರಂಗದ ಪದ್ಧತಿ ರೈತರ ಜೀವನದಲ್ಲಿ ಬೇರೆತು ಹೋಗಿದೆ.

ಮಲೆನಾಡಿನ ಹೊತ್ತುಮೊದಲ ಸುರಂಗ ಯಾವುದು? ಎಲ್ಲಿದೆ? ಮೊದಲ ಸುರಂಗ ತೋಡಿದವರು



ಯಾರು? ಹೇಗೆ? ಎಂಬ ಬಗ್ಗೆ ಎಲ್ಲಾ ನಿಲರ ಮಾಹಿತಿಗಳಿಲ್ಲ. ಅದುದರಿಂದ ಸುರಂಗದ ಆರಂಭದ ಕಾಲ ನಾಡಿನ ಇತಿಹಾಸದ ವೃಟಿಗಳಲ್ಲಿ ವ್ಯಕ್ತವಾಗಿಲ್ಲ.


ಇರಾನ್ ಮತ್ತು ಮುಧ್ಯಪೂರ್ವ ಏಷ್ಯಾದ ಕೆಲವು ದೇಶಗಳಲ್ಲಿ ಸುರಂಗದಂತಹ ರಚನೆಗಳಾದ ಕಾನಾಟ್ಸ್ ಅಥವಾ ಕನಾಟಗಳು ಸುಮಾರು ಇಂದಿನ ವರ್ಷಗಳಿಗಿಂತಲೂ ಹೊದಲೇ ಅಸ್ತಿತ್ವದಲ್ಲಿದ್ದವು ಎಂಬುದು ತಿಳಿದು ಬರುತ್ತದೆ. ಅಂದರೆ ಕ್ರಿ.ಪ್ರ. ೩ನೇ ಶತಮಾನಕ್ಕಿಂತಲೂ ಹೊದಲಿನ ಕಾಲಫಟ್ಟಿದಲ್ಲಿ ಇರಾನ್‌ನಲ್ಲಿ ಇಂತಹ ರಂಧ್ರಗಳ ಕಾಲ ಆರಂಭವಾಗಿರಬಹುದೆಂದು ಉಹಿಸಬಹುದು. ಅಲ್ಲಿನ ಕೆಲವು ಕನಾಟಗಳು ಹೈಲುಗಟ್ಟಲೇ ಉದ್ದ್ವಾಗಿದ್ದುವಂತೆ. ಇವುಗಳಿಂದ ಬರುವ ನೀರನ್ನು ನೀರಾವರಿಗಾಗಿ ಮತ್ತು ನಗರ ನೀರು ನಿರ್ವಹಣೆಗಾಗಿ ಬಳಸಲಾಗುತ್ತಿತ್ತುಂತೆ. ನೀರು ಸಂಗ್ರಹಣೆಯ ಈ ವಿಧಾನವು ಅರಬ್ ಪರ್ಸಿಕರ ಮೂಲಕ ಭಾರತದ ಕರಾವಳಿ ತೀರವನ್ನು ತಲುಪಿರಬಹುದೆಂದು ನಾವು ಗ್ರಹಿಸಬಹುದು. ನಮ್ಮೆಲ್ಲ ತುಫಲಕ್ಕ ದೊರೆ ಈ ಪದ್ಧತಿಯನ್ನು ಪರಿಚಯಿಸಿದರು ಎಂಬ ವಾದವನ್ನು ಕೆಲವರು ಮುಂದಿಡುತ್ತಾರೆ.

ಭಾರತೀಯ ಸರ್ವೇಕ್ಷಣ ಇಲಾಖೆಯ ಪ್ರಯೋಗಗಳ ಫಲವಾಗಿ ನಡೆಯುತ್ತಿರುವ ಉತ್ತರನಗಳಲ್ಲಿ ಶಿವಪ್ವನಾಯಕ ತೋಡಿಸಿದ ಸುರಂಗಗಳು ಪತ್ತೆಯಾಗಿವೆ. ಆದರೆ ಆ ಸುರಂಗಗಳು ನೀರಿಗಾಗಿ ತೋಡಿದವುಗಳಾಗಿರದೆ ಕೋಟೆಯೊಳಗಿನಿಂದ ಸುರಕ್ಷಿತವಾಗಿ ಹೊರದಾಟಲು ಉಪಯೋಗಿಸಲಾಗುತ್ತಿದ್ದ ರಹಸ್ಯ ದಾರಿಗಳಾಗಿವೆ. ಸುರಂಗಗಳು ಕೂಡಾ ಅದೇ ತರಣಾದ ರಚನೆಗಳಾದ್ದರಿಂದ ನೀರು ತೋಡುವ ಸುರಂಗಗಳ ಕಲ್ಪನೆಗೆ ಇಂತಹ ಮನುಷ್ಯ ನಿರ್ಮಿತ ಗುಹೆಗಳು ಕಾರಣವಾಗಿದ್ದಿರಬಹುದು.

ಮಲೆನಾಡಿನಲ್ಲಿ ಪ್ರತಿವರ್ಷ ಸರಾಸರಿ ೫೫೦೦ ಮೀ.ಮೀ. ಮಳೆಯಾಗುತ್ತದೆ. ಆದರೆ ಇಲ್ಲಿನ ಮಣಿನ ಗುಣಸ್ವಭಾವದಿಂದಾಗಿ ಅದು ಮಳೆನೀರನ್ನು ದೀರ್ಘಕಾಲ ಹಿಡಿದಿಟ್ಟುಕೊಳ್ಳುವಷ್ಟು ಸಶಕ್ತವಾಗಿಲ್ಲ. ಎತ್ತರ-ತಗ್ನಿ, ಗುಡ್ಡ-ಬೆಟ್ಟೆಗಳ ಪ್ರದೇಶವಾದ್ದರಿಂದ ಮಳೆಗಾಲದಲ್ಲಿ ನೀರು ಪ್ರವಾಹವಾಗಿ ಹರಿಯುತ್ತದೆ. ಬೇಸಿಗೆ ಕಾಲದಲ್ಲಿ ನೀರಿಗಾಗಿ ಹಾಹಾಕಾರ ಏಳುತ್ತದೆ. ಇಂತಹ ಸಂದರ್ಭದಲ್ಲಿ ಗುಡ್ಡೆಯ ಇಳಿಜಾರು ಪ್ರದೇಶದಲ್ಲಿ ಬಾವಿಯನ್ನು ತೋಡುವುದು ಮತ್ತು ಅದರಿಂದ ನೀರನ್ನು ಮೇಲೆತ್ತುವುದು ಕಷ್ಟಕರವಾದ ಕೆಲಸ. ಹಾಗಾಗಿ ಗುಡ್ಡಗಳ ಬದಿಗಳಲ್ಲಿ ಸೂಕ್ತ ಪ್ರದೇಶವನ್ನು ಅಂದಾಜು ಮಾಡಿಕೊಂಡು ಸುರಂಗಗಳನ್ನು ತೋಡಲಾಗುತ್ತದೆ. ಸುರಂಗ ತೋಡುವ ಮುನ್ನ ಗುಡ್ಡೆಯ ಇಳಿಜಾರು, ಮಣಿನ ಸ್ವಭಾವ, ಭೂಮಿಯ ಭಾಗೋಳಿಕ ಸ್ಥಿತಿ ಇತ್ಯಾದಿ ವಿಚಾರಗಳ ಬಗ್ಗೆ ನಾಕಷ್ಟು ತಿಳಿದವರ ಸಲಹೆಗಳನ್ನು ಪಡೆದುಕೊಳ್ಳುವುದು ಅತ್ಯಂತ ಆವಶ್ಯಕ.

ಆದರೆ, ಸುರಂಗ ನಿಮಾಣದ ಕಾರ್ಯ ಸುಲಭದ್ದೇನಲ್ಲ. ಒಂದೆಡೆ ಬೆಳಕಿನ ಕೊರತೆ, ಇನ್ನೂಂದೆಡೆ ಅಮ್ಲಜನಕದ ಅಭಾವ ಮತ್ತು ಹಸಿಮಟ್ಟಿನ ಅಡಿಯಲ್ಲಿ ಸುರಕ್ಷತೆಯ ಕೊರತೆ ಇವೆಲ್ಲಕ್ಕೂ ಸಕಲ ಸಿದ್ಧತೆ ಮಾಡಿಕೊಂಡು ಸುರಂಗ ಕೊರೆಯುವ ಕೆಲಸ ಆರಂಭವಾಗುತ್ತದೆ. ಇದಕ್ಕಾಗಿ ಹಾರೆ, ಪಿಕ್ಕಾಸು, ಸಣ್ಣ ಉಳಿಯಂತಹ ಉಪಕರಣಗಳನ್ನು ಬಳಸುತ್ತಾರೆ. ಕೆಲಸ ಮುಂದೆ ಸಾಗಿದಂತೆಲ್ಲ ಬೆಳಕು ಶಾಸ್ಯವಾಗುತ್ತದೆ. ರಂಗಲು ಹೊತ್ತಿನಲ್ಲಾದರೆ ಈ ಸಮಸ್ಯೆಯನ್ನು ನಿಭಾಯಿಸಲು ಸುರಂಗದ ಬಾಯಿಯಲ್ಲಿ ಕನ್ನಡಿಯನ್ನಿರಿಸಿ ಬೆಳಕು ಒಳಗಡೆಗೆ ಪ್ರತಿಫಲಿಸಲ್ಪಡುವಂತೆ ಮಾಡುತ್ತಾರೆ. ಇನ್ನೂ ಮುಂದೆ ಸಾಗುವುದಾದರೆ ಅದು ಮತ್ತು ಷ್ಟ್ರೀ ಕಷ್ಟದ ಕೆಲಸ, ಅಲ್ಲಿ ಉಸಿರಾಡಲೂ ತತ್ವಾರ್ಥ. ಮುಸ್ನಿಂಜೆಯ ಹೊತ್ತಿನಲ್ಲೋ, ರಾತ್ರಿಯಲ್ಲೋ ಸುರಂಗದ ಕಾಮಗಾರಿಯನ್ನು ನಡೆಸುವುದಾದರೆ ಕ್ಷಾಂಡಲ್ ಅಥವಾ ತೆಂಗಿನೆಣ್ಣೆಯ ದೀಪಗಳನ್ನು ಬಳಸುತ್ತಾರೆ. ಸೀಮೆ ಎಣ್ಣೆಯ ದೀಪಗಳು ಅಪಾರ ಪ್ರಮಾಣದಲ್ಲಿ ಹೊಗೆಯನ್ನು ಉಗುಳುವುದರ ಜೊತೆಗೆ ಅಂಗಾರಾಮ್ಲದ ಪ್ರಮಾಣವನ್ನು ಹೆಚ್ಚಿ ಸುವುದರಿಂದ ಕೆಲಸಗಾರರಿಗೆ ಉಸಿರಾಟ ಕಷ್ಟಕರವಾಗುತ್ತದೆ. ವಿದ್ಯುತ್ ದೀಪಗಳನ್ನು ಅಳವಡಿಸಿಕೊಳ್ಳುವುದೂ ಸಾಧ್ಯವಿಲ್ಲ. ಹೀಗಾಗಿ ಸೌಮ್ಯ ಬೆಳಕು ನೀಡುವ ಕ್ಷಾಂಡಲ್ ಮತ್ತು ತೆಂಗಿನೆಣ್ಣೆಯ ದೀಪಗಳನ್ನು ಬಳಸಲಾಗುತ್ತದೆ. ಸುರಂಗದ ಒಳಗೆ ಅಮ್ಲಜನಕದ ಪ್ರಮಾಣ ಕಡಿಮೆಯಾಗುತ್ತಿರುವ ಅನುಭವ ಉಂಟಾದಾಗಲೀಲ್ಲ ಹೊರಬಂದು ಶುಧಿ ಗಾಳಿಯನ್ನು ಸೇವಿಸಿ ಮತ್ತೆ ಒಳಸಾಗಿ ಮಣಿನ್ನು ತೋಡುವುದನ್ನು ಮುಂದುವರಿಸಲಾಗುತ್ತದೆ. ಹೀಗೆ ವಿಶ್ರಾಂತಿ ಪಡೆಯುತ್ತಾ, ಸ್ವಲ್ಪ ಸ್ವಲ್ಪವೇ ಸುರಂಗ ತೋಡುತ್ತಾ ಸಾಗಿದರೂ ಒಂದೆರಡು ತಿಂಗಳಿನಲ್ಲಿ ಸುರಂಗದ ಕೆಲಸ ಮುಗಿಯುತ್ತದೆ. ಹಾಗಾಗಿ ಸುರಂಗ ತೋಡಲು ವಿಶೇಷ ಲಂಚ್ ವೆಚ್ಚಿಗೆಲ್ಲ.

ಸದ್ಯಾ ಸ್ವಭಾವದ ಮುರಮಟ್ಟಿನಲ್ಲಿ (ಲ್ಯಾಟರ್‌ಟ್) ಸುರಂಗವು ಕುಸಿದು ಬೀಳುವ ಸಾಧ್ಯತೆ ಕಡಿಮೆ. ಇತರ ಮಟ್ಟಿನಲ್ಲಾದರೆ ಸುರಂಗ ತೋಡುತ್ತಿದ್ದಂತೆ ಮಟ್ಟ ಕುಸಿದು ಬೀಳಬಹುದಾದ್ದರಿಂದ ಅಲ್ಲಿ ಸುರಂಗದ ನಿಮಾಣ ಸಾಧ್ಯವಿಲ್ಲ. ಮಟ್ಟ ತೋಡುತ್ತಾ ಒಳಸಾಗಿದಂತೆ ಕಗ್ಗಲ್ಲು ಎದುರಾದರೆ ಸುರಂಗದ ದಾರಿಯನ್ನು ಬದಲಾಯಿಸಬೇಕಾಗಿ ಬರುತ್ತದೆ. ಹೀಗಾಗಿ ಕೆಲವೊಂದು ಸುರಂಗಗಳಲ್ಲಿ ಮೂರ್ಖಾಲ್ಯ



ಕವಲುಗಳು ಕಂಡುಬರುತ್ತವೆ. ಈ ಸಂದರ್ಭದಲ್ಲಿ ಅಡ್ಯನಡ್ಯದ ಬಳಿಯ ಅಮೃತ ಮಹಾಲಿಂಗ ನಾಯ್ಕು ನೆನಪಾಗುತ್ತಾರೆ. ಇಳಿಜಾರಾದ ಗುಡ್ಡದಲ್ಲಿ ನೀರಿಗೆ ಇತರ ಆಸರೆಗಳಿಲ್ಲದೆ ಸುರಂಗ ತೋಡಲು ಹೊರಟಿ ನಾಯ್ಕರಿಗೆ ಯಶಸ್ವಿ ದೊರೆತದ್ದು ತಾವು ತೋಡಿದ ವದನೆಯ ಸುರಂಗದಲ್ಲಿ ಮಾತ್ರ. ಎರಡೆರಡು ತಿಂಗಳಿನ ಪ್ರಯತ್ನದ ಫಲವಾಗಿ ಅವರು ತೋಡಿದ ವೋದಲ ನಾಲ್ಕು ಸುರಂಗಗಳಲ್ಲಿಯೂ ಹನಿ ನೀರು ದೊರೆತಿರಲಿಲ್ಲ. ಸುರಂಗದೊಳಗೆ ಒಂದೆರಡು ಕವಲುಗಳನ್ನು ತೋಡಿಯೂ ಅವರಿಗೆ ಜಲಭಾಗ್ಯ ದೊರೆತಿರಲಿಲ್ಲ. ಅವರು ತೋಡಿದ ನಾಲ್ಕು ಸುರಂಗಗಳ ಸರಾಸರಿ ಉದ್ದ ಏವತ್ತು ಮೀಟರ್‌ಗಳಾಗಬಹುದು. ಕೊನೆಗೂ ಏದನೆಯ ಸುರಂಗ ಅವರ ಕ್ಯಾಸೇರಿಡಾಗ ಎಂಟು ತಿಂಗಳ ಶ್ರಮದ ದುಃಖವೆಲ್ಲ ಮಾಸಿಹೋಗಿತ್ತು. ಆ ಹುರುಹಿನಲ್ಲಿಯೇ ಅವರು ಮತ್ತೆರಡು ಸುರಂಗಗಳನ್ನು ತೋಡಿದರು. ತಮ್ಮ ಪಾಲಿನ ಎರಡೆಕರೆ ನುಡ್ಡದಲ್ಲಿಲ್ಲ ಕೃಷಿ ಮಾಡಿದರು. ಪರಿಣಾಮವಾಗಿ ಪಾರಣಾಶಿ ವರ್ಷದ ಕೃಷಿಕ - ೨೦೦೭ ಪ್ರಶಸ್ತಿಯನ್ನೂ ಪಡೆದುಕೊಂಡರು.

ಸುರಂಗದಲ್ಲಿ ನೀರ ಹೆಚ್ಚಿನವನ್ನು ಕಂಡುಕೊಳ್ಳಲು ಕೆಲವರು ಗುಡ್ಡಗಳಲ್ಲಿ ಪೂರಕ ಇಂಗುಗುಂಡಿಗಳನ್ನು ರಚಿಸುತ್ತಾರೆ. ಅಮೃತ ಪಾಳು ಸುರಂಗಗಳಿಗೆ ಈಗ ಮಳೆಗಾಲದಲ್ಲಿ ವೃಧಾ ಕರಿದುಹೋಗುತ್ತಿರುವ ಮಳೆನೀರನ್ನು ತುಂಬಲಾಗುತ್ತಿದೆ. ನಾಯ್ಕರು ಉಪರ್ಯೋಗಿಸುತ್ತಿರುವ ಜಲಮೂಲಗಳಲ್ಲಿ ಈ ಸುರಂಗದಿಂದ ಮೇಲೆಯೇ ಇದ್ದರೂ ಅವರು ಸುರಂಗಗಳ ಮೂಲಕ ನೀರಿಂಗಿಸುವ ಕಾಯಕಕ್ಕೆ ಮುಂದಾಗಿದ್ದಾರೆ. ಹಾಗಾಗಿ ಹಾಳು ಸುರಂಗವೂ ಇನ್ನು ಕೆಲವೇ ವರ್ಷಗಳಲ್ಲಿ ಅದ್ಭುತವಾದ ನೀರ ನಿಧಿಯಾಗಬಹುದು.

ಸುರಂಗ ತೋಡುವ ಮುನ್ನ ನೀರಮೂಲಗಳ ಪತ್ತೆಗಾಗಿ ಗೆದ್ದಲುಗಳ ಹುತ್ತ, ಆಯುವ್ಯೋದಿಯ ಹೊಲ್ಯಾಪ್ಲಾಟ್ ಗಿಡಗಳ ಇರುವಿಕೆಯನ್ನು ಅವಲಂಬಿಸಲಾಗುತ್ತದೆ. ಕೆಲವು ಕಡೆಗಳಲ್ಲಿ ಉಹಾಶೋಧ ಗಳೂ ನಡೆಯುತ್ತವೆ. ಬಯಲುಗಳಲ್ಲಿಲ್ಲ ಕೃಷಿಕರ ತೋಟಗಳು ತುಂಬಿಕೊಂಡಿದ್ದ ಕಾಲದಲ್ಲಿ ಗುಡ್ಡ, ಬೆಟ್ಟಗಳ ತಪ್ಪಲಿನಲ್ಲಿ ವಾಸಿಸಲಾರಂಭಿಸಿದ್ದ ಕೂಲಿಕಾಮೀರಿಗೆ ಸುರಂಗಗಳು ಪರದಾನವಾಗಿದ್ದವು. ಹಾಗಾಗಿ ಅವರಲ್ಲಿ ಕೆಲವರು ಹಗಲಿನ ಕೂಲಿ ಕೆಲಸ ಮುಗಿಸಿ ಬಂದು ಸ್ವಲ್ಪ ವಿಶ್ರಾಂತಿ ಪಡೆದು ಸಂಜೆಯಿಂದ ನಡುರಾತ್ಮಿಯಪರೆಗೂ ಸುರಂಗಗಳನ್ನು ತೋಡುತ್ತಿದ್ದರು. ಸುರಂಗಗಳ ಯಶಸ್ವನ್ನು ಕಂಡ ಕೃಷಿಕರು ತಮ್ಮ ಜಮೀನಿನಲ್ಲಾ ಸುರಂಗಗಳನ್ನು ಈ ಕೂಲಿಕಾಮೀರಿರಿಂದ ತೋಡಿಸಲು ಆರಂಭಿಸಿದರು.

ನಾವೂನ್ಯವಾಗಿ ಒಂದು ಸುರಂಗ ಅಂದರೆ ಸಾಧಾರಣ ಇ ಅಡಿ ಅಗಲ ಮತ್ತು ಇ ಅಡಿ ಎತ್ತರವಿರುತ್ತದೆ. ನೀರನ್ನು ಹೊರತರಲು ಇಡಕ್ಕಿಂತ ಸಣ್ಣ ಸುರಂಗಗಳು ಸಾಕಾಗಬಹುದಾದರೂ, ತೋಡುವ ವ್ಯಕ್ತಿಯ ಓಡಾಟದ ಅನುಕೂಲಕಾಗಿ ಇಷ್ಟು ಅಳತೆಯ ಸುರಂಗಗಳನ್ನು ತೋಡಲಾಗುತ್ತದೆ. ಕಾಸರಗೋಡು ಜಿಲ್ಲೆಯ ಪೆಮುದೆ ಬಳಿಯ ಸಣ್ಣ ಸುರಂಗವೊಂದರಲ್ಲಿ ಕೆಲವು ವರ್ಷಗಳ ಹಿಂದೆ ಮುಳ್ಳಿಹಂಡಿಯ ಬೇಟೆಗಾಗಿ ಸಾಗಿದ ಮೂರು ಜನರು ಉಸಿರಾಟದ ವಾಯುವಿನ ತೊಂದರೆಯಿಂದಾಗಿ ಅಲ್ಲೇ ಅನುನೀಗಿದ ಕಹಿ ಘಟನೆಯಿಂದಾಗಿ ನಂತರ ತೋಡಿದ ಸುರಂಗಗಳಲ್ಲಿ ವಿಶಾಲತೆಯ ಕಡೆಗೆ ಗಮನ ನೀಡಲಾಗುತ್ತದೆ. ಆದರೂ ಸುರಂಗದ ಒಳಗಿನಿಂದ ಮಣಿನ ಹೆಡಗೆ (ಬುಟ್ಟಿ)ಯನ್ನು ತಲೆಯಲ್ಲಿಟ್ಟು ಹೊರತರುವುದು ಅಸಾಧ್ಯದ ಮಾತೇ ಸರಿ. ಹಾಗಾಗಿ ಬುಟ್ಟಿಯ ವರದು ಕೃಂಜನ್ನೂ ಹಿಡಿದುಕೊಂಡು ವೋಣಕಾಲನ್ನು ಅಥಾರವಾಗಿಸಿ ಕುಂಟುತ್ತಾ ಸಾಗಿಕೊಂಡು ಮಣಿನ್ನು ಹೊರನಾಗಿಸಲಾಗುತ್ತದೆ. ಕೆಲವು ಕಡೆಗಳಲ್ಲಿ ಅಡಿಕೆ ವುರದ ಸೋಗೆ (ಎಲೆ)ಯನ್ನು ತಂದು ವಂಣ್ಣ ತುಂಬಿದ ಹೆಡಗೆಯನ್ನು ಅದರ ಮೇಲಿಟ್ಟು ಜಾಗರೂಕತೆಯಿಂದ ಎಳೆದು ತರುವ ಪ್ರಯತ್ನಗಳನ್ನು ಮಾಡಲಾಗುತ್ತದೆ.

ಲೆಕ್ಕಾಬಾರಗಳ ಪ್ರಕಾರವೂ ಸುರಂಗಗಳು ನಮ್ಮ ಮೇಲೆ ಅತಿಯಾದ ಹೊರೆಯನ್ನು ಬೀಳಿಸುವುದಿಲ್ಲ. ಒಂದೂಕಾಲು ಅಡಿಗಳಷ್ಟು ಮಣಿ ತೋಡಲು ಸರಾಸರಿ ನೂರು ರೂಪಾಯಿಗಳು ಬೇಕಾಗಬಹುದು. ನಿಡುವಜೆಯಲ್ಲಿ ತಿರುಮಲೇಶ್ವರ ಭಟ್ಟರು ಮೂರಪತ್ತು ವರ್ಷಗಳ ಹಿಂದೆ ತೋಡಿಸಿದ ಇಷಿಂ ಅಡಿ ಉದ್ದದ ಸುರಂಗವನ್ನು ಸದ್ಯದ ಸ್ಥಿತಿಯಲ್ಲಿ ತೋಡಲು ೬೫೦೦ ರೂಪಾಯಿಗಳನ್ನು ಬೇಕಾಗಬಹುದು. ಕಾಸರಗೋಡು


ಜಿಲ್ಲೆಯ ಉನ್ನತ ಶಿವರವಾದ ಪ್ರೋಸಡಿಗುಂಪೆಯಲ್ಲಿ ಸುಮಾರು ಅಂಧು ಸುರಂಗಗಳಿವೆ.

ಸುರಂಗದಿಂದ ಲಭಿಸುವ ನೀರಿನ ಪ್ರಮಾಣ ಆಯಾ ಪ್ರದೇಶದ ಭೌಗೋಳಿಕ ವ್ಯವಸ್ಥೆಯನ್ನು ಹೊಂದಿಕೊಂಡಿರುತ್ತದೆ. ಸಾಮಾನ್ಯವಾಗಿ ಒಂದು ಸುರಂಗದಿಂದ ಪ್ರತಿ ನಿಮಿಷದಲ್ಲಿ ಏ ರಿಂದ ಈ ಲೀಟರ್‌ನಷ್ಟು ನೀರು ಹೊರಬರುತ್ತದೆ. ಹೀಗೆ ಹೊರಬಂದ ನೀರನ್ನು ಕಲ್ಲು ಮತ್ತು ಮಣಿಗಳಿಂದ ಹಾಡಿದ ಎಕ್ಸ್‌ಕರ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ. ಹವ್ಯಕದಲ್ಲಿ ಎಕ್ಸ್‌ಕರ್ ಎಂದರೆ ಸಂಗ್ರಹ ವಂದಧರ. ಕಾಸರಗೋಡಿಗೆ ಸನಿಹದ ಕುದ್ರೆಪ್ಪಾಡಿಯ ಜಮಿನಿನಲ್ಲಿ ಹೀಗೆ ಎಕ್ಸ್‌ಕರ್‌ಗಳಲ್ಲಿ ಸಂಗ್ರಹಿಸಲ್ಪಟ್ಟ ನೀರನ್ನು ದೊಡ್ಡ ಕೆರಗೆ ತುಂಬಿಸಿ ಅಲ್ಲಿಂದ ಹೋಟಾರುವಂತ್ಯಗಳ ಮೂಲಕ ಅಡಿಕೆ ತೋಟಕ್ಕೆ ಪ್ರಾರ್ಥಿಸುತ್ತಾರೆ. ಮುಳ್ಳೇರಿಯಾ ಬಳಿಯ ಕೊಟ್ಟಂಗುಳಿ ವೆಂಕಟಕೃಷ್ಣ ಭಟ್ಟರು ಅವರ ಸುರಂಗದ ಮುಂಭಾಗದಲ್ಲಿ ಸುಮಾರು ಅಧರ ಎಕರೆಯಷ್ಟು ವಿಶಾಲವಾದ ಕೆರಯನ್ನು ನಿರ್ಮಿಸಿದ್ದಾರೆ. ಅದರಲ್ಲಿ ತುಂಬಿದ ನೀರು ಕೆಳ ಸಾಗಿ ಭಟ್ಟರ ಇದು ಎಕರೆ ಅಡಿಕೆ ತೋಟಕ್ಕೆ ನೀರುಣಿಸುತ್ತದೆ. ಕರಾವಳಿ – ಮಲೆನಾಡುಗಳಲ್ಲಿ ವಿದ್ಯುತ್ತ ಉಪಯೋಗಿಸದೆ ವಿಶಾಲವಾದ ಅಡಿಕೆ ತೋಟಗಳಿಗೆ ನೀರುಣಿಸುವ ವ್ಯಕ್ತಿಗಳು ಹಲವರಿದ್ದಾರೆ.

ನೀರನ್ನು ಸುರಂಗದಿಂದ ದೂರ ಸಾಗಿಸಲು ಹಿಂದಿನ ಕಾಲದಲ್ಲಿ ಅಡಿಕೆ ಮರದ ದಬ್ಬ (ಸೀಳು)ಗಳನ್ನು ಉಪಯೋಗಿಸಲಾಗುತ್ತಿತ್ತು. ಮಣಿನಲ್ಲೇ ಸಾಗುವಾಗ ತೇವಂಶವು ನಷ್ಟವಾಗುವ ಸಾಧ್ಯತೆ ಇರುವುದರಿಂದ ಈ ರೀತಿಯ ಕ್ರಮ. ಈಗ ಅಡಿಕೆ ದಬ್ಬಗಳ ಸಾಫ್‌ನದಲ್ಲಿ ಪಾಸ್‌ಕೋ ಪ್ರೆಪ್‌ಗಳು ಬಂದಿವೆ. ಬೆಟ್ಟಿಗಳ ಗಭ್ರದಿಂದ ಅತ್ಯಂತ ಶುದ್ಧವಾಗಿ ಹರಿದುಬರುವ ತಂಪಾದ ನೀರನ್ನು ಕುಡಿಯುವುದನ್ನು ಬಹಳ ಮಂದಿ ಇಷ್ಟಪಡುತ್ತಾರೆ. ನಮ್ಮ ಬಿಸ್ಲೇರಿ ಬಾಟಿಗಳಿಗಿಂತಲೂ ರುಚಿಕರವಾದ ಅನುಭವವನ್ನು ಈ ನೀರು ನಮಗೆ ನೀಡುತ್ತದೆ ಎನ್ನುತ್ತಾರೆ ಹಿರಿಯಾದ ನಿಡುವಜೆ ತಿರುಮಲೇಶ್ವರ ಭಟ್ಟರು. ಅಲ್ಲಿನ

ಸುರಂಗದಲ್ಲಿ ಸದಾ ಕಾಲ ಕರಿದು ಬರುತ್ತಿರುವ ನೀರನ್ನು ಅವರು ಅಂಗಳದಲ್ಲಿರುವ ಬಾವಿಗೆ ತುಂಬಿಸುತ್ತಾರೆ. ಮಳೆಗಾಲದಲ್ಲಿದೇ ಮನೆಯ ಜಾವಡೆಯು ನೀರು ಮತ್ತು ಬೇಸಿಗೆಯಲ್ಲಿ ದೂರದ ಸುರಂಗದಿಂದ ಬರುವ ನೀರನ್ನು ಬಾವಿಗೆ ತುಂಬಿಕೊಳ್ಳುವುದರಿಂದ ಹಿಂದೆ ಬೇಸಿಗೆಯಲ್ಲಿ ಬತ್ತುತ್ತಿದ್ದ ಬಾವಿ ಈಗ ವುನರುಜ್ಜೀವನಗೊಂಡಿದೆ.

ಕಾಸರಗೋಡು ಜಿಲ್ಲೆಯ ಬಾಯಾರು ಹುತ್ತು ದಕ್ಷಿಣ ಕನ್ನಡದ ವಾಣಿಲ ಗ್ರಾಮಗಳಲ್ಲಿ ಅಗಣಿತ ಸಂಖ್ಯೆಯಲ್ಲಿ ಸುರಂಗಗಳಿವೆ. ಬಾಂಗಾರಿನಲ್ಲಿಂತಲೂ ಸುರಂಗಗಳು ಒಂದು ರಜನೆ ಎನ್ನುವುದಕ್ಕಾಗಿ ಬೇಳೆದುಬಂದಿದೆ. ಇಲ್ಲಿನ ಹವ್ಯಕ ಹಾಗೂ ಕರಾಡು ಬ್ರಾಹ್ಮಣ ಸಮುದಾಯದ ಎಲ್ಲಾ ಮನೆಗಳಲ್ಲಿ ಕನಿಷ್ಠ ಒಂದು ಸುರಂಗವಾದರೂ ಇದ್ದೇ ಇರುತ್ತದೆ. ಹುಡುಕುತ್ತ ಹೋದಂತೆ ಈ, ಆ, ಇಂ... ಸುರಂಗಗಳಿರುವ ಮನೆಗಳೂ ಕಾಣಿಸುತ್ತವೆ. ಬಾಯಾರು ಮತ್ತು ಮಾಣಿಲ ಗ್ರಾಮಗಳಲ್ಲಿ





ನೀರಾವರಿಯ ಇಂ ಶೇಕಡಾ ಜಲಸಂಪನ್ಮೂಲವನ್ನು ಸುರಂಗಗಳೇ ನಿಭಾಯಿಸುತ್ತದೆ. ಅಧುನಿಕತೆಯ ಮಜಲು ಈ ಎರಡೂ ಗ್ರಾಮಗಳನ್ನು ಬಿಟ್ಟೆಲ್ಲ. ಅಲ್ಲಿ ಕೊಳೆವೆ ಬಾವಿಗಳ ಕಾಲ ಆರಂಭವಾಗಿವೆ. ಆದರೂ, ಅಲ್ಲಿನ ಹಿರಿಯ ರೈತರಲ್ಲಿ ಹಲವರು ಈಗಲೂ ಸುರಂಗಗಳನ್ನು ನೆಚ್ಚಿಕೊಂಡಿದ್ದಾರೆ. ಹಾಗಾಗಿ ಈಗಲೂ ಸುರಂಗ ತೋಡುವ ವಿಶೇಷ ಕೆಲಸಗಾರರೂ ಅಲ್ಲಿದ್ದಾರೆ. ಆದರೆ ಅವರ ಸಂಖ್ಯೆ ಬಹಳ ಸೀಮಿತವಾಗಿರುವುದರಿಂದ ಹೊಸ ತಲೆಮಾರಿನ ರೈತರಿಗೆ ಸುರಂಗವನ್ನು ತೋಡಿಸುವಂತಹ ವ್ಯವಧಾನ ಉಳಿಯುವುದಿಲ್ಲ. ಬದಲಾಗಿ ಈಗ ಎಲ್ಲಾ ಕಡೆಗಳಲ್ಲಿ ಕೊಳೆಬಾವಿಗಳ ಕಾಲ ಆರಂಭವಾಗಿರುವುದರಿಂದ ನಿಧಾನವಾಗಿ ಸಿದ್ಧವಾಗುವ ಸುರಂಗಗಳಿಗಿಂತಲೂ ಶೀಘ್ರವಾಗಿ ತಯಾರಾಗುವ ಕೊಳೆಬಾವಿಗಳ ಬಗೆಗಿನ ಮೋಹ ಮತ್ತು ಭೂಮೆ ಜನರಲ್ಲಿ ಹೆಚ್ಚಾಗಿದೆ. ಈ ಕಾರಣಕ್ಕಾಗಿಯೇ ಕಬ್ಬಿಣದ ಪೈಪ್‌ಗಳನ್ನು ಉಪಯೋಗಿಸಿ ಅಡ್ಡಬೋರುಗಳನ್ನು ಕೊರೆಯುವ ಪದ್ಧತಿಗೆ ಕೆಲವು ವರ್ಷಗಳ ಹಿಂದೆ ಉತ್ತಮ ಪ್ರಚಾರ ದೊರೆತಿತ್ತು. ಆದರೆ ಅಡ್ಡಬೋರುಗಳು ಸುರಂಗದಷ್ಟು ಸುಸ್ಥಿರವಾದ ಜಲಮೂಲಗಳಲ್ಲ.

ಕಳೆದ ಶತಮಾನದ ಶೌಳಭೂತ ದಶಕದಲ್ಲಿ ಕೊಳೆಬಾವಿಗಳ ಹಾವಲೆ ಅತಿಯಾದ ಹೇಳೆ ಅಂತರ್ಜಾಲ ಮಟ್ಟ ದಿನೇ ದಿನೇ ತಗ್ಗುತ್ತಿದೆ. ಗುಡ್ಡ ಬೆಟ್ಟಗಳಲ್ಲಿಲ್ಲ ಹೊಸ ಮನೆಗಳ ಸಂಖ್ಯೆಯೂ ಅತಿಯಾಗುತ್ತಿದೆ. ಪರಿಸರದ ಅಸಮತೋಲನವು ಸುರಂಗದ ಸುವ್ಯವಸ್ಥೆಗೆ ಪೂರಕವಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಅರಣ್ಯನಾಶವು ವ್ಯಾಪಕವಾಗಿರುವುದರಿಂದ ಮಳ್ಳಿನೀರು ಭೂಮಿಯೊಳಗೆ ಇಳಿಯುತ್ತಿಲ್ಲ. ಸುರಂಗವನ್ನು ತೋಡಿಸುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಪರಿಣಾಮವಾಗಿ ಶತ-ಶತಮಾನಗಳಿಂದ ಮಾನವನಿಗಾಗಿ ದುಡಿದ ಸುರಂಗಗಳು ಅವನತಿಯತ್ತ ಸಾಗುತ್ತಿವೆ.

ರವಿಶಂಕರ ದೊಡ್ಡ ಮಾಡಿ ಕೃಷಿಕರು, ಅಧ್ಯಾತ್ಮರು. ಹವ್ಯಾಸಿ ಬರಹಗಾರು. ಕೃಷಿ-ಗ್ರಾಮೀಣ ವರದಿಗಾರಿಕೆಯಲ್ಲಿ ವಿಶೇಷ ಅಸಕ್ತಿ.

ಮರೀಯಾಗುತ್ತುಕುವ ಮದಕಗಳು

ಹರಿಶ್ ಹಳೆಮನೆ

ಮದಕಗಳು ಪೇಲ್ಮೈಟ್‌ಕ್ಸ್ ಕೇರ್, ಕರ್ಬ್‌ಗಳಂತೆ ಕಂಡರೂ ಉದ್ದೇಶ ಮತ್ತು ರಚನೆಯಿಂದಾಗಿ ವಿಭಿನ್ನವಾಗುತ್ತವೆ. ಕಡಿಮೆ ವೆಚ್ಚದಲ್ಲಿ ಸಮುದಾಯಗಳೇ ನಿರ್ಮಿಸುವ ಇವು ಉಪಯುಕ್ತತೆಯ ದೃಷ್ಟಿಯಿಂದ ಅಪೂರ್ವವಾದವು. ಮದಕಗಳು ನೂರಾರು ವರ್ಷಗಳಿಂದ ಅವಿಭಜಿತ ದಕ್ಷಿಣ ಕನ್ನಡ ಹಾಗೂ ಕೇರಳದ ಕಾಸರಗೋಡು ಜಿಲ್ಲೆಯ ಅನೇಕ ಕಡೆ ಬಳಕೆಯಲ್ಲಿವೆ. ಮದಕ ಎಂಬ ಹೆಸರೇ ವಿಶಿಷ್ಟ.

ಮದಕಗಳು ಕರಾವಳಿಯ ಹಲವೆಡೆಗಳಲ್ಲಿ ಕಂಡುಬರುವ ಹಾರಂಪರಿಕ ಜಲಸಂರಕ್ಷಣೆಯ ವ್ಯವಸ್ಥೆಗಳಲ್ಲಿ ಪ್ರಮುಖವಾದವು. ಭೌಗೋಳಿಕವಾಗಿ ಮೂರೂ ಬದಿಗಳಲ್ಲಿ ಎತ್ತರದ ಪ್ರದೇಶವಿದ್ದು, ಒಂದು ಬದಿಯಲ್ಲಿ ತಗ್ಗು ಪ್ರದೇಶವಿರುವ ಕಡೆ ಹೆಚ್ಚಿಗೆ ಇವುಗಳನ್ನು ಕಾಣಬಹುದಾಗಿದೆ. ಬಹುತೇಕ ಪ್ರಾಕೃತಿಕವಾಗಿರುವ ಈ ಮದಕಗಳನ್ನು ನಿರ್ಮಿಸಲು ಮಾನವ ಶ್ರಮ ಬಹಳ ಕಡಿಮೆ ನಾಕು.

ನೀರಿನದೊಂದು ಪರ್ಯಾಯ. ಮಳೆಗಾಲದಲ್ಲಿ ಭೂಮಿಗೆ ಬಿಡ್ಡ ನೀರು ಹರಿದುಹೋಗಿ ಸಮುದ್ರವನ್ನು ಸೇರಿ, ಇನ್ನೂಮೈ ಆಯಿಯಾಗಿ ಹೋಡವಾಗಿ ಮಳೆ ಸುರಿಸುತ್ತದೆ. ನೀರಿನ ಈ ಪರ್ಯಾಯವನ್ನು ಸರಿಯಾಗಿ ಅರ್ಥಮಾಡಿಕೊಂಡರೆ, ನೀರಿನ ಬವಣೆಯ ಕಾರಣವನ್ನು ಹುಡುಕಿಕೊಂಡರೆ, ನೀರಿನ ಕೊರತೆಯನ್ನು ನಾವೆಂದೂ ಅನುಭವಿಸಲಾರೆವು. ನಾಗರವನ್ನು ನೀರುವ ಮುನ್ನ ಮಳೆನೀರಿನ ಸ್ವಲ್ಪ ಭಾಗ ಭೂಮಿಯಲ್ಲಿ ಇಂಗುತ್ತದೆ. ಭೂಮಿಯಾಳಕ್ಕೆ ಹೀಗೆ ಇಂಗಿದ ನೀರು ಅಂತರ್ಜಾಲವೆಂಬ ಆಪದ್ಧನವಾಗುತ್ತದೆ. ಆಪತ್ತಿಗೆಂದು ತಗೆದಿರಿಸಬೇಕಾದ ಈ ನೀರನ್ನೇ ನಾವು ಎಷ್ಟೊಂದು ನಿದಾನಕ್ಕಣಿಂದಾಗಿ ಉಪಯೋಗಿಸುತ್ತೇವೆಂದರೆ ನಮ್ಮ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಪ್ರತಿವರ್ಷ ಜನವರಿ ತಿಂಗಳ ಕೆನೆಂಬಲ್ಲಿ ನೀರಿನ ಅಭಾವ ತಲೆದೊರುತ್ತದೆ!

ಈ ಜಿಲ್ಲೆಗಳಲ್ಲಿ ಪ್ರತಿವರ್ಷ ಸುಮಾರು ೪೦೦ ಸೆ.ಮೀ. ಮಳೆ ಬೀಳುತ್ತದೆ. ಇಲ್ಲಿನ ಭೌಗೋಳಿಕ ಪರಿಸ್ಥಿತಿಯಲ್ಲಿ ಬಿಡ್ಡ ಮಳೆನೀರಿನ ಹೆಚ್ಚಿನ ಪಾಲು ಕೂಡ ಹರಿದು ಸಮುದ್ರವನ್ನು ಸೇರುತ್ತದೆ. ಜನವರಿಯ ಕೊನೆಗೆಲ್ಲಾ ನೀರಿನ ಕೊರತೆಯನ್ನು ಅನುಭವಿಸಲು ಇದು ಒಂದು ಪ್ರಮುಖ ಕಾರಣ. ಉಳಿದಂತೆ, ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿದ ಜನಸಂಖ್ಯೆ, ಕೃಷಿಭೂಮಿಯ ವಿಸ್ತರಣೆ, ಕೃಷಿ ಪದ್ಧತಿಯ ಬದಲಾವಣೆ, ಕೊಳ್ಳವೆಬಾಲಿಗಳ ನಿವಾರಣೆ, ವಿದ್ಯುತ್ ವೋಟಾರುಗಳಿಂದ ನೀರಾವರಿ, ಕಾಡುಗಳ ನಾಶ ಪುಂತಾದವು ನೀರಿನ ಕೊರತೆಯ ಇತರ ಕಾರಣಗಳಾಗಿ ಪೇಲ್ಮೈಟ್‌ಕ್ಸ್ ಗೋಚರಿಸುತ್ತವೆ.

ನೀರಿನ ಕೊರತೆಯನ್ನು ಇಲ್ಲವಾಗಿಸಲು ನರಳ ಹಾಗೂ ಸುಸ್ಥಿರವಾದ ತಂತ್ರವೆಂದರೆ ಮಳೆನೀರಿನ ಕೊಂತು (ರೈನ್ ವಾಟರ್ ಹಾವೆಸ್ಟಿಂಗ್). ಮಳೆನೀರಿನ ಕೊಂತುನ್ನು



ಹಲವಾರು ರೀತಿಯಲ್ಲಿ ಮಾಡಬಹುದಾಗಿದ್ದು, ಭಾವಣೆ ನೀರಿನ ಸಂಗ್ರಹ ಮುಂತಾದವು ನಗರ ಪ್ರದೇಶಗಳಿಗೆ ಸೂಕ್ತವಾದರೆ ಮದಕ, ಕಟ್ಟಿಗಳು ಅತಹ ರಚನೆಗಳ ವೂಲಕ ನೀರಿಂಗಿಸುವುದು ಹೀಗಳ್ಲಿಗೆ ಘಲಪ್ರದಾಗಬಹುದು. ಕಟ್ಟಿಗಳು ತೋಡಿನಲ್ಲಿ ಹರಿದುಹೋಗುವ ನೀರನ್ನು ಹಿಡಿದು ನಿಲ್ಲಿಸಿ ಇಂಗುವಂತೆ ವಾಡಿದರೆ, ಮದಕಗಳು ಮಳೆನೀರನ್ನು ಅದು ಬಿಡ್ಡಲ್ಲಿಯೇ ಇಂಗುವಂತೆ ಮಾಡುತ್ತವೆ.



ಭೌಗೋಳಿಕವಾಗಿ ಮೂರೂ ಬದಿಗಳಿಂದ ಎತ್ತರವಾದ ನೆಲವನ್ನು ಹೊಂದಿದ್ದು, ನಾಲ್ಕನೇ ಬದಿಯಲ್ಲಿ ಮನುಷ್ಯ ನಿರ್ಮಿತ ಒಡ್ಡು ಅಥವಾ ತಡೆಗೊಡೆ ಇರುವಂತಹ ಬಹುತೇಕ ಪ್ರಾಕೃತಿಕ ರಚನೆಯೇ ಮದಕ. ಇದರ ಮಧ್ಯಭಾಗದ ಜಾಗದಲ್ಲಿ ಸುತ್ತಲಿನ ಎತ್ತರದ ನೆಲದಿಂದ ಹರಿದುಬಂದ ನೀರು ಸಂಗ್ರಹವಾಗಿ ನಿಲ್ಲುತ್ತದೆ, ಹಾಗೂ ನಿರಾನವಾಗಿ ಭಾಗಿಸುತ್ತದೆ. ಆದ್ದರಿಂದ ಮದಕವನ್ನು ಒಂದು ವಿಶಾಲವಾದ ಇಂಗುಕೊಳೆಬೆಂದೇ ಹೇಳಬಹುದು. ಈ ನೀರಿಂಗುವಿಕೆಯ ಪರಿಣಾಮ ಅದರ ಸಮೀಪದಲ್ಲಿರುವ ಕೇರೆ, ಬಾವಿಗಳಲ್ಲಿ ನೀರಿನ ಒರತೆಯ ರೂಪದಲ್ಲಿ ನೀರವಾಗಿ ಕಾಣಿಸುತ್ತದೆ.

ಕೆಲವೊಂದು ಕಡೆ ಕೆರೆಗಳನ್ನೇ ಮದಕಗಳನ್ನುತ್ತಾರೆ. ಹೆಚ್ಚಾಗಿ ಸುರಂಗದ ನೀರಿನ ಸಂಗ್ರಹಕ್ಕೊಂಡು ವಾಡಿದ ಕೆರೆಗಳನ್ನು ಮದಕಗಳನ್ನುವುದು ವಾಡಿಕೆ. ಕೆರೆಯಾದರೂ, ಮದಕಗಳಾದರೂ ನೀರು ಹಿಡಿದಿಟ್ಟುಕೊಳ್ಳುವ ರಚನೆಗಳೇ ಅದರೂ ಇವುಗಳಲ್ಲಿ ಬಹಳ ವ್ಯಾಪಕವಿದೆ. ಕೆರೆಯೆಂದರೆ ಹೆಚ್ಚಿನ ಭಾಗವೂ ಮಾನವ ನಿರ್ಮಿತವಾಗಿದ್ದು, ಸಾಮಾನ್ಯವಾಗಿ ಕೃಷಿಭಾಗಿಯಲ್ಲೇ ಇರುತ್ತದೆ. ಆದರೆ ಮದಕ ಬಹುತೇಕ ಪ್ರಾಕೃತಿಕವಾಗಿದ್ದು, ಎತ್ತರ ಪ್ರದೇಶದಲ್ಲಿರುತ್ತದೆ. ಇದರಲ್ಲಿನ ಒಡ್ಡು ಅಥವಾ ತಡೆಗಟ್ಟು ಮಾತ್ರ ಮಾನವ ನಿರ್ಮಿತ. ಅಲ್ಲದೆ, ಕೆರೆಗಳಿಂದ ನೀರವಾಗಿ ನೀರನ್ನು ನೀರಾವರಿಗಾಗಿ ಬಳಸಲಾಗುತ್ತದೆ; ಮದಕಗಳಿಂದ ನೀರವಾಗಿ ನೀರೆತ್ತುವ ಉದಾಹರಣೆಗಳು ಇಲ್ಲವೇ ಇಲ್ಲವೆನ್ನುವುಂಟು ಕಡಿಮೆ. ಯಾಕೆಂದರೆ ಮದಕದಲ್ಲಿ ಇಂಗಿದ ನೀರಿನ ಒರತೆಯನ್ನು ಮಾತ್ರ ಕೃಷಿಗೆ ಬಳಸಲಾಗುತ್ತದೆ.

ಮದಕಗಳು ನೂರಾರು ಪಂಡಿತರು ನಮ್ಮ ಈ ಅವಿಭಜಿತ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಯ ಅನೇಕ ಕಡೆ ಬಳಕೆಯಲ್ಲಿದ್ದವು. ಮದಕಗಳಲ್ಲಿ ಸಂಗ್ರಹವಾಗಿ ಹೆಚ್ಚಾಗಿ ಹರಿದುಹೋಗುತ್ತಿದ್ದ ನೀರನ್ನು ಅಂದಿನವರು ಕಡೆಗಳ (ಸಣ್ಣ ಕಾಲುವೆಗಳು) ಮೂಲಕ ತಮ್ಮ ಕೃಷಿಭಾಗಿಯೇ ಹಾಯಿಸಿ ಭತ್ತದ ಕೃಷಿ ಮಾಡುತ್ತಿದ್ದರು. ಹರಿದು ಹೋಗುವ ನೀರಾದ್ದರಿಂದ ಯಾವುದೇ ಪಂಖೋನ ಅಗತ್ಯವಿರುತ್ತಿರಲಿಲ್ಲ. ಅಂದಿನ ಜನರು ಹೆಚ್ಚಾಗಿ ಈ ಉದ್ದೇಶವನ್ನು ಮಾತ್ರ ಗಣನೆಗೆ ತೆಗೆದುಕೊಂಡದ್ದಾಗಿ ತಿಳಿಯಬಹುದು. ಆಗಿನ ಕಾಲದ ಜಲಸಮ್ಮಿಳಿಯ ಕಾರಣದಿಂದಲೋ ಏನೋ ಭಾಗಿಯೇ ನೀರಿಂಗಿಸುವ ಕಾರ್ಯವನ್ನು ಈ ಮದಕಗಳು ಮಾಡುತ್ತವೆಯೆನ್ನುವ ವಿಚಾರ ಬಹುಶಃ ಅಂದಿನವರಿಗೆ ಮನದಟ್ಟಾಗಿರಲಾರದು ಅನಿಸುತ್ತದೆ. ಆದರೆ ನಿರಾನವಾಗಿ ಜನಸಂಖ್ಯೆಯ ಹೆಚ್ಚಿನ ನೀರಿನ ಬಳಕೆ ಹೆಚ್ಚಾಗಲು ಕಾರಣವಾಯಿತು. ಅಲ್ಲದೆ, ಭತ್ತದ ಕೃಷಿಯನ್ನು ಕಡೆಗಳಿನ ಅಡಕೆ, ತೆಂಗು ಮುಂತಾದ ನೀರಿನ ಅಗತ್ಯ ಹೆಚ್ಚಾಗಿರುವ ಕಣದ ಬೆಳೆಗಳನ್ನು ವ್ಯಾಪಕವಾಗಿ ಬೆಳೆಸಲು ತೊಡಗಿದುದು ಮದಕಗಳ ಕುರಿತಾದ ಉಪೇಕ್ಷೆಗೆ ಕಾರಣವಾಯಿತು. ಕೆಲವೊಂದು ಕಡೆಗಳಲ್ಲಿ ಇಂತಹ ಮದಕಗಳ ಮೇಲೆಯೇ ಅಡಕೆ, ತೆಂಗಿನ ತೋಟ, ಅಂಗಡಿಗಳು, ಶಾಪಿಂಗ್ ಕಾಂಪ್ಲೆಕ್ಸ್‌ಗಳನ್ನು ಎಬ್ಬಿಸಿದ ಉದಾಹರಣೆಗಳೂ ಇವೆ! ಸುಮಾರು ಮೂನಾಡಲ್ಪು ದಳಕಗಳ ಹಿಂದೆ ನೀರಾವರಿಗಾಗಿ ಪಂಖೋನೆಟ್‌ಗಳು ಹಾಗೂ ವಿದ್ಯುತ್ತಾಲಿತ ಮೋಟಾರುಗಳು ಬಂದ ನಂತರ ಮದಕಗಳು ನಿರ್ಗತಿಕವಾದವು. ಇತ್ತೀಚಿನ ದಿನಗಳಲ್ಲಂತೂ ಅಂತರ್ಜಾಲಕ್ಕೆ ಕನ್ನ ಹಾಕುವ ಕೊಳವೆ ಬಾವಿಗಳಿಂದಾಗಿ

ಹಾಗೂ ಸಬ್ರೋಹಸ್ರೀಬಲ್ ಪಂಪೋಗಳಿಂದಾಗಿ ಇಂತಹ ಪಾರಂಪರಿಕ ವ್ಯವಸ್ಥೆಯನ್ನು ನಮ್ಮ ಕೃಷಿಕ ಜನಾಂಗ ಸಂಪೂರ್ಣ ಮರ್ತೇ ಬಿಟ್ಟುತ್ತಾಗಿದೆ.

ಹೆಚ್ಚಾಗಿ ಮುರ ಮಣ್ಣನಲ್ಲಿ (ಜಂಬಿಟ್ಟೀಗೆ - ಲಾಟ್ರೈಟ್) ಮದಕಗಳು ಕಂಡುಬರುತ್ತವೆ. ಈ ಮಣ್ಣಿನೆ ಮಳೆನೀರನ್ನು ಭೂಮಿಯೊಳ್ಳಕ್ಕೆ ನೇರವಾಗಿ ಇಂಗಿಸುವ ಸ್ವಭಾವಿಲ್ಲವಾದರೂ, ತಡೆಗಟ್ಟು ಹಾಕಿ ಹಿಡಿದಿಟ್ಟರೆ, ಆ ನೀರನ್ನು ನಿಧಾನವಾಗಿ ಭೂಮಿಯೊಳ್ಳಕ್ಕೆ ಇಂಗಿಸಬಲ್ಲದು. ಕಲ್ಲುಗಳಿಗೆ ಮೆಲ್ಲು (ಅಂಟು ಬರಿಸಿದ ಮಣ್ಣ) ಹಾಕಿ ಅಥವಾ ಸಿಹೆಂಟಿನಿಂದ ತಡೆಗಟ್ಟು ಅಥವಾ ಒಡ್ಡನ್ನು ನಿಮಿಂಬಿಸಬಹುದು. ನೀರು ತುಂಬಿದಾಗ, ಹೆಚ್ಚಾದ ನೀರು ಹರಿದುಹೋಗುವಂತೆ ವ್ಯವಸ್ಥೆ ಮಾಡಬೇಕಾಗುತ್ತದೆ. ಅಲ್ಲದೆ, ಹೊದಲ ಒಂದೆರಡು ಮಳೆಯ ನೀರು ಮದಕವನ್ನು ನೇರದಂತೆ ಎಚ್ಚರ ಪಹಿಸಬೇಕಾಗುತ್ತದೆ. ಯಾಕೆಂದರೆ ಎತ್ತರದ ಪ್ರದೇಶದಿಂದ ಹರಿದು ಬರುವ ಮಳೆನೀರು ತನೆಷ್ಟಿಂದಿಗೆ ಕನಕದ್ವಿಗಳನ್ನಲ್ಲದೆ, ನೆಲದ ಮಣ್ಣನ್ನೂ ಕೊರೆದು ತರುತ್ತದೆ. ಇದರಿಂದಾಗಿ ಮದಕದಲ್ಲಿ ಹೊಳು ತುಂಬುವ ಪ್ರಮಾಣ ಅಧಿಕವಾಗುತ್ತದೆ. ಹೊಳು ತುಂಬಿದ ಮದಕಗಳಲ್ಲಿ ಸಂಗ್ರಹವಾಗುವ ನೀರಿನ ಪ್ರಮಾಣ ಕಡಿಮೆಯಾಗುವುದರಿಂದ, ನೀರಿಂಗುವಿಕೆಯ ಪ್ರಮಾಣ ಕಡಿಮೆಯಾಗಿ ಇವುಗಳ ಸರಿಯಾದ ಪ್ರಯೋಜನ ಲಭಿಸಲಾರದು. ಮದಕಗಳಿಂದ ಹೊಳೆತ್ತುವುದು (ಡಿ-ಸಿಲ್ವಿಂಗ್) ಎರಡು ರೀತಿಯಲ್ಲಿ ಕೃಷಿಕರಿಗೆ ಪ್ರಯೋಜನಕಾರಿಯಾಗಬಹುದು. ಹೀಗೆ ತೆಗೆಯಲಾದ ಹೊಳು ಮಣ್ಣ ಉತ್ತಮವಾದ ಗೊಬ್ಬರವಾಗಿದೆ. ಹೊಳು ತೆಗೆದಾದ ಮೇಲೆ ಮದಕಕ್ಕೆ ಪುನಶ್ಚೇತನ ಉಭಿಸುವುದರಿಂದಾಗಿ ಮುಂದಿನ ಮಳೆಗಾಲದ ನಂತರ ನೀರಿನ ಒರತೆ ಕಾಣಿಸಬಹುದು.

ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳ ಮುರಕಲ್ಲಿನ ಮಣ್ಣ ಮದಕಗಳ ಮಟ್ಟಿಗೆ ಬಹಳ ಉತ್ತಮವಾದ ಮಣ್ಣಗಿದೆ. ಈ ಮಣ್ಣಿನ ವಿಶೇಷವೇನೆಂದರೆ ಇದರ ಮೇಲೆ ಬಿದ್ದಂತಹ ಮಳೆನೀರು ಮಣ್ಣಿನ ಬಿರುಕುಗಳಿಂದಾಗಿ ನಿಧಾನವಾಗಿ ಭೂಮಿಯೊಳ್ಳಕ್ಕೆ ಇಂಗುತ್ತದೆ. ಹಿಂದಿನವರು ಮಳೆನೀರನ ಇಂಗುವಿಕೆಯ ಪರೋಕ್ಷ ಪ್ರಯೋಜನವನ್ನು ಅಪ್ಪೊಂದು ಗಮನಿಸಿದಂತೆ ಕಾಣಿಸುತ್ತಿಲ್ಲವಾದರೂ, ಮಣ್ಣಿನ ಈ ವಿಶೇಷತೆಯಿಂದಾಗಿ ಬರಳಷ್ಟು ಸಮಯ ಕೃಷಿಕರು ನೀರಿನ ಪ್ರಯೋಜನವನ್ನು ಪಡೆದದ್ದಂತೂ ನಿಜ. ಮದಕಗಳಲ್ಲಿ ಹೊಳು ತುಂಬಿದಾಗ ಮುರಕಲ್ಲಿನ ಈ ಬಿರುಕುಗಳು ಮುಚ್ಚಿ ಕೊಂಡು ಮದಕಗಳು



ಉಪಯೋಗಶಳನ್ವಾಗುತ್ತವೆ. ಕೆಲವೊಂದು ಕಡೆ ಕಗ್ಗಲ್ಲಿನ ಪ್ರದೇಶಗಳಲ್ಲಿ, ಜೀಡಿ ಮಣಿ ರುವ ಪ್ರದೇಶಗಳಲ್ಲಿ ಮದಕಗಳನ್ನು ಕಾಣಬಹುದು. ಮದಕಗಳ ಈ ರಚನೆ ಇಷ್ಟೇ ಪ್ರದೇಶಕ್ಕೆ ಸೀಮಿತವಾಗಿಲ್ಲ. ರಾಜಸ್ಥಾನದಂತಹ ದೂರಪ್ರದೇಶದಲ್ಲಿ ಜೊಹಾಡ್ ಗಳಿಂಬ ಮದಕಗಳ ಸಾಮೃತೆಯಿರುವ ರಚನೆಗಳಿದ್ದು, ಅಲ್ಲಿನ ಜನತೆಯ ಮಟ್ಟೆಗೆ ಅವು ಅಕ್ಷರಶಃ ದೇವತೆಗಳೇ ಆಗಿವೆ. ಇವುಗಳಲ್ಲಿದೆ ಒರಿಸ್ತಾದಲ್ಲಿ ಇತ್ತೀಚೆಗೆ ಯಶಸ್ವಿ ಕಂಡ ಪಾರಂಪರಿಕ ಪೇಂಫರಾಗಳಿಂಬ ರಚನೆಗಳೂ ಹೆಚ್ಚು ಕಾಣ್ಣಿ ಮದಕಗಳನ್ನೇ ಹೋಲುತ್ತವೆ.

ಇಂದಿನ ದಿನಗಳಲ್ಲಿ ಮದಕಗಳು ಹೇಗೆ ಪ್ರಸ್ತುತವೆಂದು ನೋಡೋಣ:

- (ಅ). ಕುಸಿಯುತ್ತಿರುವ ಅಂತರ್ಜಾಲ ಮಟ್ಟವನ್ನು ಮತ್ತೆ ಹೇಳಿಕ್ಕೆ ತರಲು ಹಾಗೂ ಅಂತರ್ಜಾಲದ ಮರುಪೂರಣಕ್ಕೆ ಮದಕಗಳು ಅಗತ್ಯ.
- (ಬಿ). ಈಗಾಗಲೇ ತೋಡಲಾದ ಬಾವಿ, ಕೆರೆ, ಹಾಗೂ ಬೋರ್ವೆಲೋಗಳಲ್ಲಿ ನೀರಿನ ಮಟ್ಟ ಹೆಚ್ಚಿನಲು ಮದಕಗಳು ಅಗತ್ಯ.
- (ಕಿ). ಮದಕಗಳ ಕೆಳಭಾಗದಲ್ಲಿರುವ ಕೃಷಿಭಾಗಿಗಳಿಗೆ ಹಂಪಿನ ಮೂಲಕ ನೀರು ಹಾಯಿಸುವಿಕೆಯ ಪ್ರವಾಣ ಕಡಿಮೆಯಾಗುತ್ತದೆ. ಇದರಿಂದಾಗಿ ಬಾವಿ, ಕೆರೆ, ಬೋರ್ವೆಲೋಗಳಲ್ಲಿನ ನೀರಿನ ಶೋಷಣೆಯನ್ನು ಕಡಿಮೆ ಮಾಡಬಹುದು.

ಮದಕದಲ್ಲಿ ಹೂಳು ನಿಲ್ಲದಂತಾಗಲು ಸುತ್ತು ಮುತ್ತ ಕಾಡು ಬೆಳೆಸಲೇಬೇಕು. ಹೀಗೆ ಬೆಳೆಸಿದ ಕಾಡು ಮದಕದಲ್ಲಿ ನೀರು ಹೆಚ್ಚಿನಲು ಸಹಕಾರಿಯಾಗಿದೆ. ಕಾಡು ಬೆಳೆಸಿದಾಗ ವಿವಿಧ ಪ್ರಾಣಿಪಕ್ಷಿಗಳು ಬಂದು ನೆಲೆಸುತ್ತವೆ. ಮದಕದ ನೀರಿನಲ್ಲಿ ಜಲಚರಗಳು ನೆಲೆಸಲಾರಂಭಿಸುತ್ತವೆ. ಇವೆಲ್ಲವುಗಳಿಂದಾಗಿ ಒಂದು ಸುಂದರ ಪರಿಸರ ನಿರ್ಮಾಣವಾಗುತ್ತದೆ.

ಮದಕ ಇಲ್ಲದಲ್ಲಿಯೂ ಇವುಗಳನ್ನು ಹೊಸದಾಗಿ ನಿರ್ಮಾಣ ಮಾಡಬಹುದು. ಸುತ್ತ ಕನಿಷ್ಠ ಎರಡು ಬದಿಯಲ್ಲಾದರೂ ಸ್ವಲ್ಪ ಎತ್ತರವಿದ್ದರೆ ಅಂತಹ ಸ್ಥಳದಲ್ಲಿ ಮದಕಗಳ ನಿರ್ಮಾಣ ಸಾಧ್ಯ. ಮೂರು ಬದಿಗಳಿಂದ ಎತ್ತರದ ಪ್ರದೇಶವಿದ್ದರಂತೂ ಬಹಳ ಉತ್ತಮ. ಇಂತಹ ಕಡೆಗಳಲ್ಲಿ ನೀರು ನಿಲ್ಲುವ ಪಾತ್ರದ ನಿರ್ಮಾಣಕ್ಕೆ ಸ್ವಲ್ಪ ಲಭ್ಯ, ಮಾನವ ಶ್ರಮ ಬೇಕಾಗಬಹುದು, ಅಷ್ಟೇ. ಆದರೆ ನೆನಷಿಡಿ, ಬೇಸಿಗೆಯ ತಿಂಗಳಲ್ಲಿ ನಮ್ಮೀವೆದ ಬಾವಿಗಳಲ್ಲಿ ನೀರು ಸಿಗುವಾಗ ಆ ಲಭ್ಯ ನಿಮಗೇ ನಗಣ್ಯವಾಗಿ ತೋರಬಹುದು. ಬಂದಲು ಸೀಮೆಯ ಪ್ರದೇಶಗಳಲ್ಲಿ ಮದಕಗಳ ರಚನೆ ತುನು ಕಷ್ಟವೇ ಆಗಬಹುದಾದರೂ, ಮಲೆನಾಡು ಹಾಗೂ ಕರಾವಳಿಗಳಲ್ಲಿ ಇವುಗಳ ನಿರ್ಮಾಣ ಹೆಚ್ಚಿನೂ ಕಷ್ಟವಾಗಲಾರದು. ಶತಮಾನಗಳಿಂದಲೂ ಪ್ರಯೋಗಿಸಿ ನೋಡಲಾದ ಈ ರಚನೆಗಳು ತಮ್ಮ ಆಸುಪಾಸಿನಲ್ಲಿರುವ ಕೆರೆ, ಬಾವಿಗಳಲ್ಲಿ ನೀರಿನ ಒರತೆ ಹೆಚ್ಚಿಸಿದುದು ಈಗಾಗಲೇ ರುಜುವಾತಾದುದರಿಂದ ಆ ಬಗ್ಗೆ ಚಿಂತೆ ಬೇಡ.

ಮದಕಗಳ ಬಗ್ಗೆ ಹುಡುಕುತ್ತ ಹೋದಂತೆ ಅನೇಕ ವಿಷಯಗಳು ದೊರೆಯುತ್ತವೆ. ಕೆಲವೊಂದು ಕಡೆಗಳಲ್ಲಿ ಕೃಷಿಕರು ಇವನ್ನು ಈಗಲೂ ಉಜ್ಜಿತದಲ್ಲಿಟ್ಟುಕೊಂಡಿದ್ದಾರೆ. ಇದು ಪಾರಂಪರಿಕ ಜಲನಿರ್ಧಿಗಳ ಮೇಲಿನ ಅಭಿಮಾನ ಹಾಗೂ ಮುಂದಿನ ತಲೆಮಾರಿಗಾಗಿ ಜಲಮೂಲಗಳ ಸಂರಕ್ಷಣೆಯ ಕಡೆ ಅವರಿಗಿರುವ ಆಸ್ತಿಯನ್ನು ತೋರಿಸುತ್ತದೆ. ಹಳೆಯ ಮದಕಗಳನ್ನು ಪುನರುಜ್ಞಿವರಗೊಳಿಸಿದವರೂ, ಹೊಸದಾಗಿ ನಿರ್ಮಿಸಿದವರೂ ನಮ್ಮ ನಡುವೆ ಇದ್ದಾರೆ. ಒಂದೆರಡು ಯಶೋಗಾಢೆಗಳನ್ನು ನೋಡೋಣ.

೧. ಕಾನಾವು ಮದಕ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಳಿ ತಾಲೂಕಿನ ಪೇರುವಾಡೆ ಬಳಿಯ ಕಾನಾವು ಗೋಪಾಲಕೃಷ್ಣ ಭಟ್ಟರಲ್ಲಿಗೆ ಬಸ್ತಿ. ನೋಪಾಲಕೃಷ್ಣ ಭಟ್ಟ ಹಾಗೂ ಅವರ ತಮ್ಮ ತಿರುಮಲೇಶ್ವರ ಭಟ್ಟರದು ತೋಟಗಳು ಬೇರೆ ಬೇರೆಯಾದರೂ ನೀರಿನ ಪ್ರಮುಖ ಮೂಲ ಒಂದೇ - ಮದಕ. ಈ ಮದಕವು ಒಟ್ಟು ಜಿಂ ಎಕರೆ ಅಡಕೆ ತೋಟಕ್ಕೆ ನೀರುಣಿಸುವ ಕೆಲಸ ಮಾಡುತ್ತದೆ. ಭಟ್ಟ ಸಹೋದರರ ತಂದೆ ನರಸಿಂಹ ಭಟ್ಟರು

ಕಾನರಗೋಡಿನಿಂದ ಸುಳ್ಳೆ ತಾಲೂಕಿನ ಕಾನಾವಿಗೆ ಬಂದದ್ದು ಸುಮಾರು ಇಂಜಿನೀಯರ್ ಆಸುಪಾಸಿನಲ್ಲಿ. ಆ ಸುಮಂದು ಮಳ್ಳಿಗಾಲ ಕಳೆದು ಎರಡು ತೀಂಗಳಾಗುವಷ್ಟು ರಲ್ಲಿ ತೋಟದ ಅವಸ್ಥೆ ನೀರಿಲ್ಲದೆ ಶೋಚನೀಯವಾಗಿರುತ್ತತ್ತು. ಎಂದು ನೆನಪಿಸಿಕೊಳ್ಳುತ್ತಾರೆ ಗೋಪಾಲಕೃಷ್ಣ ಭಟ್. ಮುಂದಿನ ಪಷಣಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗುತ್ತೊಡಗಿತು. ನಂತರ ಸುಮಾರು ಇಂಜಿನೀಯರ್ ಆಸುಪಾಸಿನ ತೋಟದ ಮೇಲಾಳ್ಳಾಗದಲ್ಲಿರುವ ಎತ್ತರದ ಸ್ಥಳದಲ್ಲಿ ಗದ್ದೆಯೊಂದನ್ನು ಮಾಡಿ ಸಣ್ಣ ಕಟ್ಟೆಯೊಂದನ್ನು ಕಟ್ಟಿಲಾಯಿತು. ಆ ಜಾಗದಲ್ಲಿ ಅನಿರೀಕ್ಷಿತವಾಗಿ ಒರತೆ ಕಾಣಿಸಿದಾಗ ಅಲ್ಲಿ ಒಂದು ಕರೆ ಮಾಡುವ ಯೋಚನೆ ಬಂದಿತ್ತು. ಅದರೆ ಅಲ್ಲಿ ಕೆರೆಯ ಬದಲು ಮದಕವನ್ನೇ ಮಾಡಿದೆವು, ಭಟ್ ಹೇಳುತ್ತಾರೆ. ಮದಕ ನಿರ್ಮಿಸಲು ಇಲ್ಲಿನ ಭೌಗೋಳಿಕ ವಿನ್ಯಾಸ ಬಹಳ ಸೂಕ್ತವಾಗಿದೆ. ಮೂರು ಕಡೆಗಳಿಂದ ಎತ್ತರದ ಪ್ರದೇಶ, ಅಲ್ಲಿ ವಿವಿಧ ಜಾತಿಯ ಮರಗಿಡಗಳು - ಸಣ್ಣ ಮಟ್ಟಿನ ಕಾಡೇ ಅಲ್ಲಿದೆ! ಗೋಪಾಲಕೃಷ್ಣ ಭಟ್ಟರು ಈ ಕಾಡಿನೋಳಕ್ಕೆ ಕರೆದೊಯ್ದುತ್ತಾರೆ. ನೋಡಿ, ಇಲ್ಲಿ ಬಿಡ್ಡ ಈ ಬಜಕೆ(ತರಗಲೆ)ಯನ್ನೂ ಕೂಡ ನಾವು ತೆಗೆಯುವುದಿಲ್ಲ. ಇದರಿಂದಾಗಿ ಈ ಜಾಗದಲ್ಲಿ ಎಲೆಗಳಿಂದೇ ಒಂದು ಪದರವುಂಟಾಗಿದೆ. ಮಣ್ಣನ ಕೊರೆತವುಂಟಾಗದಿರಲು ಇದು ಸಹಕಾರಿಯಾಗಿದೆ. ಬಿಡ್ಡ ಮಳ್ಳಿನೀರು ಕೂಡ ಒಂದೇ ಸಮನೆ ಓಡಿ ಹೋಗುವುದಿಲ್ಲ, ನಿಧಾನವಾಗಿ ಮಣ್ಣನೋಳಕ್ಕೆ ಇಂಗುತ್ತದೆ, ಭಟ್ ವಿವರಿಸುತ್ತಾರೆ. ಈ ಕಾಡಿನಲ್ಲಿ ಅವರು ಯಾವುದೇ ಮರವನ್ನು ನೆಟ್ಟು ಬೆಳೆಸಿಲ್ಲ. ಎಲ್ಲವೂ ಪ್ರಕೃತಿಕವಾಗಿ ಬೆಳೆದ ಮರಗಳು. ಮೂರೂವರೆ ಎಕರೆಗಳಷ್ಟು ವಿಶಾಲವಾಗಿರುವ ಮದಕ ಕಣ್ಣಗೆ ಸುಂದರವಾಗಿ ಕಾಣಿಸುತ್ತದೆ. ಮದಕಕ್ಕೆ ಕಟ್ಟಿದ ತಡೆಗಟ್ಟ ಒಡೆದುಹೋಡದ್ದನ್ನು ಭಟ್ ನೆನಪಿಸಿಕೊಳ್ಳುತ್ತಾರೆ. ಸುಮಾರು ಇಂಬಿನ ಸಮಯ. ಹೋಗೆಂದು ಗೋತ್ತಿಲ್ಲ, ದುರದೃಷ್ಟಿ ಬಂಡ್ (ತಡೆಗಟ್ಟು, ಬಡ್ಡು) ಒಡೆದುಹೋಯಿತು. ಕೆಳಭಾಗದ ತೋಟಗಳೂ ನೀರಿಗೆ ಕೊಳ್ಳಿ ಹೋದವು. ನಮ್ಮುದು ಮಾತ್ರವಲ್ಲ, ಕೆಳಭಾಗದ ಇನ್ನೂ ಕೆಲವರ ತೋಟಗಳಿಗೂ ಇಲ್ಲಿಂದ ಹರಿದುಹೋದ ನೀರು ತೋಂದರೆ ಕೊಟ್ಟಿತ್ತು. ಆದರೆ, ಈ ಬಗ್ಗೆ ಯಾರೂ ಒಂದು ಮಾತು ಕೂಡ ತಕರಾರು ಮಾಡಲಿಲ್ಲ. ಯಾಕೆಂದರೆ ಕೆಳಭಾಗದ ಕೃಷಿಕರಿಗೆ ಮದಕದ ಅಸಲಿ ಪ್ರಯೋಜನವೇನಂಬಿದು ತಿಳಿದಿತ್ತು. ಬಂದು ಒಡೆದು ಹೋಗಿ ನೀರು ನಿಲ್ದಾದರೆ ಅವರಿಗೂ ನಷ್ಟವೆಂಬಿದು ಗೊತ್ತಿದ್ದ ಕಾರಣ ಆ ಬಗ್ಗೆ ವಾತನಾಡಲಿಲ್ಲ. ಈಗಲೂ, ಒಡ್ಡು ಸರಿಯಾಗಿ ನಿಂತಿದೆಯೇ, ಪಷ್ಟ ಪಷ್ಟದ ರಿಪೇರಿ ಸರಿಯಾಗುತ್ತದೆಯೇ ಎಂದು ಉರವರು ವಿಭಾರಿಸಿಕೊಳ್ಳುತ್ತಾರೆ, ಯಾಕೆಂದರೆ ಕಾನಾವು ಮದಕದ ತಡೆಗಟ್ಟನ್ನು ಎತ್ತಿರಿಸಿದಂತೆಲ್ಲ ಸಮೀಕ್ಷಾದ ಇತರ ತೋಟಗಳಲ್ಲಿನ ಕರೆ, ಬಾವಿಗಳಲ್ಲಿ ನೀರಿನ ಒರತೆ ಹೆಚ್ಚಿದುದು ಅಲ್ಲಿನವರಿಗೆ ತಿಳಿದಿತ್ತು. ಮದಕದ ತಡೆಗಟ್ಟನ್ನು ಇನ್ನೂ ಸ್ವಲ್ಪ ಎತ್ತಿರಿಸುವ ಯೋಚನೆ ಭಟ್ಟರಿಗಿದೆ.

ಕಾನಾವು ಮದಕದ ಕೆಳಭಾಗದಲ್ಲಿ ಅವರ ಅಡಿಕೆ ತೋಟವಿದೆ. ತೋಟದ ನಡುವೆ ಏಳು ಕರೆಗಳಿವೆ. ಮದಕದಲ್ಲಿ ಸಂಗ್ರಹಾದ ನೀರು ನಿಧಾನವಾಗಿ ಭೂಮಿಗೆ ಇಂಗಿ ಉಜ್ಜವಿನಿಂದಾಗಿ (ಒರತೆ) ಈ ಕರೆಗಳಿಗೆ



ಲಭಿಸುತ್ತದೆ, ಅಂದರೆ ಅನಲು ಅಲ್ಲೇ ಇರುತ್ತದೆ, ತೋಟದ ನೀರಾವರಿಗೆ ಕೇವಲ ಬಡ್ಡಿಯೇ ಸಾಕು. ಈ ಕರೆಗಳಿಂದ ಸ್ವಿಂಕಲ್ ಬಳಸಿ ನೀರಾವರಿ ಮಾಡಲಾಗುತ್ತದೆ.

೭. ಜೋಕ್‌ಕಟ್ಟೆ ಮತ್ತು ಅರಿಂಗುಳ ಮದಕಗಳು

ಕಾಸರಗೋಡಿನ ಮೀಯಪದವಿನ ಸಮೀಪವಿರುವ ಈ ಏರಡು ಮದಕಗಳು ವಿಶಿಷ್ಟವಾಗಿವೆ. ಮೀಯಪದವಿನ ಹಿರಿಯ ಕೃಷಿಕರಾದ ಡಾ. ಜಂಡ್ರೆಶ್‌ಎರ ಜೋಕ್‌ಕಟ್ಟೆ ಮದಕಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಜೋಕ್‌ಕಟ್ಟೆ ಮದಕದ ಜಲಾನಯನ ಪ್ರದೇಶ ದೊಡ್ಡದು. ಮೂರು ಬದಿಯಿಂದ ಸ್ವಲ್ಪ ಎತ್ತರವಾದ ಮುರಕಲ್ಲಿನ ಪ್ರದೇಶ, ನಡುವೆ ತಗ್ಗಿನ ಜಾಗ. ತಗ್ಗಿನ ಜಾಗದಲ್ಲಿ ಮುರಕಲ್ಲಿನ ತುಂಡುಗಳನ್ನು ಇರಿಸಿ ಅದಕ್ಕೆ ಮಣಿನ ಮೆಲ್ಲು ಹಾಕಿ ತಡೆಗಟ್ಟಿನ್ನು ಕಟ್ಟಲಾಗಿದೆ. ನೋಡಿ, ಈ ಮದಕದ ಸುತ್ತಲೂ ಮಕ್ಕಳು ಆಟ ಆಡುತ್ತಿದ್ದರು. ಮಕ್ಕಳು ಆಟವಾಡುತ್ತಿದ್ದು ದರಿಂದ ಇದಕ್ಕೆ ಜೋಕ್‌ಕಟ್ಟೆ ಎಂಬ ಹೆಸರು ಬಂತು. ಇಲ್ಲಿನ ಈ ಮದಕದ ಒರತೆಯು ಇಲ್ಲಿ ಕೆಳಗಿನ ಬೆಜ್ಜ, ತಲೇಕಳ ಮುಂತಾದ ಗ್ರಾಮಗಳ ಭತ್ತದ ಕೃಷಿಗೆ ವರದಾನವಾಗಿದೆ. ಯಾಕೆಂದರೆ, ಒಂದು ವೇಳೆ ಮಾನ್ಯನ್ನು ಮಳೆ ಸ್ವಲ್ಪ ತಡವಾಗಿ ಬಂದರೂ ಇಲ್ಲಿನ ಕೃಷಿಕರಿಗೆ ಭತ್ತದ ಕೃಷಿಗೆ ಯಾವುದೇ ತೊಂದರೆಯಾಗುವುದಿಲ್ಲ. ಮದಕದ ಒರತೆ ನೀರು ಅಲ್ಲಿಗೆ ಯಾವಾಗಲೂ ಲಭ್ಯವಾಗುತ್ತದೆ, ಚೆಟಿರು ವಿವರಿಸಿ ಹೇಳುತ್ತಾರೆ. ಇವುಗಳಲ್ಲದೆ ಮಂಜೀಶ್ವರದ ಸಮೀಪದ ಈ ಪ್ರದೇಶದಲ್ಲಿ ಬಾಯಿಕಟ್ಟೆ ಪಳ್ಳ, ಗೇರುಕಟ್ಟೆ ಮದಕ, ಕೊಮ್ಮೆಂಗಳದ ಪಳ್ಳ, ಮುಂತಾದ ನೀರಿನ ಮೂಲಗಳು ಇವೆ. ಕೊಮ್ಮೆಂಗಳದ ಪಳ್ಳ ಎಪ್ಪುಗಳು ಮಲಗುತ್ತಿದ್ದೀತಹ ಪಳ್ಳ. ಆದರೂ ನೀರಿನ ಅಗತ್ಯಕಾಗಿ ಇದರ ದುರಸ್ತಿಯನ್ನು ಪ್ರತಿವರ್ಷ ಮಾಡಲಾಗುತ್ತಿತ್ತು. ಕೊಮ್ಮೆಂಗಳದ ಪಳ್ಳದಿಂದ ಹೂಳು ತೆಗೆಯಲು ನಮ್ಮೆಲ್ಲಿಂದ ಜನರನ್ನು ಕೆಳಿಸುತ್ತಿದ್ದರೂ ನೆನಪಿಗೆ ಬರುತ್ತದೆ, ಚೆಟಿರೆನ್ನುತ್ತಾರೆ. ಬಾಯಿಕಟ್ಟೆಯ ಪಳ್ಳ ಇಂತಹದೇ ಇನ್ನೆಲ್ಲಂದು ಪಳ್ಳ. ಮೊದಲ ಮಳೆ ಬಂದ ಕೂಡಲೇ ಬಾಯಿಕಟ್ಟೆ ಮದಕದಲ್ಲಿ ನೀರು ತುಂಬುತ್ತಿತ್ತು. ಇದರದ್ವಾರಾ ಜಲಾನಯನ ಪ್ರದೇಶ ದೊಡ್ಡದು. ಆದ್ದರಿಂದ ಇದರಲ್ಲಿ ನೀರು ತುಂಬಿ ಕೇವಲ ಒಂದೆರಡು ಗಂಟೆಗಳಲ್ಲಿ ಬಾಯಿಕಟ್ಟೆ, ಅಟ್ಟೆಗೋಳಿ ಮುಂತಾದ ಕಡೆಗಳಲ್ಲಿರುವ ಹೆಚ್ಚಿನ ಬಾವಿಗಳಲ್ಲಿ ನೀರು ತುಂಬುತ್ತಿತ್ತು, ಜಂಡ್ರೆಶ್‌ಎರ ಚೆಟಿರು ನೆನಪಿಸಿಕೊಳ್ಳುತ್ತಾರೆ. ಪಳ್ಳಗಳೆಂದರೆ ಎಪ್ಪುಗಳು ಮಲಗುತ್ತಿದ್ದೀತಹ ನೀರಿನ ಹೊಂಡಗಳು. ಅದರಲ್ಲಿ ನೀರಿನ ಇಂಗುವಿಕೆಯ ಬಗ್ಗೆ ಬಹುಶಃ ಹಿಂದಿನ ಕಾಲದ ಜನರಿಗೆ ಅರಿವು ಇದ್ದಿರಲಾರದು, ಎನ್ನುವ ಅವರು, ಹಿಂದೆ ಪಳ್ಳಗಳಿಂದ ನೀರೆತ್ತುವ ಕ್ರಮ ಇರಲಿಲ್ಲ. ಆದರೆ ಈಗ ಹೆಲ್ಲಗೆ ಅದೂ ಶುರುವಾಗಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ. ಸ್ವಲ್ಪ ದೊಡ್ಡದಾಗಿದ್ದರೆ ಸುತ್ತಲಿನ ಬಾವಿಗಳಲ್ಲಿ ಒರತೆ ಹೆಚ್ಚಿನಲು ಈ ಪಳ್ಳಗಳು ಸಹಕಾರಿಯಾಗುತ್ತವೆ.

ಮಂಜೀಶ್ವರದ ವರ್ಕಾರ್ಡಿ ಪಂಚಾಯತಿನಲ್ಲಿರುವ ಅರಿಂಗುಳ ಮದಕವನ್ನು ನೋಡೋಣ. ಅರಿಂಗುಳ ಅಂದರೆ ಅಕ್ಕಿಯ ಕೊಳ ಎಂದಧರ್. ಇಲ್ಲಿ ಈಗಲೂ ಭತ್ತದ ಕೃಷಿ ನಡೆಸುತ್ತಾರೆ. ವಿಶಾಲವಾದ ಪ್ರದೇಶದ ನಡುವಿನ ತಗ್ಗಿನಲ್ಲಿ ಮಳೆಗಾಲದ ನೀರು ಸುವಾರು ನಾಲ್ಕು ಅಡಿ ಎತ್ತರಕ್ಕೆ ಸಂಗ್ರಹವಾಗಿ ನಿಲ್ಲುತ್ತದೆ. ತಡೆಗಟ್ಟಿದ ಆಚೆ ಬದಿಯಲ್ಲಿ ಭತ್ತದ ಗಡ್ಡೆಗಳು ನಳಿನಳಿಸುತ್ತಿವೆ. ಆ ಗಡ್ಡೆಗಳಿಗೆ ಈ ಮದಕದ ಒರತೆ ನೀರೇ ಆಧಾರ. ಮದಕ ಭತ್ತದ ಕೃಷಿಗೆ ನೀರು ಒದಗಿಸುವುದನ್ನು ಇಲ್ಲಿ ಪ್ರತ್ಯಕ್ಷಬಾಗಿ ನೋಡಬಹುದು.


೮. ಮುಂಡೂರು ಮದಕ

ದಕ್ಕಿಣ ಕನ್ನಡದ ಪ್ರತ್ಯೂತಿನ ಸಮೀಪದ ಮುಂಡೂರಿನ ಹೋನಪ್ಪೆ ಕರ್ಕೆರ ಅನುಭವಿ ಕೃಷಿಕ. ತಮ್ಮ ಮನೆಯ ಸಮೀಪದ ಗಡ್ಡೆಯಲ್ಲಿ ಅವರಿಗೆ ತೆಗಿನ ತೋಟಪೆಬ್ಬಿಸುವ ಯೋಜನೆ ಬಂದಿತ್ತು. ಆದರೆ ನೀರಿನ ಸಮಸ್ಯೆ ಅವರನ್ನು ಈ ಯೋಜನೆಯಿಂದ ದೂರಸರಿಯುವಂತೆ ಮಾಡಿ ಅದೇ ಜಾಗದಲ್ಲಿ ಒಂದೆಕರೆ ವಿಶಾಲವಾದ ಮದಕವನ್ನು ನಿರ್ಮಿಸಿದರು. ಮೊದಲಿಗೆ ನೋಡಬೇಕಿತ್ತು, ಜನವರಿ ತೀಂಗಳ ಕೊನೆಗಾಗುವಾಗಲೇ ಅಡಿಕೆ ತೋಟಕ್ಕೆ ನೀರಿನ ಒತ್ತಾಯ. ಮುಂದಿನ ವರ್ಷ ನನಗೆ ಮದಕ ಮಾಡಿದ

ಫಲ ಸಿಕ್ಕಿಯೇ ಬಿಟ್ಟೆತು. ಮದಕದ ಕೆಳಭಾಗದಲ್ಲಿರುವ ಬೋರೊಪೆಲೋನಲ್ಲಿ ‘ಓಪರೊಪ್ಲೈ’ ನೀರು ಸಿಕ್ಕಿದಾಗಲೇ ಅಂದುಕೊಂಡೆ- ಇದು ಮದಕದ ಪ್ರಸಾದವೆಂದು. ಆ ನೀರು ಬೇಸಿಗೆ ಕೊನೆಯವರೆಗೂ ಲಭಿಸುತ್ತಿದೆ , ಮೋನಪ್ಪೆ ಕರ್ಕೇರ ನೆನಪಿಸಿಕೊಳ್ಳುತ್ತಾರೆ. ಮದಕ ಸುಮಾರು ೧೦ ಅಡಿ ಆಳವಾಗಿದ್ದ ಮುಂದೆ ತಡೆಗಟ್ಟಿವನ್ನು ಎತ್ತುರ ಮಾಡಿ ಹೆಚ್ಚು ನೀರು ನಿಲ್ಲುವಂತೆ ಮಾಡುವ ಯೋಜನೆ ಮೋನಪ್ಪೆ ಕರ್ಕೇರರಿಗಿದೆ. ಈಗ ಅವರ ತೋಟದ ತುಂಬ ಅಡಕೆ, ತೆಂಗು, ಮಾತ್ರವಲ್ಲದೆ ತರಕಾರಿ, ಮಾಪು, ನಷ್ಟೋಟ ಮುಂತಾದ ಹಣಿನ ಗಿಡಗಳೂ ನಳಿಸಿಸುತ್ತಿವೆ. ಈಗ ಅವರ ತೋಟಕ್ಕೆ ನೀರ ನೆಮ್ಮೆದಿಯಿದೆ, ಅವರಿಗೂ.

ದಿನೇ ದಿನೇ ನೀರಿನ ಸಮಸ್ಯೆ ಉಲ್ಲಂಘಿಸುತ್ತಿರುವ ಈ ದಿನಗಳಲ್ಲಿ ಪಾರಂಪರಿಕವಾಗಿ ಜಲಸಂರಕ್ಷಣೆ ಮಾಡುತ್ತಿದ್ದಂತಹ ಕಟ್ಟಿಗಳು, ಮದಕಗಳಂತಹ ರಚನೆಗಳು ಪ್ರಸ್ತುತವಾಗುತ್ತವೆ. ಕಾಸರಗೋಡು, ದಕ್ಕಿಕ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸುಪರಾರು ಒಂದು ಸಾವಿರ ಮದಕಗಳಿರಬಹುದೆಂದು ಅಂದಾಜಿಸಲಾಗಿದೆ. ಹಳ್ಳಿಯ ಮೂಲೆಗಳಿಗೂ ಟ್ರೌಂಕರ್‌ನಿಂದ ನೀರು ಸರಬರಾಜು ಮಾಡುವುದನ್ನು ನೋಡುವಾಗ ಇಂತಹ ಪ್ರಯೋಗಗಳನ್ನು ಜನರು ಯಾಕೆ ನಡೆಸುವುದಿಲ್ಲವೆಂಬ ಪ್ರಶ್ನೆ ನೆಮ್ಮೆ ಮುಂದೆ ಒಂದು ನಿಲ್ಲುತ್ತದೆ. ರಾಜಸ್ಥಾನದ ಕೆಲವೋಂದು ಜಿಲ್ಲೆಗಳಲ್ಲಿನ ಜನರು ಭರೀರಥ ಪ್ರಯತ್ನದಿಂದ ತಮಗೆ ಅಗತ್ಯವಿರುವಷ್ಟು ನೀರಿನ ಇಳುವರಿಯನ್ನು ಪಡೆಯುವಲ್ಲಿ ಸಫಲರಾಗಿದ್ದಾರೆ. ರಾಜಸ್ಥಾನದಂತಹ ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ ಸಾಧ್ಯವಾದದ್ದು ನೆಮ್ಮಲ್ಲಿ ಯಾಕೆ ಸಾಧ್ಯವಿಲ್ಲ? ರಾಜಸ್ಥಾನದಲ್ಲಿ ನಡೆದಂತೆ ನಮೂರಿನಲ್ಲಿ ಹಲವಾರು ಯಶೋಗಾಢಗಳಿವೆ. ಪಂಚಾಯತೆಗಳಲ್ಲಿನ ಗ್ರಾಮಾಭಿವೃದ್ಧಿ ಯೋಜನೆಗಳ ಮೂಲಕ ಇಂತಹ ಪಾರಂಪರಿಕ ನೀರಿನ ಸ್ತೋತಸ್ಸಿಗಳನ್ನು ಅಭಿವೃದ್ಧಿಗೊಳಿಸುವ ಕಾರ್ಯಕ್ರಮ ಗ್ರಾಮ ಪಂಚಾಯತುಗಳ ಆಡಳಿತ ವರ್ಗ ಹಾಗೂ ಸಾರ್ವಜನಿಕರ ಸಹಭಾಗಿತ್ವದ ಅಗತ್ಯವಿದೆ.

ಹಳೆಯ ಮದಕಗಳ ಪ್ರಸರಜ್ಞಿವನ ಹಾಗೂ ಹೊಸದಾಗಿ ಮದಕಗಳ ನಿರ್ಮಾಣ ನೆಮ್ಮೆ ಮುಂದಿರುವ ಎರಡು ಸಾಧ್ಯತೆಗಳು. ಮದಕಗಳು ಖಂಡಿತವಾಗಿಯೂ ಇತಿಹಾಸದ ಪ್ರಾರ್ಥಿ ಸೇರಬೇಕಾದಂತಹ ಗತವೇಭವದ ನೆನಪಿನ ರಚನೆಗಳಾಗಿ ಉಳಿಯಬೇಕಾಗಿಲ್ಲ.



ಹರೀಶ್ ಹಳೆಮನೆ ಕಾಸರಗೋಡಿನ ಕುಂಬಳೆಯವರು. ಕೃಷಿಯೋಂದಿಗೆ ಪ್ರೋಟೋರ್ಫಿ ಹಾಗೂ ವಿಡಿಯೋರ್ಫಿ ವೃತ್ತಿ. ವಿವಿಧ ಪ್ರತಿಕೆಗಳಿಗೆ ಚಿತ್ರ-ಲೇಖನಗಳನ್ನು ಬರೆಯುವುದು ಹಷ್ಣಾಸ. ವಿಜ್ಞಾನ, ತಂತ್ರಜ್ಞಾನ, ಕೃಷಿ ಹಾಗೂ ಪರಿಸರ ಸಂಬಂಧಿ ವಿಷಯಗಳಲ್ಲಿ ಅಸಕ್ತಿ.

